

UNIVERSAL
LIBRARY

OU_200281

UNIVERSAL
LIBRARY

ಮಲಮಗಳು

ಸಾಮಾಜಿಕ ಕಾದಂಬರಿ

ನೃತ್ಯ ಪ್ರಕಾಶ

ರಾ. ವಂ. ಶ್ರೀನಿವಾಸ

ಪ್ರಕಾಶಕರು:

ಮಾಥವ ಸನ್ನ್ಯ

ಚೆಂಗಳೂರು

ಮೊದಲನೆಯ ಮುದ್ರಣ : ೧೯೭೪

ಎರಡನೆಯ ಮುದ್ರಣ : ೧೯೭೬

ಎಲ್ಲ ರಕ್ಷಣೆಗಳನ್ನೂ ಕಾದಿರಿಸಿದೆ

ಒಂದೂಮುಕ್ಕಾಲು ರೂಪಾಯಿ

ಮುದ್ರಣಕಾರರು :

ಜಿ. ಎಚ್. ರಾಮರಾವ್, ಬಿ.ಎಸ್.ಸಿ.,

ಮೈಸೂರು ಶ್ರೀಂತಿಂಗ್ ಮತ್ತು ಪಟ್ಟಿಂಗ್ ಹೌಸ್

ಮೈಸೂರು

ఎరಡు మాతు

శ్రీ రా. వెం. శ్రీనివాసరు కాదంబరి క్షేత్రదళీ ఈగతానే కాలిడుత్తిద్దురి. “మాలమగళు” అవర మొదల యిత్తు. అవరు విద్యార్థి దేసేయల్లరువాగలేది బరవణిగేయు లుత్తుకువన్ను తళేదు ఇందు, శ్రీమాన్ జి. బి. జోతియినర సహకారదింద ఈ మొదల కాణికేయన్ను కన్నడిగిగే అపిసుత్తిద్దురి. అనుభవవు నిశాలిషి, వ్యవసాయాదింద సన్నివేశరచన, స్తుభావసిరువణిగళలీ అవరు హచ్చిన స్తుపుణ్ణు పడేడారెంబ ఆల్కూనవన్ను ఈ మొదల కృతియల్లి అవరు జిత్తిసిద్దురి. ఒడతనద బాధిగూ, శ్రీయు దారుణజీవనశ్శాస్త్రాల్లి అవరల్లి అనుతావ తుంబిదెయ్యిబువన్ను ఈ మొదల సాహస్రమేతీరిసువుదు. శ్రీయుతరు ఈ ఖద మాదలీ హచ్చిన శ్రీయు స్తున్ను పడేయలేందు యార్థిసుత్తేసే

పుత్రురు, ద. క.
అఖ-ఒఱ-ఎల్లాల.

జతి
శివరామ శారంత

ಎರಡನೆಯ ಮುದ್ರಣ

ಕೇವಲ ಒಂದೂವರೆ ಪರುಷದಲ್ಲಿಯೇ ಮಲಮಗಳು' ಎರಡನೆಯ ಮುದ್ರಣ ಕಾಣುತ್ತಿದೆ. ನನ್ನ ಮೊಟ್ಟೆಮೊದಲನೆಯ ಈ ಕ್ಷತಿಗೆ ಇಷ್ಟು ಪ್ರೋತ್ಸಾಹವನ್ನಿತ್ತು ಹರಸಿದ ಕನ್ನಡಿಗರಿಗೆ ನಾನು ಬಹಳ ಕೃತಜ್ಞಾನಾಗಿದ್ದೇನೆ. ನನ್ನ ಮೇಲೆ ತುಂಬುವಿಶ್ಲಾಸವನ್ನಿಟ್ಟು, ಇಷ್ಟು ಬೇಗಿಷ್ಟು ಸುಂದರವಾಗಿ ಪುನಮುದ್ರಣ ತಂದುದಕ್ಕಾಗಿ 'ಮಾಧವ ಸನ್ನ' ಅವರಿಗೂ ಮುದ್ರಣಾಲಯದ ಶ್ರೀಮಾಣ ಜಿ. ಎಚ್. ರಾಮರಾಯರಿಗೂ ನನ್ನ ಹೃತ್ಕೂಪಕ ವಂದನೆಗಳು.

ಮೈಸೂರು ನಗರ,
೧೯೫೭.

ರಾ. ವಂ. ಶ್ರೀನಿವಾಸ

ಮಲಮಗಳು

೧

“ ಹೋದು, ಗಂಡಾಗುಂಡಿ ಇಲ್ಲದಿದ್ದರೆ ಜೀವನ ಎಲ್ಲಿದೆ! ನನ್ನ ಮುಂದೆ ಮುಟ್ಟಿದ ಚೊಳೆಟುದ್ದ ಜೀಕು! ಹಲ್ಲು ಮಾಡುವವರಿಗೆ ರಾಲು ರಾಕಿದ ಮಣ ತೀರಿಸಲಾರೆ. ತಲೆಯೆಲ್ಲಾ ಕರಟ್ಟತೀರು. ಕತ್ತಿ.. ಮುಚ್ಚು ಬಾಯಿ ” ಪದುತ್ತ ಕೂಗುತ್ತ ಅಂಗಡಿಯು ಕಪ್ಪುಂಗು ಕೆಂಗೆ, ಸೂರು ಅಡಿಯಲ್ಲಿ ಹೂಗೆ ತುಂಬಿದ ಒಲೆಯೋಂದರೆ ಕಟ್ಟಿಗೆಂಬುನ್ನು ಮಣ್ಣ ಕರಡಿದ ಬಳಗ್ಗೆಯಿಂದ ಆಕೆ ಸೆಲಕ್ಕೆ ಕುಕ್ಕಿದು, ಒಲೆಯು ಮೇಲಿರ್ಪ ಮಂಜಕೆಯೆನ್ನ ಸೆಲದ ಮೇಲೆ ಬಡಿದ್ದು.

“ ಸೇನು ಕತ್ತಿ. ಬಾಯಿ ಮುಚ್ಚು. ಸಿನ್ನ ಶರ್ಚಾಟ ಕ್ರಿಯೆ ಇರ್ಮ್ಮ್ಯಾಚು ಇನ ಸೆದಿದಾರೆ. ಕೋರಿಸು ಸಿನ್ನ ಮುಖ ಅವರಿಗೆ.... ಸಿಹಾಚಿ! ಆವ! ಅತ್ಯ ಹೆದರಿಸುತ್ತಿರು. ದೇವರು ಅದಕ್ಕೇ ನಿನಗೆ ನಾವಿರ ರೋಗ ದಱುವಾಲಿಸಿರುವುದು. ಭೂತ ಇದ್ದ ರಾಗಿದ್ದಿರು! ಸಿನ್ನ ಮುಖ ಸೋಡು, ಮೂರು ಕಾಸು ತರುವ ಯೋಗ್ಯತೆಯಿಲ್ಲ. ಹೊರಡು. ನಮಗೇನು? ಇದುವರೆಗೆ ದುಡಿದವರು ಯಾರು? ರೋಗ ಎಂದು ಕುಳಿ ತರೆ ಎಷ್ಟು ದಿನ ತಂದು ತಿನ್ನಿಸುವುದು ಸಿನೋ ದುಡಿ. ಸಿನಗೇನು ಫಾಡಿ ನುಖವಾಗಿರು ”

“ ನನ್ನ....”

“ ಮುಚ್ಚು ಬಾಯಿ. ಮಾತಾಡಬೇಡ. ನಿಂನು ದುಡಿದು ತಂದ ಚೂರು ತೇವೆ-ಬಷ್ಟು ಕೂಡ ನವೆಯ್ಯಾಡನೆ ಸೇರಿಲ್ಲ. ನಿಂದೇನಿದೆ? ಏನೋ ಮೋಗಲಿ, ಎಂದು ಆ ವಂಡಕೆ, ತಟ್ಟೆ, ನೋಟು ಕೊಟ್ಟಿದೇವೆ. ನಿನ್ನದು ಇನ್ನೇನೂ ಇಲ್ಲ”

“ ನನ್ನ ”

“ ಇವ್ವು ದಿನ ದೊಡ್ಡ ಹೊರೆಯಾಗಿದ್ದ. ಸಿನ್ನಿಂದ ನಾವು ಎವ್ವು ತೊಂದರೆ ಪದಬೇಕಾಯಿತು. ಈನಿ ಬೆನ್ನು ಬಿಡಿದಿತ್ತು. ಸದ್ಯ, ಇಂದು ತೊಂದರೆ ರಾಗಾಯಿತು. ನಿನ್ನ ಬಿಡಿಕಾಸೂ ನಮ್ಮಲ್ಲಿಲ್ಲ.. ನಾನು, ಅವು ಸುಖವಾಗಿರುತ್ತೇವೆ ”

“ನನ್ನಿಂದ....”

“ನಿನ್ನಿಂದೇನು ಸುಖವಾಯಿತು ಅಪ್ಪನಿಗೆ. ಕಾದಿಯ ಯಾವಾಡಿಗ ಭಿಕಾರಿ ನಿನ್ನನ್ನು—ಮುದ್ದು ಮಗಳನ್ನು ಒತ್ತಾಯದಿಂದ ಅಪ್ಪನಿಗೆ ಕೊಟ್ಟು ಹೋದನಂತೆ.. ಹೆತ್ತೆ ತಂದೆಗಿಂತ ಬೀದಿಯಲ್ಲಿ ಹೋಗುವ ಇವು—ಈ ಮಾರಿ, ನನ್ನನ್ನು ಕಾಪಾಡಿದ್ದಾರೆ! ದೇವರು ಇಲ್ಲವೇ ಇಲ್ಲ. ಎಲ್ಲ ಇವಕ್ಕೇ ಸದಸುತ್ತಾಳೆ. ನಾನು ಚೋರ್ತುಗೆ ಚೇರಿಳು. ನೀನು? ಯಾವಾಡಿ ಗನ ಮಗಳು. ಮಾರಾ ವಿಷ! ಶೈಲಗು. ಇದು ಎರಡನೆಯು ನಾರಿ. ಖಂಡಿತ, ಅಪ್ಪ ನಿನ್ನನ್ನು ಸೇರಿಸಲಾರೆ. ನನಗೆ ಮಾತು ಕೊಟ್ಟಿದ್ದಾನೆ”

“ನನ್ನ ಆ ಗೆಣ್ಣಿ! ಆ ಹೊಡ್ಡು ತಟ್ಟಿ, ಕುಪ್ಪನೆ”

“ಅಭ್ಯಾಸ ಇವು ಗೆಣ್ಣಿ! ಇವು ಸಂಪಾದಿಸಿದ್ದು! ತಟ್ಟಿ ಸಿನೆದಲ್ಲ. ಕುಪ್ಪನೆ ನಿನ್ನದ್ದು ಇನ್ನೇನು. ಖಿಟಾರಿ! ಶೈಲಗು. ಸಂಜೆ ಸಮೇರ್ದುರಿಗಿರಬೇದು”

ಎಂದು ಹದಿನಾರು ನರುಷದ ಒಕ್ಕೆಯ ಮೈಕಟ್ಟಿನ ಮುದ್ದಾಗಿ ಕೈಯೊಳಗಿಣ್ಣ ಕೋಲೆಹೊಂದನ್ನು ಮೇಲಕ್ಕೆ ಬೀಸಿ ಹೇಳಿದಳು. ಇನ ನಿಂತು ಈ ಜಗತ್ ನೋಡುತ್ತಿತ್ತು. ಆಗಲೇ ಬಿಸಿಲೇರಿತ್ತು. ಸೂರಿನ ಕೆಳಗೆ ಹೋಗೆ ತುಂಬಿದ ಒಕ್ಕೆಯ ಮುಂದೆ ಕುಳಿತ್ತಿದ್ದ ಹೆಂಗಸು ಇನರ ಕಡೆ ತಿರುಗಿದಳು: “ಅಪ್ಪಾ, ನಾನು ಎತ್ತಿ ಸಾಕಿದ ಆ ಚೋರಿಣಿದ್ದ ಚಂಡಿ, ಈ ವರ್ಷ ಸ್ವಿನಲ್ಲಿ ನನ್ನನ್ನು ಹೊರೆದೂಡುತ್ತಿದ್ದಾಕೆ. ಕ್ಷೇತ್ರದಿಂದ ಪಂಡ ಅಶ್ವಿಯೇ ಕುಳಿತಿದಾನೆ. ಅವನ ಬಾಯಿಂದ ಒಂದು ಮಾತ್ರ ಇಲ್ಲ. ಈ ಮಾರಿಯದುಗಿ ಎರಡು ತಿಂಗಳ ಬತ್ತಿ; ಆಗ ತಾಯಿಯನ್ನು ಕಳೆದುಕೊಂಡಿತು. ನನಗೆ ಹದಿನಾರು ವರುಷ. ಅಂದಿನ ಕತೆ ಸೆನಸಿಕೊಂಡರೆ ಎಂಧವಸಿಗಾದರೂ ಗಂಟಲು ಬಿಗಿಯುತ್ತದೆ

“ದೇವನರಕ್ಕಿಂತು ಆಲದ ಪರದ ಕೆರಗೆ ಅವೇತ್ತು ನವ್ವು ತಂದೆ ನನ್ನೊಡನೆ ಇಡಿದ್ದರು. ಈ ರಕ್ಕಿನಿಂದ ತಾಯಿ ತಂಡೇ ಇಲ್ಲಿಯೇ ತೀರಿ ಕೊಂಡಳು. ಮಿಳ ವಸಿಕಾರುತ್ತಿತ್ತು. ಪೆಟ ಒಂದು ಕಡೆ ಬಿದ್ದಿದೆ. ಎರಡು ತಿಂಗಳ ಕೂಸು ಒರಲುತ ಜೋಲಿಯಲ್ಲಿದೆ. ಈತ ದಿಕ್ಕುತೋಚದ ಸುಮ್ಮನೆ ಮುಖ ಮುಖ್ಯಕೊಂಡು ಕುಳಿತುಬಿಟ್ಟಿದ್ದು. ಅಂದು ಅಲ್ಲಿದ್ದುದು ನಮ್ಮ ಎರಡೇ ಸಂಸಾರ. ನನ್ನ ತಂದೆ ತುಂಬ ಹೆಂಗರುಳಿನವನು. ಈತನಿಗೆ ಆಗ ಎಷ್ಟು ಸಹಾಯ ಮಾಡಿದ. ನಾವಿರ ಜನ್ಮ ತಾಳಿದರೂ ಈತ

ಆ ಮಣ ತೀರಿಸಲಾರ. ಹಣ್ಣು ಮುದುಕ ಆದರೂ ಇವನಿಗೆ ಧೈರ್ಯ ಹೇಳಿ
ಆ ಯಣದ ಕೆಲಸ ಶ್ರೂಡ್ಯಿಸಿದ. ವರಗುವಿನ ಕರ್ಕೆ ಸೋಡಲಾರದೆ, ತನ್ನ
ಜೀವನ ಹಾಂತರ ಚಿಂತೆಯಾಗಿ, ತನಗೆ ತೊಂದರೆಯಾದರೂ ಪ್ರಧೆ
ಯಿಲ್ಲ, ತನ್ನ ಬಾಕೆ ಮುಗಿಯುತ್ತು, ಈ ವರಗು ಬದುಕಲಿ, ಈ ಯುವಕ
ಇನ್ನು, ಬಾಳಲಿ, ಎಂಬ ಉದ್ದೇಶದಿಂದ ನನ್ನ ತಂಡ ನನ್ನನ್ನು ಈತನಿಗೆ
ಕೊಟ್ಟಬಿಟ್ಟು. ಈತ ನನ್ನನ್ನು ಮೋಹಿಸಿದ್ದು ಸಿಜ. ಏಕೆಂದರೆ ನಾನು
ಈಗಿನಂತೆ ಕುರುತಿಯಾಗಿರಲಿಲ್ಲ. ನನ್ನ ತಾಯಿಯಂತೆ ನಾನೂ ಬಣ್ಣಿ
ಬ್ರಿಂಬಿ, ರೊಪಿನಲ್ಲಿಯೂ ಉಲ್ಲಾಸಿ. ವಾವಿನಾರು ವರುಷ ತುಂಬಿತ್ತು.

“ಸಹು, ತೂಚು ಮತ್ತಿರ ಒಂದೇ ನಾಗರ ಹಾವಿತ್ತು. ಅವನಿಗೆ
ಸಾರು, ಸ್ವಾ ಮೀರಿದ್ದು ದರಿಂದ ಹಾಫುನ ಸರಿಸ ಬಿಂಬಿಕೆಂದ್ದು. ಆ ಒಂದು
ರೂಪನ ಆಭಿಪ್ರಾಯ ನಾನು ಹೋಗಲು ಬಿಟುವುತ್ತಿದ್ದು. ಆಮೇಲೆ ನನ್ನ
ತೂಕೆ ಜೊತೆಲ್ಲ ಬಾರಸುತ್ತಿದ್ದು, ನಾನು ಕುನೊಂದುತ್ತಿದ್ದು. ಸೋಡುವು
ದಕ್ಕಿ ಉಲ್ಲಾಸವಾಗಿದ್ದೆ. ಆದುದರಿಂದ ನಮ್ಮಪ್ರಸಿಗೆ ಹೆಚ್ಚು ಶ್ರಮ
ವಿಶ್ಲಷ ತಣ ಸಂಘಾದನೆಯಾಗುತ್ತಿತ್ತು. ತಾನೇ ಅಷ್ಟು ದುಡಿಯಲು ಶಕ್ತಿ
ಯಿಲ್ಲ. ಆದರೂ ಈ ಎಳಿಯ ಸಂಸಾರದ ದುರವಸ್ಥೆ ಸೋಡಿ ಸಹಿಸ
ಲಾರದೆ, ಈತನಿಗೆ ನನ್ನನ್ನು ಕೊಟ್ಟಬಿಟ್ಟು. ಆದಕ್ಕೆ ಪ್ರತಿಫಲ ಸೋಡಿ
ನಾತ್ಮಿ ! --- ಹೊರದಬೇಕೆಂತೆ. ಇಲ್ಲದಿದ್ದರೆ ನಾನು ಇವರ ಕಣ್ಣಿಗೆ ಮೆಣ
ಸಿನ ಕಾಯಿ.

ನಮ್ಮಪ್ರಸಿದ್ದ ನನ್ನನ್ನು ಗಲಿದಾಗ ಒಂದು ಗೆಜ್ಜೆಕುಚ್ಚು, ದೊಡ್ಡತಟ್ಟಿ
ಖಾಡ, ಗೂರೆ ಕೊಟ್ಟು. ಆತನ ಸೆನಪಿಗಾವರೂ ನಾಯುವ ತನಕ ಆದ
ಸ್ವಿಟ್ಟುಕೊಳ್ಳುತ್ತಾನೆ. ಎಂದರೆ ಆವುಗಳನ್ನೂ ಕೊಡದೆ ಸೋಯಿಸುತ್ತಿದಾರೆ ...
ಈ ವಾರಿ ಮಾಡುಗಿಯನ್ನು ಬೆಸ್ಸಿಗೆ ಕಟ್ಟಿಕೊಂಡು, ತಡೆಯಲಾರದಪ್ಪ
ಹೊರಿಯನ್ನು ತಲೆಯ ಮೇಲೆ ಮೂತ್ತು ಶಾರೂರು ತಲೆಯುತ್ತಿದ್ದು. ನನ್ನ
ಕುನೆತದಿಂದಲೇ ನಮ್ಮ ಜೀವನ ಸಡೆಯುತ್ತಿತ್ತು. ಆದರೆ ನನ್ನ ಗಂಡ
ಪ್ರಚಂಡ. ಸೋಡಿ, ಅಲ್ಲಿ-ಮೂಲೆಯಲ್ಲಿ ಕುಡಿಮುಬಿದ್ದಿದಾನೆ; ಏಳಿಲಾರ.
ಮನು ಅಂದರೂ ಆಸ್ತಿಸಿಕೊಳ್ಳುತ್ತಾನೆ ಸೀಜ, ಸಿಷ್ಟರುಣಿ. ಕುಣಿತದ
ಮಾಡು ಆವನ ಸೀಸಿಗೆ ಸಾಲದ ನನ್ನ ಜೀವನ ಹಾಳುಮಾಡಿದ. ಅಭಿ !
ನಾನು ಎಷ್ಟೆಷ್ಟು ಕಷ್ಟಪಟ್ಟೆ. ಹೌದು.....ನನಗೆ ಸಿಜವಾಗಿಯೂ ಈಗ
ಸಾವಿರ ರೋಗ. ನನ್ನ ದುಡಿಮೆ ನೀಂತಿದೆ. ಇಬ್ಬರೂ ಸೇರಿ ನನ್ನನ್ನು

ಹೊರದೂಡಿದಾರೆಆಕೆ ಮಲಮಗಳು, ನಾನು ಮಲತಾಯಿ, ಅದೊಂದು ಸತ್ತ ಗಂಡು!.....ನನ್ನ ಸರ್ವಸ್ವವನ್ನೂ ತಾವೇ ಇಟ್ಟಿ, ಕೊಂಡಿದಾರೆ. ಆಗ ಸಾಕಿದ ನಾಯಿ ಈಗ ನನ್ನನ್ನು ಕಚ್ಚಿ ಉಡಿಸಿದೆ. ಇಬ್ಬಿರಿಗೂ ನನ್ನಿಂದ ತೊಂದರೆ ಹೆಚ್ಚಿಯಿತು. ರಸ ಒರುವವರೆಗೆ ಕಬ್ಬಿ ಬೀಕು. ಅಮೇಲೆ ಅದೇಕೆ? ಅದಕ್ಕೇ ನನ್ನನ್ನು ಮಾಡಿದಾರೆ. ಅವಾಗೆ ಪಾರಿಯ ಬಂದಿದೆ. ಕುಡುಕನ ಮನಸ್ಸು ಅವಕ ದುಡಿವೇಯು ಕಡೆಗೆ ನಿಂತೆ ಒಡ್ಡಿ ಸಂತಿದೆ. ಅದುದರಿಂದ ಈಗ ನಾನು ಬೇದ ಹೊಗಲಿ. ನನ್ನ ಗೆಜ್ಜೆ, ತಪ್ಪಿ, ಕುಪ್ಪಿಸವನ್ನುದರೂ ಕೊಡಲಿ—ಇಲ್ಲ! ನಾನೆಲ್ಲಿ ಬಿಂಬಿನು? ಕೊಡಲೇ ಬೀಕು. ನಾನು ತಿಗೆದುಕೊಳ್ಳಿತೇನೆ ಇಲ್ಲಿ ಇಟ್ಟಿ, ಮಾತಾಡೇ, ಚಂಡಿ. ಸಮ್ಮನ್ನಿಸಿಕ್ಕ ನಿಂತಿದೆಯು?” ಎಂದು ಆಕೆ ಸುಮ್ಮನೆ ಕಣ್ಣೀರಿಸುತ್ತು ಎಲ್ಲ ಶೈಂಡಿಕೊಂಡು.

ವರೆನ್ನು ಪ್ರಾಜಿಪ್ಪತ್ತ ಜನ ಸುತ್ತು ಸಿಂತು ಕೇಳುತ್ತಿದ್ದರು ಕೆಲವರು ಮುಂದೆ ಜಾಗುತ್ತಿದ್ದರು. ಕೆಲವರು ಹೊಸಬರು ಬಂದು ಸೇರುತ್ತಿದ್ದರು. ಒಬ್ಬಿಬ್ಬಿರು ಕುತೂಹಲಿಂದ ಎಳ್ಳಿಸಿನೂ, ಇಲಿಸುತ್ತಿದ್ದರು. ಅವರೊಳಗೊಬ್ಬಿ ನಿಟ್ಟಿಸಿರು ಬಿಟ್ಟು ಮುಂದ ಸರಿದ ವಯಸ್ಸು ಮಾನತ್ತೇರು ಇರಬಂದು. ಸೆಲವನ್ನೇ ಸೋಡುತ್ತ ಸಿಧಾನವಾಗಿ ಸಡೆಯುತ್ತಿದ್ದು. ಆಗಾಗ ಏನೇನೇ ಗೊಳಿಗುತ್ತಿದ್ದು, ಅಶ್ವಿನೀ ಸಿಂತು ಪುನಃ ಆ ಜಗತ ಸೋಡುತ್ತಿದ್ದು. ಬಲು ದೂರ ಸಡೆಕ್ಕು ಖಾರ ಆಜೆ ಬಂದು ಬಿಟ್ಟು. ಹತ್ತಿರ ದಲ್ಲಿದ್ದ ವಾಟು ಮನಯ ಅರಕೆಷಿತ್ತು ಸ್ಥಿರ ಕೆಲಚಣ ಸುಮ್ಮನೆ ಕಡಲದ ಸಿಂತಿದ್ದು, ಡಾಗೆಯೇ ಗಳಿಕ್ಕೆ ಅಂಗ್ರೇಕೊಟ್ಟು ಕುಳಿತುಟ್ಟು. ತಲೆಯೊಳಗಿದ್ದ ಯೋಚನೆ ಪರಿ ಹರಡಿ ಜೇಡರ ಬಲೆಯಾಯಿತ್ತು; ವಿಶ್ರಾಂತ ರೂಪ ತಾಳಿತು:

“ಅಬ್ಬಿ! ಮಲಮಗಳು—ಇಷ್ಟದ್ದ ಮೆಷ್ಟಿ ಹತ್ತೆ ತಾಯಿ ಗಿಂತ ಹೆಚ್ಚಿದ ಆ ಹೊಗಿಯನ್ನು, ನಾಕಿದವರ್ತನ್ನು ಹೊಡಿದೊಡಿಸಿ ಬಿಟ್ಟಿಳು. ಲೋಕದಲ್ಲಿ ಮಲಮಗಳೇ ಕಷ್ಟಪಡುವವಚೀಂದುಕೊಂಡಿದ್ದೆ. ಮಲತಾಯಿಯೂ ಮಲಮಗಳ ತುಳತಕ್ಕೆ ಸಿಕ್ಕಿವುದುಂಟು. ನನ್ನ ಹಂಡ ತಿಗೆ ಇಲ್ಲಿ ಸುಖಪಿಲ್ಲ; ಸದಾ ಉರುಲು. ತವರೂರಿನಲ್ಲಿ ಮಲತಾಯಿಯ ತಿಕ್ಕಾಟ. ಆ ತಂದೆಯೋ, ಅಥಾರ್ಥಿಯ ಮಾತಿಗೆ ಸ್ವಲ್ಪನೂ ಎದುರಾಡಲಾರೆ. ಅವಳ ಬಾಯಿಲ್ಲ ಬಂದುದು ಸಡೆದು ಹೊಗಬೇಕು. ಅದೇನೇ

ಇರಲಿ. ಇದರಿಂದ ನನ್ನ ಹೆಂಡತಿ ಎಷ್ಟು ಕಷ್ಟಕ್ಕೆಡಾಗಿದಾಳಿ. ಅವರಿಗೆ ನಾವು ಬುದ್ದಿ ಹೇಳುವರಾಗಿಲ್ಲ, ಸಿಜ. ಆದರೆ ನನ್ನ ತಂಡತಾಯಿ ಗಳಿಗೆ? ಅವರಾದರೂ ಆಕೆಯನ್ನೇರೆ ವರ್ಮತೆಯಿಂದ ಕಾಣಬಾರದು? ಕರುಹೀಯಿಂದ ಸೂರ್ಯದಬಾರದು? ನಾಲ್ಕು ಮಕ್ಕಳ ತಾಯಿ; ಮನಿಗೆ ಪರಬರ್ತನವೇ! ಅವೇಗೇಕೆ ಸ್ಥಾತ್ಮಕ್ಕುವಿಫ್ಲ? ನಮ್ಮ ತಂದ ದೊಡ್ಡ ಗಂಡಸು. ವೇದ ಶಾಸ್ತ್ರ ಓದಿದವನು. ನನ್ನ ಹೆಂಡತಿಯನ್ನು ಮೂಡಿಯು ಬಹುದೆ? ಇಂಚಣಕ್ಕಾಗಿ ತಪ್ಪು ಕಂಡುಬಂಡಿದು ಗುದ್ದುತಾರೆ, ಅತ್ಯಿ ಮಾನ. ಅವರಿಗೇನು ಧಾಡಿ! ಆಕೆ ತಮ್ಮ ಸಾಂಸ್ಕರ್ಯಾಭವೇ ..

ತನ್ನ „ಮಾರ್ಗನ ಹೆಂಡತಿಯಾಭವೇ? ಮನಸೆ ಇಂಧಸುವ ಮೇರುಮೇನನ್ನು ಸೈತ್ಯ ಎಚ್ಚರಕ್ಕಾಗಿ ತಾಯಿ, ಮಾರ್ಗಾಭವೇ? ಮನಸೇರು ಚಿಕ್ಕ ಮರ್ಗತ್ವ ಹೆಚ್ಚರು ಹೇ? ... ಈ ಒಗ್ಗೆ, ಹೆಂಡೆದುಟ ಸೋರ್ತುಕೊಂಡು ಸಾಸನ್ಕೆ ಸುಖ ಸಿರಿ ಬುಕ್ಕೆ? ಸಾಸನ್ ಬೆಂಪ ಸಂಸಾರ ಯಾವಧಾರದೇನು? ನಾಬನವರ್ತನನ್ನು ತಾರೆ, ಮಾಡಾ! ಲಾರನ್ನು ಮೆಚ್ಚಿಸಲಿಕಾದೀತೇ? ಈಗ ನಾಗನನ್ನು ತಿಳಿವೇ? ಹೆಂಡತಿಯನ್ನು ತಂಡತಾಯಿಗಳ ಮುಷ್ಟಿಗೆ ಕೆಂಟ್ಟು ಅವರ ಒದ್ದಾಟ ಸೋರ್ತುತಿದೆ ಈ ಬುದ್ದಿಯಾಭದ ಮದ್ದಾ! ಎಂದು. ಈಗ ನಾನು ಯಾರಿಗೆ ಬುದ್ದಿ ಹೇಳಲಿ. ಯಾರಿಂದ ಬುದ್ದಿ ಕಲಿಯಲಿ. ಮದುವೆ ಯಾರುತ್ತು. ನಾಲ್ಕು ಮಕ್ಕಳಾಯಿತು. ಆದರೂ ಒಂದು ನಿಮಿಷವೂ ನಾನು ಸುಖವಾಗಿಲ್ಲ-- ಅವರ ಯೂಟ್ಟಿಯಲ್ಲ ರುಟ್ಟಿ, ಅವರ ಅನ್ನ ಖಂಡು ಬೆಂದು, ಈಗ ಮೊನ್ಸೆ ತಾನ್ ಬಂದ ಈ ಹೆರರ ಮನೆಯ ಸೆಣ್ಣಿಸ ಸಲುವಾಗಿ ಮುಖ್ಯಿನ ತಂಡತಾಯಿಗಳನ್ನು ಅಗಲುವುದೆ? ಅದು ಸರಿ ಯಾಲ್ಲ. ನನ್ನ ಹೆಂಡತಿಯೇಕೆ ಮುದಿವಯಸ್ಸಿನ ಅತ್ಯಿ ಮಾವಂದಿರ ಮನಸ್ಸು ಸೋರ್ತುವ ಕೆಲಸ ಮಾಡಬೇಕು? ಅವರು ಹಾಗೆ ಮಾಡಷೆ, ಅವರು ಹೇಳಿದಂತೆ ಕೇಳಿದರೆ ತೊಂದರೆಯೇ ಇಲ್ಲವಲ್ಲ! ಆದರೆ, ಅವ ಕೇನೂ ಕಂಧ ಮನಸೋರ್ತುವ ಕೆಲಸ ಮಾಡಿದ್ದು ಒಂದೂ ನನಗೆ ನೇನ ಬಿಳ್ಳಿ. ಆದರೂ ದಿನಬೆಳಗಾದರೆ ಜಗತ್. ನಮ್ಮ ತಂಡತು ಗುಣವೇ ಅಂಥದು. ಸಿಜ. . . ಆದರೆ? ನನಗೊಂದೂ ತಿಳಿಯಾದು. ಏಕೂ ದಿನ ದಿನ ಕಳೆಯುತ ತಲೆ ತುಂಬ ಕೆಂಡುಕಿಂದ. ಈ ಗೊಂದಲದಲ್ಲಿ ಕೆಲಸ ಕಳೆಮು ಕೊಂಡೆ. ಮೊಟ್ಟಿಯು ಪಾಡಿಗೆ ಅಪ್ಪಿನ ಹಂಗು ಈಗ ಬೇಕಾಗಿದೆ. ಆದರೆ, ಈರು ಬಿಟ್ಟು ಓದಿದೋಗೋಣ ಎನ್ನಿಸುತ್ತದೆ. ಒಂದೊಂದು ಸಲ ಪ್ರಾಣ

ಕಳೆದುಕೊಂಡುಬಿಡೋಣ ಎನ್ನಿಸಿಬಿಡುತ್ತದೆ ”

ಅತನ ಮನಸ್ಸು ಈ ಯೋಚನೆಯೊಳಗೆ ಮುಳುಗಿತ್ತು. ಏನೇನೊ ಕರಬಿತು. ಹತ್ತಿರದಲ್ಲಿನ್ನೂ ರೂ ಇರಲಿಲ್ಲ. ದೂರದಲ್ಲಿ ತಿಪ್ಪಾಜೋಯಿಸರು ಹೆಗಲಮ್ಮೆಲ್ಲೊಂದು ಗಂಟು ಹೆಡಿಕೊಂಡು, ಬಾಳಿಗೊನ್ನ ಬಿಡಿದು ಉರಿ ಕಡೆ ಬರುತ್ತದ್ದರು. ಅತನ ಹತ್ತಿರ ಬಂದರು.

“ ಇದೆನು ಕ್ಷಣಿಮೂತ್ತಿರು ಒಬ್ಬನೇ ಇಲ್ಲಿ ಕುಳಿತುಬಿಟ್ಟು? ಗಂಟೆ ಎವ್ವು; ಒಂದು ಗಂಟು ಆಗಿರಬಾಹುದು.”

“ ಈಸೂ ಸುಖಾನ್ನಿಸಿ . ಬೇಜಾರಾಯಿತು. ಹಾಗೆಂದು ಈ ಕಡೆ ಬಂದೆ. ಆಯಾಸಾಯಾಯಿತು. ಸರ್ಜನಲ್ಲಿ ಕುಳಿತಿದ್ದು. ಉಡಕಡೆ, ತಾನೆ, ತಾವು? ಸಡೆಯುರಿ ಹೊರಡೋಣ ಯಾವ ಸ್ಥಾನ ಗ್ರಾಮದಿಲ್ಲಿ?”

“ ಇಲ್ಲ, ಇಲ್ಲ ತೋಟಕ್ಕೆ ಹೋಗಿದ್ದೆ. ಸಿನ್ನ ಸಲ್ಪು ಗಾಳಿ ಮಾತ್ರ ಬಂತು ಸ್ನೇಹಿತು; ಅದರಿಂದ ತೋಟದಲ್ಲಿ ಪನಾಗಿದೆಯೇ ನೋಡಿಕೊಂಡು ಬರ್ಬಾಣಿ, ಎಂತ ಬೆಳಗ್ಗೆ ಹೊರಬಿದ್ದೆ. ಒಂದು ಬಾಳಿಗಿಡ ಬಿದ್ದಿತ್ತು. ಹತ್ತು ಹನ್ನರಧು ಮಾಪಿನಕಾಯಿ ಬಿದ್ದಿದ್ದವು. ಗೊಸೆಗಿಡ; ಒಳ್ಳೆ ರಸ ಬಾಳ. ಗೊನೆ ಕತ್ತಲಿಸಿಕೊಂಡು ಬಂದೆ ಏನು, ಕೆಲಸಕ್ಕೆ ರಾಜೀನಾಮೆ ಕೊಟ್ಟುಬಿಟ್ಟಿಯಂತೆ?”

“ ಹೆ-ದು ”

ಯಾರಾದರೂ ನಾಲ್ಕು ಜನ ಬುದ್ಧಿವಂತರನ್ನು ಕೇಳಿ ಮಾಡಬಾರದೆ ಕೆಲಸ, ಕಿಟ್ಟಿ? ದುಡುಕಬಾರದವ್ವು ಏನೊ ಸದಾ ಯೋಚನೆಯಲ್ಲಿಯೇ ಇರುತ್ತಿಯೆ. ಯಾದ ಹತ್ತಿರವೂ ಮಾತಾಡುವುದಿಲ್ಲ. ಏನೂ, ಸಿನ್ನ ಕಣ್ಣ ತಿಳಿಯವುದಿಲ್ಲವು. ಸೂರಪು ವೇದಲಿಂದಲೂ ಸಿದುಕ. ಅವನ ಗುಣ ಸಿನಗ ಗೊತ್ತಿಲ್ಲವೆ? ಏನು ಮಾಡುವುದಕ್ಕಾಗುತ್ತದೆ. ಅವು ಹೇಳಿದಂತೆ ಮಾಗ ಕೇಡಲೇ ಬೇಕವ್ವು. ಎವ್ವಾದರೂ ಜೀವದಿಂದ ಇರುವ ತನಕ ಆವನೇ ವನಸೆಗ ಯಜಮಾನ. ಸಿಮ್ಮೆ ತಾಯಿ ಮನೆಯ ಯಜ ಮಾನ. ಸೀನು, ಸಿನ್ನ ಹಂಡತಿ, ಮಕ್ಕಳು ಎಲ್ಲ ಮನೆಯ ಮಕ್ಕಳು. ಹಿರಿಯರು ಹೇಳಿದಂತೆ ಕೇಡಕೊಂಡು ಅವರ ಮನ ನೋಯಂತೆ ನಡೆದು ಕೊಳ್ಳಬೇಕು. ಸೀನು ಸಿಕ್ಕಾಗಲೀಲ್ಲ ಏನಾದರೂ ವಾಣಿಜ್ಞದ ವಿವಯ ಹೇಳೇ ಹೇಡುತ್ತಿರು. ಅದೇನು, ಪ್ರತಿದಿನ ಸಿಮ್ಮೆ ಮನೆಯಲ್ಲಿ ಕಾದಾ

ಟವ್ವೆ ಅಥವಾ ನಾನು ಸಿನಗೆ ಸಿಕ್ಕುವ ದಿನವೆಲ್ಲ ಸಿಮ್ಮೆ ಮನೆಯಲ್ಲಿ ಮಾರಾಮಾರಿಯೋ ತಿಳಿಯಂದು. ನಾನು ಬಹಳ ದೂರ ಇದ್ದುಬಿಟ್ಟಿದೇನೇ. ಹತ್ತಿರ ಇಡ್ಡಿದ್ದರೆ ಕೂರಪ್ಪಸ್ವಾಗೆ ಸ್ಪೃಪ್ತಿ ಬುಟ್ಟ ಹೇಳುತ್ತಿದ್ದೆ. ಆದರೇನಷ್ಟು, ಅವನು ಯಾರ ಮಾತನ್ನೂ ಕೇಳುವುದಿಲ್ಲ. ತೊಂಬ ಸಿಡುಕ. ಈಗ ಎರಡು ವರುಷದ ಒಂದೆ ಆಚೆಬಿದಿಯ ಯಾಸಿಂ ಸಾಬಿ ಏನೋ ಶಂದ, ಎಂದು ಅವನ ಮೇರೆ ತರಗಿಬಿಡ್ಡ. ಆವಸಿಗೂ ಸಿಮ್ಮಪ್ಪಸಿಗೂ ಯುದ್ಧ ಸದೆದುಹೋಯಿತು. ಸೇನು ಈಗ ಸಿರಿಯ್‌ರಿವಿನಲ್ಲಿದ್ದೆ. ನಾನ ಮಾಡಿ ಹೊಕೆಯಾದ ಮರಡಿಸಿರು ಯೂತ್ತು ಬರುತ್ತಿದ್ದ ಸಿಮ್ಮಪ್ಪನನ್ನು ಯಾಸಿಂ ಸಾಬಿ ಮುಟ್ಟಿ, ಜುಟ್ಟು ಪ್ರಿಯಿದು ನಾಶ್ವೀಕರ್ಯ ಯೂತ್ತಿತ ಹೊಡಿದುಬಿಟ್ಟಿ. ಸಿಮ್ಮ, ತಂದೆಯೂ ಶರ್ಗಿಸ ಒಂದರೆದು ಸೆಟ್ಟು ಕೊಟ್ಟಿ. ರಾರ ಜನರಲ್ಲಿ ಸರೆದುಪಟ್ಟಿದ್ದರು. ಸಿಮ್ಮ, ತಂದೆಯು ಜಾಸ್ತಿಸಾರ ಕತ್ತುಹೋಯಿತ್ತು. ಜುಟ್ಟಿ ಅಥ ಪರಿದು ರಕ್ತ ಸುರಿಯುತ್ತಿತ್ತು. ನಾಬಸಿಗೂ ಒಂದರೆಡು ಕಡೆ ರಕ್ತ ಬಂದಿತ್ತು. ಆದರೆ ಸಿಜವಾಗಿಯೂ ಶಂದ ಸಿಮ್ಮಪ್ಪನದೇ ತವ್ವು. ಅತಿ ಜಂಬದಿಂದ ಕಾರಣವಿಲ್ಲದ ಸದ್ಯಿದಿಯಲ್ಲಿ ಸಾಬರ ಜಾತಿಗೇ ಬಯಸ್ಯವುದಕ್ಕೆ ವೇದಲುಮಾಡಿದ. ಕಾರಣ ಯಾರಿಗೂ ತಿಳಿಯಂದು. ಯಾಸಿಂ ಸಾಬಿಗೆ ತಡೆಯಲುಗಲಿಲ್ಲ. ಸುಮ್ಮನೆ ಹೋಗು ತೀರೋ ಇಲ್ಲಿ? ಎಂದು ಆತ ಕೇಳಿದ. ಅಷ್ಟಕ್ಕೇ ಸಿಮ್ಮಪ್ಪ ಏನೇನೋ ಅವಾಂತರ ಮಾಡಬಿಟ್ಟಿ; ಸಾಬಿಯ ಹತ್ತಿರ ಹೊಡಿತ ಕಿಂದ. ಅವ್ವೆತ್ತು ಶಿವರಾತ್ರಿ.

“ಹೋನ್ನೆ, ಈಗ ಆರು ತಿಂಗಳ ಹಿಂದೆ ದೊಡ್ಡಮನೆ ಭೀಮ ರಾಂಯರ ಸಂಗಡ ವಾಽಜ್ಯ ಕಟ್ಟಿಕೊಂಡ. ಇವನು ದೇವಸ್ಥಾನಕ್ಕೆ ಯೂ ಕೊಟ್ಟಿ, ಅವರ ಮನೆಯ ಓಣಿಯ ಮೂಲಕ ಮನೆಯ ಕಡಿಗೆ ಹಿಂತಿರುಗಿದ. ಓಣಿಯಲ್ಲಿ ಭೀಮರಾಯರ ಮನೆಯ ಮಡುಗರು ಎಂಜ ಲೆಲೆ ಹಾಕಿಬಿಟ್ಟಿದ್ದರು. ಆದನ್ನು ನೋಡಿದ ಕೂಡಲೆ ಉರಿಂಗಿಂಡು, ಭೀಮರಾಯರ ಮನೆಗೇ ನುಗ್ಗಿ ಜಗಳ ಆಡಿದ. ದೇವರ ಕೆಲಸ ಮಾಡಲು ಶಕ್ತಿಯಲ್ಲಿದ್ದರೂ ಮಾಡುವವರಿಗೆ ಅಡ್ಡಿಪಡಿಸುತ್ತಿರ? ಚೆಕ್ಕಂತ ಹೀಗೆ ಮಾಡುವುದು ಎಂದು ಏನೇನೊ ಅಂದಬಿಟ್ಟಿ. ಭೀಮ ರಾಯರು ಸಮಾಧಾನಪ್ಪರು. ಆದರೂ ಸಿಟ್ಟುಬಂತು; ತಡೆದುಕೊಂಡರು. ಅವರ ತಮ್ಮ ವಾಸು ರೇಗಿ, ಮನೆಯಿಂದ ಸೂರಪ್ಪನನ್ನು ತಳ್ಳಿಬಿಟ್ಟಿ.

“ ಯಾವಾಗಲೂ ಜಗತ್ತನೇ. ಅವನ ಜೀವಮಾನವೆಲ್ಲ ಹಾಗೆಯೇ. ಹದಿನ್ಯೇದು ವರುಷದ ಮಧ್ಯಗಣ್ಯದ ನೋಡುತ್ತಿದೇನೇ. ‘ಸೂರಪ್ಪನ ಜಗತ್’ ಎಂದು ಒಂದು ಮೊಡ್ಡ ಪುಸ್ತಕ ಬರೆಯಬಂದು. ಈ ಉಂಟಾನಲ್ಲಿ ನೋಡು, ಇಂತಾಗೂ ಅವನನ್ನು ಕಂಡರೆ ಆಗುವುದಿಲ್ಲ ಸತ್ಯನಾಡಾಯಣಶೆಟ್ಟಿ ಒಬ್ಬ ಅವಸಿಗೆ ಬೇಕಾವನನು. ಏಕೆಂದರೆ ಅವನ ಗುಣ ಇವನ ಗುಣ ಎರಡೂ ಒಂದೆ. ಅವನ, ಅನ್ನ ಸೇರು ರಾಕಡೆ, ಒಂಬತ್ತು ತಿಂಗಳ ಗಭ್ರಣೆ ಸೇವೆಯನ್ನು ಹಾಯುಗಿಸು, ಅಂತ ಮೇರೆ ಸಲ್ಲಿಡ ಅವನಾದ ತೋರಿ ನಿದ. ಅವನು ನಿಮ್ಮಪ್ಪನ ಸ್ತುತಿತ. ಈ ಉಂಟಾನಶೆಟ್ಟಿಲ್ಲ ಅವನೆಂಬುಂಟ್ನೇ ದ್ವಿಮುಖ ಮಾಡಿದುದೆ ಸರಿ ಮಾರ್ಪಾಯಿತ್ತೇಂದು. ಅದುದುರಿಂದಲ್ಲಿ ಯಾರೂ ನಿಮ್ಮ ಮನೆಯ ಕ್ರಾಂತಿಗೆ ಹೋಗುವುದಿಲ್ಲ. ಸೂರಪ್ಪನ ಸದಸ್ಯ ಇದ್ದು ಇಂದು. ನಾನುಗೆ ತಕ್ಕು ಹಾಂಡತ ಬ್ರಿಗೆಲ್ಲ ರೇಳುತ್ತಾನೆ, ಎಂದು ನಾನುಗೆ ಪನ್ನು ಕಿಂದಿಕೂಡಬೇಡ. ಇರುವ ಪಷಣು ಹೇಳುತ್ತಿದೇನೆ. ಏಕೆಂದರೆ ನಾನು ಉರಿನ ಮುದುಕ, ನನಗೆ ಅಧಿಕಾರಪಿಡೆ..... ಆದರೆ ಏನು ಮಾಡುವುದು. ತಂದೆತಾಯಿ ಇರುವತನಕ ಎದುರಾಡದೆ, ಚವ್ವೆ ಇಗೆ ಎರಡು ಕೆಗಳೂ ಸೇರಿದಂತೆ ನೋಡಿಕೊಳ್ಳುವುದು ನಿನ್ನ ಕೆಲಸ. ಅವರು ಎಷ್ಟು ದಿನ ಇದ್ದಾರು? ... ಬಲಿಯ ಪುರಾಣ ಹೇಳುವುದಕ್ಕೆ ಮೊದಲು ಮಾಡಿದೆ. ಇವೆತ್ತೇನು ನಡೆಯಿತು? ಉರಮೈರಗೆ ಹೊರಟು ಬಿಟ್ಟಿಯಲ್ಲ?”

“ಪ್ರತಿದಿನವೂ ಇದ್ದೇ ಇರುತ್ತದೆ. ಒಂದೊಂದು ದಿನ ಒಂದೊಂದು ಕಾರಣ. ನಿನ್ನ ಬೆಳಗೆ, ದೇವರ ಪಾತ್ರೆಗಳ ಜೊತೆಯಲ್ಲಿ ಹಲಗಾರತಿ ಇದು ಪ್ರದನ್ಯಾ ಮರೆತಿದ್ದಾಗು. ಅದಕ್ಕಾಗಿ ರೇಗಿ ಮಾಡಿಯಲ್ಲಿದ್ದ ತಾನು, ಸೂಸೆಯನ್ನು ವಿಪರೀತ ಹೊಡಿದುಬಿಟ್ಟ. ಮೊಮ್ಮೆಗಳು ಉದ್ದರಣೆಯನ್ನು ಬೆಳಗೆ ತೊಳೆದಿರಲ್ಲಿ ಎಂದು ಅವರಿಗೂ ಮೂಡಿತಗಳು ಬಿದ್ದುವು. ನಿನ್ನ ರಾತ್ರಿ, ಶ್ರೀಸಿವಾಸರಾಯರ ಮನಗೆ ಒಂದಿರುವ ಮದ್ದಾರಿನ ಕೇಶವರಾಯರು ಈ ವಿಷಯದಲ್ಲಿ ನನಗೆ ಬರ್ತ ಬುದ್ಧಿ ಹೇಳಿದರು. ಕಾರಣ ಪಿಳ್ಳದೆ ಸೂಸೆಯನ್ನೂ ಮೊಮ್ಮೆಕ್ಕೆಳೆನ್ನೂ ರಾಗಿ ದಂಡಿಸುತ್ತಿರುವಾಗ ನಿಂತು ಸುಪ್ಪುನೇ ನೋಡುತ್ತಿರುವುದೆ? ನಿಮ್ಮ ತಂಡಗೆ ಬುದ್ಧಿ ಹೇಳಲು ನಿನಗೆ ವಯಸ್ಸು ನಾಲಿದೇನು? ತಿಂಗ್ಳಿದ್ದರೆ ಒಪ್ಪಿಕೊಳ್ಳುತ್ತಾನೆ. ಅದಕ್ಕೆ ದಂಡನೆ ಅತ್ಯಾವಶ್ಯಕ. ಆದರೆ ಅವರ ಪ್ರತಿಯೊಂದು ಕೆಲಸಕ್ಕೂ ತಪ್ಪಿನ,

ವೇಷ ಹಾಕಿ ಸರಪರಾಧಿಗಳನ್ನು ನಿಷ್ಕಾರಣವಾಗಿ ದಂಡಿಸುವುದು ಶುದ್ಧ ಮುಖ್ಯಾತನ, ಎಂದು ಹೇಳಿದರು. ತತ್ವವಾದದ ಅವರು ಹೊಡಿತಕ್ಕೆ ಸಿಕ್ಕಾಗ ಸುಮೃಸಿರುವ ನಾನು ದೂಡು ತತ್ವವಾದಿದಂತೆ, ಎಂಬುದು ಅವರ ಅಭಿಪ್ರಾಯ; ಸಿಜ. ಆದರೆ ನನಗೇಕೂ ಹೊದಲಿಂದಲೂ ನಮ್ಮ ತಂಡಯ ಮನ ಸೋಧಿಯವಂತೆ ಒಂದು ಅಕ್ಕರವನ್ನೂ ಆಡಿ ಅಥಾಸವಿಲ್ಲ. ಒಂದೇ ಒಂದು ಬಾರಿ ಹಾಗೆ ಮಾಡುವ ಪ್ರಯತ್ನ ನಡೆಸಿದೆ. ಅಂದು ಒಂದು ಪ್ರಕಾರವೇ ನಡೆದುಹೋರಿತು. ನನ್ನ ಹೆಂಡತಿ ಮೂರು ಸೇರು ಪಾಲನ್ನು ಒಲ್ಲಿಯ ಸುಲಿಟ್ಟು ಯಾವುದೋ ಬೇರೆಕೆಲಸ ಮಾಡುತ್ತಿದ್ದಳು. ಉರಿ ಸಾಹಿತ್ಯವಾದುದರಿಂದ ಕಾಲು ಬೇಗ ಕಾದು ಉಕ್ಕೆ, ಸ್ವಲ್ಪ ಚೆಲ್ಲಿಯೋರಿತು. ಆಕರ್ತೆ ಬೇಗ ಓಡಿಬಂದು ಇಳಿಸಿದಳು. ಒಂದು ಚಮಚ ಹಾಲೂ ಹಾಳಾಗಿರಲ್ಲ; ಎಲ್ಲಾ ತೊಟ್ಟು. ಆದರೆ ನಮ್ಮ ತಂಡಗೆ ತಡೆಯ ಶಾರದವ್ಯು ಕೋಪ ಬಂದುಬಿಟ್ಟಿತು. ದೇವರ ಮುಂದೆ ಗಂಧ ತಿಗಿಮುತಾ ಕುಳಿತಿದ್ದವರು ಹಾಲನ್ನಿಳಿಸುವುದಕ್ಕೆ ಬಂದ ನನ್ನ ಹೇಂಡತಿಯ ಹಣಿಗೆ ಅವಕ್ಕಿ, ದೂಡು ಗಂಧದ ಕೊರಡನ್ನು ಬಿಧಿ ಒಗೆದರು ಹಣಿ ಒಡೆದುಹೋರುತ್ತಿತು. ರಾಗೆಯೆ ಆಕೆ ಹಾಲನ್ನಿಳಿಸಿಟ್ಟು ತಲೆಯನ್ನೇಲೆ ಎರಡು ಕೇಗ್ಗಾನ್ನು, ಒತ್ತಿಕೊಂಡು ಓಡಿಬಂದು ಜ್ಞಾನ ಪಲ್ಲದ ಪಡನಾಲೆಯಲ್ಲಿ ಖಿದ್ದುಬಿಟ್ಟಿಕು. ರಾಮಣನ ಮಗನಿಗೆ ಪಾಠ ಹೇಳುತ್ತ ಕುಳಿತಿದ್ದ ನನಗೆ ಬಲು ಸಿಟ್ಟು, ಬಂತು. ಅವಳ ಸ್ಥಿತಿಯನ್ನು ಕರಿತ ಕೂಡಲೆ ನನ್ನ ಪ್ರದರ್ಶನ ಕೆವುಚಿದುತ್ತಾಯಿತು. ‘ಅಯ್ಯೀ’ ಎಂದು ನಾನು ಆಕರ್ತು ಯತ್ತಿರ ಹೊಗಿ ವಣಿಯನ್ನು ನೋಡಿದೆ; ನನ್ನ ಪಂಚಯ ಒಂದು ಕೂಸೆಯನ್ನು ಹಣಿಗೆ ಬತ್ತಿ ಹಿಡಿದೆ. ಇದನ್ನು ಸೋಡಿ ನಮ್ಮಪುನಿಗೆ ತುಂಬ ಸಿಟ್ಟು ಬಂದುಬಿಟ್ಟಿತು. ‘ಹಾಲು ಚೆಲ್ಲಿದ ರಾವಳಿ ನೋಡಿದೆ ಮುದ್ದಿಸಲಿಕ್ಕೆ ಹೊರಬೆಯಾ; ಇಲ್ಲಿ ಸೋಡು! ರಾಲು ಉಕ್ಕೆ ಚೆಲ್ಲಿತು. ಒಲೆಯ ಮೇಲೆ ಘಾಲಿಟ್ಟು ಮಕ್ಕಳಿಗೆ ವೈರಿ ತೊಳಸುವುದಕ್ಕೆ ಹೇರಡುವುದೆ? ಇನ್ನು ಸ್ವಲ್ಪ ಇದ್ದರೆ ಎಲ್ಲ ಸುರಿದು ಹೋಗುತ್ತಿತ್ತು. ಸೀನು ಅವಳಿಗೇನು ಶುಶ್ರಾವೆ ನಡಸುವುದು; ಪಾಸಿ! ಇಲ್ಲಿ ಬಂದು ಸೋಡು. ಎಂಧ ಒಳ್ಳಿಯ ಗಂಧದ ಕೊರಡು ಹೋಳಾಗಿ ಬಿಟ್ಟಿತು. ಇನ್ನು ಎಲ್ಲಿಂದ ತರುವುದು. ಅಂಥ ಒಳ್ಳಿಯ ಗಂಧ ಸಿಕ್ಕು ತಡೆಯೇನು? ಎಂದು ಪನೇನೊ ಅರಚಿದರು. ನನಗೆ ಬಹಳ ಸಿಟ್ಟು

ಬಂತು ; ದುಃಖವೂ ಹೆಚ್ಚಾಯಿತು. ‘ನಿನ್ನ ಗಂಧದ ಕೊರಡನ್ನೇನು ನೋಡುತ್ತಿ, ಇಲ್ಲಿ ನೋಡು. ಯಣಿ ಉಡೆದಿದೆ. ಸ್ಲ್ಯಾಪ್ ತ್ವಾಸವಾಗಿ ದ್ವರೆ ಕಣ್ಣ ಹೋಗುತ್ತಿತ್ತು ಅಥವಾ ಜೀವ ಹೋಗುತ್ತಿತ್ತು’ ಎಂದೆ. ‘ಹೋದರೆ ಹೋಗಲಿ. ಈ ರಾಮಾರಂಪ ಸ್ಲಿಲ್ ತನೆನಿನ್ನ ಪಾಠು ಕೇಳಿದರೆ ನನ್ನ ವೈಯೆಲ್ಲ ಉರಿಯುತ್ತದೆ. ಮನೆಯಲ್ಲರುವ ಸಾಮಾನೆಲ್ಲ ತಿಪ್ಪೆಗುಂಡಿಗೆ ಹೋದರೆ ನಿನಗೆ ಸಂತೋಷ. ಆಗಲಪ್ಪ, ಈ ದಾಲನ್ನೂ ತಿಪ್ಪೆಗೆ ಸರಿದುಬಿಡುತ್ತೇನೇ’ ಎಂದು ಈಗಾಡುತ್ತ ಹಾಲಿನ ಪಾತ್ರಿಯನ್ನೇ ಹಿತ್ತಲ ಬಾಗಿಲಿಂದ ಹೋರಗೆ. ಎತ್ತಿ ಬಿಂಬಿದ ಇನ್ನೂ ಸಿಟ್ಟು ಮಿತಿ ಮೀರಿತು. ಒಳ್ಳೆಲ ಮನೆಯಲ್ಲದ್ದ ಮುಳ್ಳನ್ನು ತುಡುಕೆಕೊಂಡು ಬಂದು ‘ನಾನು ನಿಮ್ಮೆಲ್ಲರ ಮುಂದೆ ತಿರಪಾಡ ಆಡಬಿಡುತ್ತೇನೆ. ಆಗ ಸಿಮಂಗೆ ಶ್ವಾಸಿ. ನೀನೂ ಈವ್ಯಾ ಕಡೆ ಹೋದೆಬಾ? ಎದು ಮಳ್ಳಿನೊಡನೆ, ರುದ್ರರೂಪ ತಾರ ಸಿದ್ಧವಾಗಿ ಕುಳಿತ್ತರಿಟ್ಟು. ಒಲ, ಗಾಬರಿಯಾಯಿತು. ಅಮ್ಮೆ, ನದಿಗೆ ಮೋಗಿದ್ದಳು. ನನಗೇನೂ ತೋಚಲಿಲ್ಲ. ನನ್ನ ರಂಡತಿಯನ್ನು ಕಾಲಿಂದ ಒದೆಮು, ಓಡಿಹೋಗಿ ಅಪ್ಪನ ಕ್ರೈಂಲ್ಲಿದ್ದ ಮುಳ್ಳನ್ನು ಕಿಸಿದುಕೊಂಡೆ. ಆಗ ಅಪ್ಪನ ಕೋಸ ಇಲ್ಲಿಯಿತು. ಹಣಿಯ ಶಾಲೆ. ನನ್ನ ಕಾಲಿನ ಒದೆ -- ಇವುಗಳಿಂದ ತವರು ಒರ್ವ ಹೊತ್ತು ವಿಲಿವಿಲಿ ಒದ್ದಾಡಿದ್ದಳು. ಅಂದಿಸಿಂದ ನಾನು ಅಪ್ಪಿಸಿಗೆ ಎದುರಾಡಲು ಹೋಗುವುದಿಲ್ಲ. ಅವನು ಯಾರನ್ನಾದರೂ ಹೊಡಿಯಲಿ. ಪಕಾದರೂ ಹೊಡಿಯಲಿ ; ಮನೆಯಲ್ಲೇನಾದರೂ. ಮಾರಾಮಾರಿ ಸುರುವಾದರೆ ತಡ್ಡಣಿವೆ ಮನೆ ಬಿಟ್ಟು ಬಂದುಬಿಡುತ್ತೇನೆ. ನಮ್ಮಪ್ಪುನೂ ನಮ್ಮಪ್ಪನಂತೆಯು. ನಾನೇನಾದರೂ ನನ್ನ ಹೆಂಡತಿಯ ಕಡೆ ಮಾತಾಡಿದರೆ ನಮ್ಮ ತಾಯಿ ನೆಲಕ್ಕೆ ತಲೆತಲೆ ಚಚ್ಚಿಕೊಂಡುಬಿಡುತಾಳಿ. ಆದುದಿಂದ ಅವರು ಮಾಡುವುದು ತಪ್ಪೇ ಮುನ್ನಗೆ ತೋರಿದರೂ ಎರಡು ಪ್ರೇಮದ ನಡುವೆ ದಿಕ್ಕು ತೋಚದ ಹೋರಗೆ ಬಂದುಬಿಡುತ್ತೇನೆ.

“ ಇಂದು ಬೆಳಗೆ ಸುತ್ತಿಟ್ಟು ಹಾಸಿಗೆಗಳು ಹೇಳಿಂದ ಇದ್ದಕ್ಕಿಂದೆ ಬಿದ್ದವು. ಅವುಗಳ ಕೇಳಗೆ ನನ್ನ ನಾಲ್ಕುನೆಯ ಮಗು ಸಿಕ್ಕಿಕೊಂಡಿತು. ನನ್ನ ಹೆಂಡತಿ ‘ಅಯ್ಯೋ ಕೊಸು! ’ ಎಂದು ಒಡ ಬಂದಳು. ನಮ್ಮಪ್ಪು ‘ಅವಿವೇಕಿ! ಹಾಸಿಗೆಗಳನ್ನು ಹಾಗೆಯೆ ಇಡುವುದೇನು?....ನಿನಗೇನು ; ಯಾರಪ್ಪನಮನೆ ಗಂಟು ಹೋಗುತ್ತೆ’ ಎಂದು ಕೀರಿಚುತಾ ಮಡಿಕೊಳ್ಳು

ಹಿಡಿದು ಬಂದುಬಿಟ್ಟು, ಆತಸಿಗೆ ಮಗುವಿಗಿಂತ ಬಿಡ್ಡ ರಾಸಿಗೆ ಮುಖ ವಾಯಿತು ; ಆಕೆಯನ್ನು ಹೊಡಿಯುವುದು ಅಗತ್ಯವಾಯಿತು. ಆಕೆ ರಾಸಿಗೆ ಯನ್ನು ತಳ್ಳಿ, ಮಗುವನ್ನು ಕೊಂಡೆಳು. ಆದರೆ ನಮಗ್ಗು ಮಡಿಕೋಲಿನಲ್ಲಿ ನಾಲ್ಕು ಪಟು ಕೊಟ್ಟಬಿಟ್ಟು. ಮಗು ಇಂದುದಕ್ಕೆ ಹೊದಲು ಮಾಡಿತು. ಹಿತ್ತಲಲ್ಲಿ ಕಟ್ಟಿಗೆ ಕಡಿಯುತ್ತಿದ್ದ ನಂಗೆ ತುಂಬ ಸಿಟ್ಟು ಬಂತು ನನು ಮಾಡಲಿ ಕೊಡಲಿಯನ್ನು ಅಲ್ಲಿಯೆ ಬಿಟ್ಟು ಸುಮರ್ನಿ ಹೊರಟು ಬಂದು ಬಿಟ್ಟು. ದಾರಿಯಲ್ಲಿ ಒಂದು ಚಿತ್ರ ನೋಡಿದೆ. ಆದೊಂದು ಭಕ್ತಿಕರ ಸಂಸಾರ. ಮಲಮಗಳು ರೋಗಿಯಾದ ಮಲತಾಯಿಯನ್ನು ಶಟ್ಟಿ ಬಟ್ಟಿಯ ಮೇಲೆ, ಅವಕ ಬಿಡಿಕಾಸನ್ನು ಅವಳಿಗೆ ಕೊಡದೆ ಓಡಿಸಿಬಿಟ್ಟಳು. ದುಡಿಯಲಾರದ ಆಕೆ ಗೋಳಿಡುತ್ತಿದ್ದಳು. ನನ್ನ ಹೆಂಡತಿಯೂ ಒಬ್ಬ ಮಲಮಗಳು, ಆದರೆ ಅವಕ ನುಲತಾಯಿ ಮಾರಿಯಂತಿದಾಳಿ. ನಮ್ಮ ಮನೆಗಿಂತ ತವರು ಮನೆಯಲ್ಲಿ ಆಕಿಗೆ ಬಲು ಕಷ್ಟ. ಆಲ್ಲಿ ದುಃಖಪಟ್ಟ ಪಟ್ಟು ನಮ್ಮ ಮನೆ ಸೇರಿದರೆ ಶಲ್ಲಿಯೂ ಆಕಿಗೆ ಸಾಖಿನಿಷ್ಠ. ನಾಲ್ಕು ಮಕ್ಕಳ ತಾಯಿ. ಅದೂ ಅಲ್ಲದೆ ಈಗ ಆರು ತಿಂಗಳ ಗಭಿರ್ತಿ. ಹುಟ್ಟಿ ದಂದಿಸಿಂದ ಅವಳ ಬಾಳು ಹೀಗೆಯೇ ಕಳೆಯಿತಲ್ಲ ಎಂದು ಬಲು ದುಃಖ ವಾಗುತ್ತದೆ.”

“ ಏನು ಮಾಡುವುದು. ಅವರವರ ಕರ್ಮ. ನಾನೂ, ಆದುದ ರಿಂದಲೇ ಸಿಮ್ಮನ್ನಿಗೆ ನಾಲ್ಕು ಮಾತು ಹೇಳೋಣ ಎಂದುಕೊಳ್ಳತೇನೆ. ತ್ವಕ್ಷಣವೇ ಸಮಗ್ರೀಕರ್ತೃ, ಹೆರರ ಮನೆಯ ಚಿಂತೆ ಎನಿಸಿಬಿಡತ್ತಿ ಮನೆಯಲ್ಲಿ ಸಂಸಾರ ಒಂದಾಗಿರಬೇಕು. ಒಬ್ಬರಿಗೊಬ್ಬರಿಗೆ ಸಿಕಟವಾದ ಬೆಸುಗೆ ಇರಬೇಕು. ಇರುವ ಪ್ರತಿಯೊಬ್ಬರೂ ಸಂಸಾರ ನಡನಲು ಅತ್ಯಾವಶ್ಯಕ, ಎನ್ನಿಸಿರಬೇಕು. ಒಬ್ಬರನ್ನೆಷ್ಟಿಬ್ಬರು ವರರಂತೆ ಕಂಡರೆ, ಅನುಮಾನ ಪ್ರಕ್ರಿತಿ ಹೊಂದಿದರೆ ಇದೇ ಗತಿ. ಸಂಸಾರದಲ್ಲಿ ಹೊಂದಿಕೆ ಇರದಿದ್ದರೆ ಬಂಡಿತ ಲೆ ಸಂಸಾರ ಜಿಳಿಯುವುದಿಲ್ಲ. ಆಗ ಆದು ಭಾಗವಾಗುವುದೇ ಒಕ್ಕೆಯದು. ಆದರಲ್ಲಿಯೂ ಮನುಷ್ಯನಿಗೆ ಸಿಟ್ಟಿರಬಾರದು. ಸಿಟ್ಟು ಕಡಮೇ ಯಾದವ್ಯಾ ಕಷ್ಟ ಕಳೆಯುತ್ತದೆ ಓಚೋ ಎಷ್ಟು ಬೇಗ ಮನೆ ಬಂದು ಬಿಟ್ಟಿತು. ಇನ್ನು ಹೊರಡುತ್ತಿರು ? ನಾನು ಮುಂದೆ ಹೊರಡುತ್ತೇನೆ. ಆಗಲೇ ಎರಡು ಗಂಟೆ ಎಂತ ಕಾಣತ್ತಿ ”

ಕೃಷ್ಣಮೂರ್ತಿ. ಎಡನಾಲಿನ ತನ್ನ ಮನೆಯ ಮೆಟ್ಟಲು ಹತ್ತಿದ್ದ.

ಮನೆ ದೊಡ್ಡದು. ಎರಡು ಅಂತಹಿನ ಬಹಳ ಪಕ್ಷಿಯ ಕಟ್ಟಡ. ಹತ್ತಿಂಕಣ ವಿದೆ. ದೊಡ್ಡ ಅಂಗಳವಿರುವ ಭವಂತಿ ಮನೆ. ತುಂಬ ಆಚ್ಚುಕಟ್ಟಾಗಿದೆ. ತಿಪ್ಪಾಜೋರಿಯಿಸರು ಮುಂದೆ ಹೊರಟರು.

೨

ಕ್ರಷ್ಣಮೂರ್ತಿ ನಡುಮನೆಗೆ ಬಂದ. ಕಂಬದ ಹತ್ತಿರ ಅಂಗವಸ್ತು ಹಾಸಿಕೊಂಡು ಸೂರಪ್ಪನವರು ಮಲಗಿದ್ದರು. ನಿದ್ದೆ ಬಂದಿರಲ್ಲ. ಕಿಟ್ಟು ವಿನ ನೀರಳು ಬಿದ್ದಕೂಡಲೇ ಅವನ ಕಡೆ ತಿರುಗಿ “ಏನು ಕಿಟ್ಟಣ್ಣ, ಇಷ್ಟು ಹೇಳತ್ತು ಎಲ್ಲ ಹೇಳಿದ್ದೇ?” ಎಂದು ಕೇಳಿದರು. “ಇಲ್ಲ. ಇಲ್ಲೇ, ಹೀಂದಿನ ಬೀದಿಯಲ್ಲಿ ಕೆಳಗಿನ ಮನೆಯ ಶಾಮಣಿ ಗಂಡಭೇರಂಡದ ಚಿತ್ರ ಬರೆದುಕೊಡು, ಎಂದ. ಅಲ್ಲಿದ್ದೇ” ಎಂದು ಹೇಳುತ್ತಾ ಅಂಗಿಯನ್ನು ಕಳಚಿ, ಎಡಭಾಗದ ಕೊಣೆಯೊಳಗೆ ಹೆಚ್ಚೆಯಿಟ್ಟು. ತಾಯಿ ರೇತಿಮೆ ದುಪ್ಪಟಿ ಹಾಸಿಕೊಂಡು ಮಲಗಿದ್ದಳು; ಆಕೆಗೂ ನಿದ್ದೆ ಬಂದಿರಲ್ಲ. ತನ್ನ ಹೆಂಡತಿ ಮಲಗುವ ಬಲಭಾಗದ ಕೊಣೆಯೂ ಕಡೆ ತಿರುಗಿದ; ಆ ಕಡೆ ಹೆಚ್ಚೆಯಿಟ್ಟು. ತಾಯಿ “ಕಿಟ್ಟು, ಖಾಟಕ್ಕೆಳ್ಳೇ. ಅವಳನ್ನೇನು ಮಾತಾಡಿಸುತ್ತಿ. ಎಷ್ಟು ಹೊತ್ತಾಯಿತು! ಎಂಜಲು ಗೋಮ ಆರಿಯಾವ ಕಾಲವಾಯಿತು” ಎಂದಳು.

“ಎಲ್ಲರ ಖಾಟವೂ ಆಯಿತೆ?”

“ಎಲ್ಲರದೂ ಆಯಿತು. ಸ್ಥಾಮೊಜ್ಞನಮೇ” ಎಂದು ಹೇಳುತ್ತ ಮಂಗನೊಡನೆ ಅಡುಗೆಮನೆಯ ಕಡೆ ಹೊರಟ್ತಿರು..

“ಅವಳದೂ ಆಯಿತೆ?”

“ಇಲ್ಲ”

“ಹೂಡುಗರದು?”

“ಆಯಿತು”

“ಅವಳೇಕ ಖಾಟಮಾಡಲಿಲ್ಲ?”

“ಅವಳನ್ನೇ ಕೇಳು”

ಎಲೆ ಹಾಕಿ ಬಡಿಸಿದ್ದಾಯಿತು. ಟಟ್ಟು, ಖಾಟಕ್ಕೆ ಕುಳಿತಿದ್ದಾಯಿತು. ಖಾಟ ಮಾಡುತ್ತಿದ್ದು.

ತಾಯಿಯ ಹೆಸರು ನುಜವ್ವು; ವಿನಮೂರ್ತಿ. ಆದರೆ ಕೆಂಪಗೆ

కుళ్ళగి దప్పగే ఆకార. కెవియోళగే ముత్తిన ఓలే. కొరకల్లి ఐదు ఎళ్ళ చ్చెను సర క్రీయోళగేరడు జూతి ఒక హణించేఏలే ఆతి ఆచార తోరిసువ దొడ్డె అడ్డ కుంకును. వయుస్ను ఐవత్తర హత్తిర విద్దరూ సుబుద జీవన ఆశేయస్ను ఇన్నూ ఎళ్తెనదల్లిట్టిత్తు. కప్పుపీసిరియి ఆశీంచు చెలువిగొప్పుత్తిద్దుదరింద యోవాగలూ కప్పు సిరియస్నే ఉడుపుదు. కిట్టు మజ్జిగే కేళిద. మజ్జిగే ఒడిసుత్తు,

“ ఏనేంత మదువే మాడికొండియోప్ప. బిధియల్లి జోఏ గువ మారి మనే జోక్క రాగాయితు. అయిష్టో, ఆయిష్టో పన్న ఆవాంతర ఇవైత్తు అవఁదు! యాసిగెయస్నేల్ల కెడవి, నావిర మనసే కోళిసువంతి కెరిచి, అవర కోఏలిన ఒందు మూడితక్కో నము బిధిగే ఓడి యోగుపుడే! మోడిద ఏటు అవళిగే తాకలే ఇల్లి. లాంద్రద చిమట చోరాయితు. ఈగ కాళియ అవతార తాళి కొండు ఉటమాడచె కోణేఱుల్ల బిద్దిదాళి. నమ్మ మేలిన సిట్టిగే కెవియస్ను హరిముకొండు, నావే యాగే మాడిదివేందు సినగే తిళిసలు సిచ్చ వాగిదాళి. మదువేయల్ల మాడిసిద భంగార దంథ ఓలే త్తు బందిద. మక్కలన్నూ మలగిసికోండు కోణే ఎల్లు మలిగిదాట. సోచు, మాతాడిసు. యాచో దినదినచుట్టు ఇదు కేడుత్తిద. ఇను, నాథువిల్లిప్ప. నావాదరూ మనే బిట్టు హోర డబీకు, అథవా సిను, సిన్న హెండతి మక్కలు హోరడబీకు.”

మగన ఉట ముగియితు; ఎల్లవన్నూ సుమ్మనే కేళుత్తిఛ్చ; ఉత్తర కొడలిల్ల. క్షేత్రోళిచుకొండు ఒరసికోళ్ళత్త హెండతియిచ్చె కోణేయ కడె హోరట. నంజమ్మ “ లలితా, ఈ ఎలే ఒళదు గోను హచ్చు ” ఎందు కొగిదరు. కొడలే కోణేయోళగిద్ద యది మంరు వరుషద మండగు అడుగేమనేగి ఓడిహోదళు. నందుమనే యల్లి మలగిద్ద సూరష్టనవరు హెండతియ కోణేయ కడెగి హోర టిచ్చ కిట్టువన్ను కండు “ కిట్టుణ్ణ ” ఎందరు. “ ఎనష్టా ” ఎన్నుత్తే కోణేయ కడె హేజ్జెయిట్టిచ్చ కృష్ణమాతర తందయ యత్తిర బంద “ కుళితుకోఏ, మేళుతేనే ” ఎందు తండే మలగికొండి

ಹೇಳಿದರು. ಮಗ ಕುಳಿತುಕೊಂಡ. ಹೆಂಡತಿಯಿದ್ದ ಕೋಣೆಯ ಕಡೆ ಸೋಡಿದ; ಮತ್ತೆ ತಂದೆಯ ಕಡೆ ಸೋಡಿದ.

“ಅಲ್ಲೇನು ಸೋಡುತ್ತಿಯೆ? ನಿನ್ನ ಹೆಂಡತಿ ಬಿಡ್ಡಿದಾಳೆ. ಅವ ಅಂದ ನಮಗೆ ಏನೇನು ತೊಂದರೆ ಬಂತು ನೋಡು. ಎಪ್ಪು ಕಷ್ಟವಡ ಬೇಕು. ಶ್ರೀಕಂಠಪುರದ ರಾಜಜ್ಞಿಶೈಕ್ಷಿಕ ಕಾಗದ ಬರೆದಿದಾನೆ, ನೋಡು” ಎಂದು ತಲೆಯ ಕೆಳಗಿದ್ದ ಕಾಗದಗಳೆರಡರಲ್ಲಿ ಒಂದನ್ನು ಮಗನ ಕ್ರಿಗೆ ಕೊಟ್ಟಿ. ಮಗ ಕಾಗದ ಓದಿಕೊಂಡ.

“ಸರಿ, ಹೇಗಾದರೂ ಮಾಡಿ ಈ ಮನೆ ಹೊಡಿಯಬೇಕೆಂಬುದೇ ಆವನ ಗುರಿ. ಆದುದರಿಂದಲೇ ಈ ಕಾಗದಗಳ ಸುರಿಮಳೆ. ಈ ಮೂರು ತಿಂಗಳಲ್ಲಿ ಸಾವಿರ ರೂಪಾಯಿಯನ್ನು ದರೂ ತೀರಿಸದಿದ್ದರೆ ಈ ಸಲ ಆವನು ತನ್ನ ಇಷ್ಟದಂತೆ ಮಾಡೇ ಮಾಡುತ್ತಾನೆ. ಮೂರು ತಿಂಗಳೊಳಗೆ ಅಪ್ಪು ಹಣ ಕೊಡಲೇ ಬೇಕಲ್ಲ?”

“ಎಲ್ಲಿಂದ ತರುವುದು ಅಹ್ವೈಂದು ಹಣ! ಹೋದ ವರುಷ ಅಂಥ ಒಕ್ಕಿಯ ಜಮಾನು ಮಾರಿದ್ದಾಯಿತು. ಈ ವರುಷ ಏನೂ ಫಲಿಸಲಿಲ್ಲ. ಇಪ್ಪು ದೊಡ್ಡ ಸಂಸಾರದಲ್ಲಿ, ಈ ಸೂಸೆ ಮೇವ್ಯಕ್ಕೆ ಕಾಟದಲ್ಲಿ ಹೊಟ್ಟಿ ಪಾಡು ಕರೆಯುವುದೇ ಕಷ್ಟವಾಗಿದೆ. ವರುಷಕ್ಕೊಂಡೊಂದು ಸಿಕ್ಕಿ, ಬೇರೆ ಹೆಚ್ಚಾಗುತ್ತದೆ. ಇನ್ನು ಮೇಲೆ ಆವುಗಳಿಗೆ ಒಂದಾದ ಮೇಲೊಂದು ಉತ್ತರವ ಗಳಾಗಬೇಕು. ನನಗೇನು ತೊಳಚುವುದೇ ಇಲ್ಲವ್ಯ... ?

ನಂಜಮ್ಮೆ “ಲಲಿತಾ, ನಿಮ್ಮಮ್ಮನನ್ನು ಕೇಳಿಸೇ. ಮುಸುರಿ ಹೊರಗೆ ಹಾಕಿದೇನೇ. ತಿಕ್ಕುವುದಕ್ಕೆ ಹುಣಿಸೆವಣಿಲ್ಲ. ಶಾರದಮ್ಮನವರ ಮನೆಯಲ್ಲಿ ಸಾಲ ತೆಗೆದುಕೊಂಡು ಬರಲಿ” ಎಂದು ಒಳಗಿಂದ ಬದರಿದರು.

ನೋವಿನಿಂದ ಮಲಗಿದ್ದ ಸೋನೆ, ಕೂಗು ಕೇಳುತ್ತಲೇ ಎದ್ದು ಹಿತ್ತಲ ಕಡೆ ಹೋದಳು. ಮುಸರಿಯ ಪಾತ್ರಿಗಳನ್ನೆಲ್ಲ ಅಂಗಳದಲ್ಲಿ ಹಾಕಿ, ಪಕ್ಕದ ಮನೆಯ ಶಾರದಮ್ಮನವರಿಂದ ಹುಣಿಸೆಹಣ್ಣು ತರಲು ಹೊರಟಳು.

ನಡೆಮನೆಯಲ್ಲಿ ಸೂರಪ್ಪ “ಇನ್ನೊಂದು ಕಾಗದ ಬಂದಿದೆ ಕಿಟ್ಟಣ್ಣಿ. ನಾನು ಮಾಡಿಕೊಂಡಿರುವ ಏಪಾರ್ಡಿಗೆ ನೀನು ಒಪ್ಪಿದರೆ ಈ ವೊದಲ ನೆಯ ಕಾಗದ ತೊಂದರೆಯನ್ನು ಪರಿಹರಿಸಿಕೊಳ್ಳಬಯದು; ಎರಡ ನೆಯ ಕಾಗದದವರಿಗೂ ಸಂತೋಷಪಡಿಸಬಹುದು” ಎಂದು ಹೇಳುತ್ತ ಆ ಇನ್ನೊಂದು ಕಾಗದವನ್ನು ಮಗನ ಕ್ರಿಗೆ ಕೊಟ್ಟಿರು. ಮಗ ಓದಿಕೊಂಡ.

ಮುಖ ತುಂಬ ಚಿಕ್ಕದಾಯಿತು. ತಂದೆ ಮಗನ ಮುಖ ನೋಡಿದ.

“ಅಯ್ಯೊ ಬೆಷ್ಟೆ! ನಾನು ಅದಕ್ಕೇ ಸಿನಗೆ ಮೊದಲು ಹೀಳಿದ್ದು. ನೀನು ನನ್ನ ಏಷಾರ್ಟಿಗೆ ಒಟ್ಟಿದರೆ ನನಗೆ ಸುಖ, ಇಲ್ಲದಿದ್ದರೆ ತೊಂದರೆ ಪರಿಹರಿಸುವುದಿಲ್ಲ, ಎಂದು”

“ಈಗ ಆಗಿರುವುದು?”

“ಆಗಿರುವುದರಿಂದೇನು ಸುಖ? ಮೂರು ಕಾಸೀನ ಪ್ರಯೋಜನ ವಿಲ್ಲಿ. ಮನೆ ತುಂಬ ಮಕ್ಕಳು, ಅಷ್ಟೇ?”

“ಇನ್ನೇನಾಗಬೇಕಷ್ಟು?”

“ಇದೇ, ನನಗೆ ಸರಿಬಿಂಧು. ಯಣಕೊಟ್ಟು ಕೊಡುತ್ತೇವೆ, ಎಂದು ಬಂದರೆ, ಅದೇಕೆ ನನಗೆ? ಎಂದು ಕೇಳುತ್ತಿರುತ್ತಾನೆ! ನಿನಗೆ ಎಷ್ಟು ಬುದ್ಧಿಯುದೆ ಎಂದು ಹೇಳುತ್ತಿರು...ಅದೆಲ್ಲ ಬೇಡ. ನೀನು, ನಿನ್ನ ಈ ಹೆಂಡತಿ ಮಕ್ಕಳು ನಮ್ಮ, ಮನೆಯಲ್ಲಿರಬೇಕೆಂದು ನಿನ್ನ ಇಷ್ಟವಿದ್ದಲ್ಲಿ ಈ ಏಷಾರ್ಟಿಗೆ ಒಟ್ಟಿಕೊ. ನಾನು ಜಾತಕವನ್ನು ಅವುತ್ತೆ ಕಳಿಸಬಿಟ್ಟಿದ್ದೆ. ಜಾತಕವೂ ಕಾಡಿದೆಯಂತೆ. ಮುಂದಿನ ವೈಶಾಹಿಕೊಳಗೆ ಆಗಿಯೋದರೆ ತುಂಬ ಅನುಕೂಲ. ಶೆಷಿಸು ಸಾಲವನ್ನೂ ತೀರಿಸಬಹುದು...ಯಾರಾ ದರೂ ನಮ್ಮ ಮಾತು ಹೀಳಿದರೇನು? ಉಮಾರೂ ಇಲ್ಲವಲ್ಲ?”

“ಇಲ್ಲ. ಅವಕು, ಲಲಿತ ಇಬ್ಬರೂ ಹಿತ್ತಲಲ್ಲಿರಬಹುದು. ಮಕ್ಕಳು ಮಲಗಿನೆ. ಯಾಲಿಗೂ ಹೀಳಿಸಿಲ್ಲ.”

‘ಯಾಗಾದರೆ, ಈ ಏಷಾರ್ಟಿಗೆ ನೀನು ಒಪ್ಪಲೇ ಬೇಕು.’

‘ಆದರೆ ಇವರ ಪಾಡು?’

‘ಇವರೂ ಇರುತ್ತಾರೆ. ಎಷ್ಟೋ ಜನರಿಗೆ ಇಬ್ಬರು ಹೆಂಡಿರಿಲ್ಲವೇನು?’

‘ನನಗೆ.... ಒಕ್ಕ ತೊಂದರೆಯಾಗುವುದಿಲ್ಲವೇ?’

‘ನಿನ್ನ ಸುಖ ನೋಡಲು ಹೋದರೆ ಒಟ್ಟು ಸಂಸಾರಕ್ಕೇ ದೂಡ್ಡ ಕಷ್ಟ ಬರುತ್ತದೆಯಲ್ಲ! ತೆಟ್ಟಿಗೆ ಹಣ ಕಳಿಸಬೇಕು.’

‘ಆಗಲಿ, ನಿನ್ನ ಇಷ್ಟಬಂದಂತೆ ಮಾಡಷ್ಟು’

‘ನಾನು ಒಪ್ಪಿದ್ದೇನೆಂದೂ ಇಂದೇ ಆವರಿಗೆ ಪತ್ತ ಬರೆಯುತ್ತೇನೆ.’

ಅಂಗಿ ಹಾಕಿಕೊಳ್ಳುತ್ತಾ “ಯಾ” ಎಂದು ಕೃಷ್ಣಮಾತಿಂ ಹೊರಗೆ ಹೊರಟ್ಟ.

ಶಾರದಮೃನವರಿಗೆ ಸೂರಪ್ಪನವರ ಸೊಸೆ ಸೀತಮೃನನ್ನು ಕಂಡರೆ ತುಂಬ ಪ್ರೀತಿ ತನಗೆ ಮಕ್ಕಳೇ ಇಲ್ಲ. ತಾನು ತನ್ನ ಗಂಡ ಇಬ್ಬರೇ ಮನೆಯಾಗಿ. ಸೀತಮೃನ ಮಕ್ಕಳೇ ತನ್ನ ಮಕ್ಕಳಿಂದು ಭಾವಿಸಿದ್ದುಳು. ಆಕೆಯನ್ನಿಂದ ಮಗಳಿಂತೆ ಕಾಣುತ್ತಿದ್ದು. ಹುಣಸೆಹಣ್ಣಿಗಾಗಿ ಬಂದ ಸೀತಮೃನನ್ನು ಕರಿದು ಕುಳಿರಿಸಿಕೊಂಡು, ಶಾರದಮೃನ ಸುಮೃನೆ ಅತ್ಯುಬಿಟ್ಟಳು. “ಸೀತಮೃನ, ಸೀನಳ್ಳದ ಇಸ್ತ್ವಿಬ್ಬರಾಗಿದ್ದರೆ ಉರಿಗೆ ಉರೇ ಎದ್ದು ಬರುವ ರಾಗೆ ಗುಲ್ಳೆಬ್ಬಿಸಿಡ್ಡಿದ್ದರು. ಕೊಲಿನಿಂದ ಮರಕ್ಕೆ ಬಡಿಯುವಹಾಗೆ ಸಿಕ್ಕಪಟ್ಟೆ ಹೋಡೆಯಂತುದೇ, ಆರು ತಿಂಗಳು ಬಸಿರುಹಂಗಸಿಗೆ? ಏನಾದರೂ ಅನಾಯತ ಸದೆದರೆ ಸರಕಾರದವರು ಸುಮೃನೆ ಬಿಟ್ಟಾರೆ ಇವನನ್ನು? ಅಯ್ಯಿ ಅಯ್ಯಿ ಮುಖವೆಲ್ಲ ಕೆಂಪೇರಿಬಿಟ್ಟಿದೆಯಲ್ಲ! ಓಲೆ ಕೂಡ ಕಿತ್ತು. ಕೆವಿ ಹರಿಯುವಂತೆ ಹೊಡೆದಿದಾನಲ್ಲ, ಚಂಡಾಲ, ಪಾಸಿ, ಅನ್ನ ಕೂಡ ರಾಕಿರಲಿಕ್ಕಾಲ್ಲ ಉಟ ಮಾಡಿದೆಯೇನು?”

“ಇಲ್ಲ..... ಹುಣಸೆಹಣ್ಣಿ ಕೊಡಿ, ಶಾರದಮೃನ. ಹೊಗುತ್ತೇನೆ. ಮುಸುರಿಯನ್ನು ಅಂಗಡಲ್ಲ ರಾಕಿದೇನೆ. ಹೊನ್ನೆ ಕಾಗೆ ಒಂದು ಚನುಚ ಎತ್ತಿಕೊಂಡು ಹೊಗಿಬಿಟ್ಟಿತ್ತು. ಅಷ್ಟಿಸಿಕೊಂಡು ಹೊಡೆ. ಅರಳಿ ಮರದ ಕಟ್ಟಿಯ ಹತ್ತಿರ ರಾಕಿ ಮೂರಷಿವೋಯಿತು”

“ರಾಗಾದರೆ ಬಾ, ಇಲ್ಲಿ. ಸೀನು ಬಸಿರಿ ಹೆಂಗಸು. ಉಪನಾಸಿರಬಾರದು. ಸೀನು ಇದ್ದರೂ ಜಂತೆಯಲ್ಲ. ಒಳಗಿರುವ ಆ ಜ್ಯೇಷ್ಠನಿನಿನ್ನನ್ನು ಶಿಫಿಸುತ್ತದೆ. ಬಾ. ಕುಳಿತುಕೊ. ಎಲ್ಲ ನಾಕುತ್ತೇನೆ”

“ಚೇಡ, ಶಾರದಮೃನ, ನಾನು ಉಟಮಾಡುವುದಿಲ್ಲ. ಬರಳ ಹೊತ್ತಾಯಿತು. ಕೆಲಸ ವಿವರಿತ ಇದೆ”

“ಹಾಗಾದರೆ, ಈರುಳಿ ಆಲೂಗಡ್ಡೆ ಹುಳಿ ಮಾಡಿದೇನೆ. ಕಲಸಿಕ್ಕೆ ತುತ್ತು ರಾಕುತ್ತೇನೆ ಬಾ. ನಿನಗಿದು ಅಪರ್ವಕ”

ಸೀತಮೃನಿಗೆ ತುಂಬ ಬಯಕೆ. ಬಾಯಲ್ಲ ಸೀರೂರಿತು. ‘ಆಗಲಿ’ ಎಂದು ಕುಳಿತಳು. ಶಾರದಮೃನ ಅನ್ನ ಕಲಸಿಕ್ಕೆ ತುತ್ತು ರಾಕಿದ್ದು.

ಮೂವತ್ತು ವರುವ. ಹುಟ್ಟಿಪಂದಿಸಿಂದಲೂ ಸುಖ ಕಾಣದವರು. ಜಗತ್ತಿನಲ್ಲಿ ಹೆಣ್ಣಾಗಿ ಹುಟ್ಟಬಾರದೆಂಬ ಹೆಂಗಸರ ಸಂಜಯನನ್ನು ಪ್ರಷ್ಟೇ ಕರಿಸುವ ಸಿದರ್ಶನ ನಮ್ಮ ಸೀತಮೃನ. ಹೊತ್ತು ಹೊತ್ತಿಗೆ ಆನ್ನ ಸೀರು,

ಎಣ್ಣೆ ನೀರು ಇಲ್ಲದ ಕಷ್ಟವ ಕೊರಗಿಸಲ್ಲಿ ಕುಗಿದ, ಬತ್ತಿದ ಚಕ್ಕೆಮ್ಮೆ. ಆದರೂ ಎಣ್ಣೆಗೆನಿನ ಚೆಲುವೆ. ದುಂಡು ಮುಖ. ತೊಂಡಿ ಹಣ್ಣಿನ ತುಟಿ. ಸ್ವರದ್ವಾಪಿ ಹೆಣ್ಣಿನ್ನು ಹೇಗೆ ಹೇಗೆ ವರ್ಣಿಸಬಹುದೋ ಅದೆಲ್ಲ ಸೀತೆ ಮುನಿಗೊಪ್ಪತ್ತದೆ. ಆಗಾಗ ದಂಡನೆಗೆ ಸಿಕ್ಕಿ ಕೋಮಲದೇಹ ಅಲ್ಲಲ್ಲಿ ಪಟ್ಟಿನ ಕಲೆ ಹೊತ್ತಿದೆ. ಬೆಳಗ್ಗೆ, ಮಾವನ ಕೋಲಿನ ಹೊಡಿತ, ತೊಳು ಮೊಳಕ್ಕೆ ಮೇಲೆಲ್ಲ ಗೀರುಗೀರು ಬರೆ ಹಾಕಿಬಿಟ್ಟಿದೆ. ಬಣ್ಣ ತಿರುಗಿದ ಗಭಿರಣಿ. ಮಾವನ ಕೈನ್ಯಗುರಿನ ಹುಡಿತಕ್ಕೆ ಸಿಕ್ಕಿ ಗಲ್ಲ ಕೆಂಪೇರಿ ದಷ್ಟ ನಾಗಿದೆ. ಗಡಿಬಿಡಿಯಲ್ಲಿ ಓಲೆ ಜಗಿ, ರಕ್ತ ಕಟ್ಟಿದೆ. ಅತ್ಯ ಮಾವನ ಯಚ್ಚುತುಳಿತದಿಂದ ಹಾಳಾಗುತ್ತಿರುವ ಇವಳ ರೂಪ ನೋಡಿ ಶಾರದ ಮುನ ಕರುಳು ಕುವಿಯಿತು. ಆಕೆಯ ಮುಖವನ್ನೇ ನೋಡುತ್ತ ಕೊನೆಯ ತುತ್ತನ್ನು ಹಾಕಿದಳು.

“ ಏನೋ...ಶಾರದಮು... , ನೀನೊಬ್ಬರು ನನ್ನ ಭಾಗಕ್ಕೆ ಹೆತ್ತ ತಾಯಿಗಿಂತ ಹೆಚ್ಚು. ನನ್ನ ಮುಗಿಲಿನೆತ್ತರದ ದುಃಖ ನಿಮ್ಮ ಮನತೆಯ ಮಾತಿನಿಂದ ಬೇಗ ಮಾಯಾಗಿ ಬಿಡುತ್ತದೆ ಮುಖ್ಯ, ದೇವರು ತಮಗೆ ಬೇಗ ತಾಯಿ ಆಗುವ ಸಂದರ್ಭ ಕಲ್ಪಿಸಲಿ. ಆದರೆ ನನ್ನಂಥ ಸಿಭಾಗ್ಗು ಮಗಳು ಬೇಡ, ಅಥವಾ ನನ್ನ ಯಾಜವಾನರಂಥ ಗಂಡು ಮಗ ಬೇಡ. ನಿಮ್ಮ ಮನದಂಥ ಏರಾಲ ಬುದ್ಧಿಯ ಯಾಡುಗ ಜನಿಸಲಿ. ನನ್ನ ಬಾಳೀ ಕಷ್ಟ ತಿನ್ನಲು ಹುಟ್ಟಿದೆ. ಏನು ಮಾಡುವುದು? ಯಾರು ತಾನೇ ನನ್ನ ಪರವಾಗಿ ಕೊರಗಿ ನನ್ನ ಕ್ಕೆ ಹುಡಿದೆತ್ತು ನವರಿದಾರಿ? ತವರಲ್ಲಿ ಬರಿದು; ಇಲ್ಲಿಲ್ಲ. ದೇವರು ಬೇಗ ಅನಂತ ಕೊಡಲಿ. ಈ ಮಕ್ಕಳೂ ಸಾಕು.... ಆದರೆ ನನ್ನ ಕರ್ಮ! ನನ್ನನ್ನು ಬಿಟ್ಟೀತಿ! ಈಗ ಮತ್ತೊಂದು ಕೊಟ್ಟಿದೆ... ದೇವರೆ, ಮೈಕೆಳೆವ ಇಂಥ ಕಾಲದಲ್ಲಿಯೇ ಜೀವ ಹೋಗಬಾರದೆ, ಎಂದೇನಿಸುತ್ತದೆ ಜೀವ ಕಳಿದುಕೊಳ್ಳುವುದು ಅತಿ ಸುಲಭ. ಆದರೆ ನಾನು ತಾಯಿ. ಈ ಬತ್ತಿಗಳ ಗತಿಯುನು? ಅವುಗಳಿಗೆ ನಿಧಾನವಿಷ ಕೊಟ್ಟು ಗೋಣಾಡಿಸಿ ನಾಯಿಸಿದಂತಾಗುತ್ತದೆ. ನಾನೊಬ್ಬಳು ಮಲ ಮಗಳಾಗಿ ಸುಖ ಕಂಡಿದೇನೆ. ನನ್ನ ಮಕ್ಕಳೂ ಮಲಮಕ್ಕಳಾಗಬೇಕೆ? ಅದರಲ್ಲಿಯೂ ಈ ಅತ್ಯಿಮಾವಂದಿರ ಮಡಿಲೊಳಗಿ! ಆದುದರಿಂದ ನಾನು ಬಾಸುಂಡಿ ತಿಂದರೂ ಸಾವಿಗೆ ಹೆದರಿತೇನೆ. ನೀವೆಲ್ಲ ನನ್ನನ್ನು ಮಾತಾ ಡಿಸುತ್ತಿರಲ್ಲ. ನನಗೆ ಅದೇ ಆನಂದ. ಹೆರರ ಮನೆಯ ಲಾಜರೂ

ನನ್ನ ವರಿದಾರಲ್ಲ, ಎಂದುಕೊಳುತ್ತೇನೆ” ಎಂದು ಸುವ್ಯಾಸಿ ಕಣ್ಣೀರಿಟ್ಟಿಳು.

“ನಿನ್ನನ್ನು ನೋಡಿದರೆ ನನಗೆ ತುಂಬ ದುಃಖವಾಗುತ್ತಿದೆ ಸಿತ್ತಮ್ಮ. ಏನು ಮಾಡುವುದು, ಹೆಣ್ಣುಜೀವ ಬಹಳ ಕೆಟ್ಟಿದು. ಅಳಬೆಂಡಿದ್ದು. ಹೊಟ್ಟಿಯೊಳಗಿನ ಆ ಜೀವಿಗೆ ಬಹಳ ತೊಂದರೆಯುಂಟಾಗುತ್ತದೆ. ಹೆಣ್ಣು ಎಂದೆಂದಿಗೂ ಪರಾಧಿನಳು. ಅವಳ್ಳದ್ದು ತಪ್ಪು ರುಡುಕುವುದು ಅತ್ಯು ಮಾವಂದಿರಿಗೆ ಅತಿ ಸುಲಭ ಸೊಸೆ ಹೆಚ್ಚು ಮಾತಾಡಿದರೆ ಮಾತಿನ ಮಲ್ಲಿಯಾಗುತ್ತಾಳೆ. ಮಾತಾಡಿದದ್ದರೆ ಮೂರೆಯಾಗುತ್ತಾಳೆ. ಏಂತಿಯಿಂದ ನಡೆದರೆ ಬೇಕುಬೇಕೆಂದರೆ ವರ್ಷಾಗುತ್ತಾಳೆ. ಮಾಡಿದ ಕೆಲಸದಲ್ಲಿ ತಪ್ಪು ಮುಡುಕುವುದೇ ಅವರ ಕೆಲಸ. ಅದೊಂದು ದೊಲತ್ತು—ದೊಡ್ಡಸ್ತಿಕೆ. ಹೆರರ ಮನೆಯಿಂದ ಬಂದ ಹೆಣ್ಣುಮಗಳ ಮೇಲೆ ಕಾರಾಡುವುದೊಂದು ಹಿರಿಯತನ. ಮೊಮ್ಮೆಕ್ಕೆಲಿಗೆ ರೋಗ ಬಂದರಂತೂ ಸೊಸೆ ಗುದ್ದಿನ ಮದ್ದು ತಿನ್ನಬೇಕು ಸೊಸೆಗೂ ಮೊಮ್ಮೆಗುವಿನ ಖಾಯಿಲೆಗೂ ಗಂಟು ಹಾಕಿ ಸೊಸೆಯನು ದಂಡಿಸುವುದು ಅವರ ಸಿತ್ತ ಕೆವುಂ. ಆದರೆ ತವರಿನ ಕಡೆ ಸರಿಯಾದವರಿದರೆ ಇಂಥ ಅಧಿಕ ಪ್ರಸಂಗಿಗಳ ಬೆನ್ನು ಮೂರೆ ಮುರಿದುಬಿಡಬಹುದು. ನನ್ನ ತಂಗಿಯ ವರಗಳೂ—ಘಾಪ! .. ನಿನ್ನಂತೆಯೆ ಅತ್ಯು ಮನೆಯಲ್ಲಿ ಬಹಳ ಕಷ್ಟಪಟ್ಟಿಳು. ಗಂಡನೂ ಅತ್ಯು ಮಾವಂದಿರೊಡನೆ ಸೇರಿಕೊಂಡು, ಆಕೆಯನ್ನು ತುಂಬ ಹೊಡಿಯುತ್ತಿದ್ದು. ಕೊನೆಗೆ ಆತ ಆಕೆಯನ್ನು ಬಿಟ್ಟೇಬಿಟ್ಟು. ಆದರೆ ನಮ್ಮ ಅಣ್ಣಿ ಬೆಂಗಳೂರಿನಲ್ಲಿ ಲಾಯರು. ಆಕೆಯನ್ನು ತನ್ನ ಮನೆಗೆ ಕರಸಿಕೊಂಡು ಅಲ್ಲಿಯೆ ಸುಖವಾಗಿಟ್ಟುಕೊಂಡಿದಾನೆ. ಗಂಡನ ಮೇಲೆ ಕೇಸು ಮಾಡಿಸಿ, ವರ್ಷಕ್ಕೆ ಇನ್ನೂರ್ಕೆವತ್ತು ರೂಪಾಯಿ ಜೀವನಾಂಶ ಸಿಕ್ಕುವಂತೆ ಮಾಡಿದಾನೆ. ಆದರೆ ಅಂಥ ಅನುಕೂಲ ಎಲ್ಲರಿಗೂ ಬಾ, ಎಂದರೆ ಬರುತದೆಯೆ, ಅಮ್ಮ. ಬಹಳ ಹೊತ್ತುಯಿತು; ನಿಮ್ಮತ್ತೆ ನನ್ನನ್ನೆಷ್ಟು ಬಯ್ಯಾತಾರೋ, ನನ್ನಿಂದಲೂ ನಿನಗೆ ತೊಂದರೆ. ಹಿತ್ತುಲ ಕಡೆಯಿಂದ ಅಂಗಳಕ್ಕೆ ಹೊರಟು ಬಿಡು.”

ಅತ್ಯು ಮಾವಂದಿರ ಮೇಲಿನ ಆಕ್ಕೆಪಣ ಕೇಳುತ್ತ ನಿಂದಿರಲು ಸಿತ್ತಮ್ಮಸಿಗೆ ಧೈಯರಿಗಿರಲಿಲ್ಲ. ಆದರೆ ಏನುಮಾಡಿಯಾಳು. ತನ್ನ ಕಷ್ಟ ನೋಡಿ ತುಂಬ ನೊಂದು ಶಾರದಮ್ಮನವರು ವಾತಾಡುತ್ತಿದ್ದಾರೆ. ಅವರ ಮಾತು ಎಂದಿಗೆ ಮುಗಿದಿರೋ, ಎಂದು ಕಾಯುತ್ತ ನಿಂತಿದ್ದಳು.

“ ఆత్మీయవరు కోణాంచుల్లి ములగిరుతారే. నాను సిమ్ము మనేయల్లి ఇష్ట్టు చూత్తు కచడచ్చు అవరిగే తిలిద్దరే కీగే సుమ్మసిరుతిరల్లి. నిమ్మ మనేయ ఇందిన హళయిన్న బాయిగే బలు రుజచూగిత్తు. సీపు కలసి, కలసి కూకిచ్చిప్పిరి. దాశ్మణ్ణవిల్లద తుంబ తించుబిట్టే. ఎందెందగూ మరేయువంతిల్ల, ఈ రుజచియిన్నద నేనపు. నాను హోగిబరుతేనే, శారదమ్మ” ఎందు హేళి సితమ్మ హత్తుల కడెయింద అంగళ సేరిదళు.

సంజీయాయితు. మక్కళగే జడె కూకిడగళగే ఒండిందు కూడ సీరు వాకువ హోత్తిగే కట్టులాయితు. ఆత్మీ మావందిర వాసిగెగభస్సు ఎడకోణాంచియల్లి కూసిదళు. ఒంబత్తు గంటియోళగాగి పుడుగరు మలగువ పథ్థతి. ఆదుదరింద ఆవర ఉండ ముగియువుదచూకగాగి బలకోణాంచియల్లి మక్కళ మత్తు తమ్మ కొసిగెగభస్సు జాసు, తడుగేమనేయ కెలసక్కే హోరటిళు. ఆత్మీమావందిర ఉండ ముగిత్తు. ఎల్లవన్నూ మ్యూలిగేగి బిట్టు, అత్త ములగలు హోరటిళు. మావ ఎల్లిత్తడక జిగియుత్త నడు మనేయ మంహదివద కేకగే ఏనేనోఇ హరటుత్తిద్దరు. ‘ కిట్టు ఏకో ఇన్ను బరలిల్లవల్ల ’ ఎందు ఆగాగ హండతియోడనే హేళు త్తిద్దరు. ‘ బరుతానే, ఎల్లిగే చూసుతానే ! ఎల్లొల్లి తీథ్రఫ్పున అంగడియో, తాముళ్లన మనేయో హరటిగి కరెదిరబముదు. బరు తానే’—సోస దాసిద్ద కొసిగేయస్సు పునః రుండిసుత్త ఆకే హేళిదళు.

సితమ్మ, ముసురెయస్సుల్లి హోరగే కూకి ఆడుగేమనే సారిసువుదు, గుడిసువుదు ఎల్ల పూర్వసిదళు. గంటి హత్తు బడి యితు. ఆదమా గండ బరలిల్ల. నోఁడలు బిధియ బాగిల కడెగి హోరటిళు. ఆత్మీ మావ మలగిబిట్టిద్దరు. మక్కళగూ నిడ్డె ఒందిత్తు. బిధియ బాగిలన్ను ఓచెమాడి నోఁడిదళు. ఆనూవా స్ఫేయు హందిన త్రయోదశి. ఎదురుమనేయ రాధమ్మనవర మనే యల్లియూ ఎల్ల మలగిబిట్టిద్దారే. శారదమ్మనవర మనేయల్లి సద్గేఇ ఇల్ల. యార మనేయల్లియూ దింపవిల్ల. ఎల్ల మలగిద్దరే !

ಈ ಕಗ್ಗತ್ತಲು ನೋಡಿದೊಡನೆಯೇ ‘ಆವರು ಇನ್ನೂ ಬರಲಿಲ್ಲವಲ್ಲ’ ಎಂಬ ಯೋಚನೆ ಮತ್ತೆ ಮತ್ತೆ ತಪ್ಪಿತು. ಸ್ವಲ್ಪ ಹೊತ್ತು ಜಗಲಿಯ ಮೇಲೆ ಸುಮೃನೆ ಕುಳಿತು ನೋಡಿದಳು. ‘ಪಾತ್ರಿ ತೊಳಿಯುವ ಹೊತ್ತಿಗೆ ಬರಬಹುದು’ ಎಂದುಕೊಂಡೆ ಬೀದಿಯಬಾಗಿಲನ್ನು ಮುಂದಕ್ಕೆ ಹಾಕಿ ಒಳಗೆ ಹೂಡಳು.

ಎಲ್ಲ ಕೆಲಸಗಳೂ ಸ್ವರ್ವರ್ಥಸಿದ್ಧಿಯನ್ನು. ಆವರು ಬಾರದ ಹೊರತು ಸೀತಮೃನಿಗೆ ನಿಂದ್ದ ಬರುವಂತಿಲ್ಲ. ಯಾದುಕಿಕೊಂಡು ಯಾವುದಾದರೂ ಕೆಲಸ ಮಾಡೋಣ ಎನ್ನಿಸಿತು. ಮಹ್ಯಾಳ ಮುಡಿದಿಂದ ಮೊಗ್ಗಿನ ದಂಡೆಗಳು ಗೋಡೆಯ ಅಂಚಿನಲ್ಲಿ ಬಾಧಿದ್ದನ್ನು. ತುಳಸಿಗಡೆಣಳಿಟ್ಟಿರೆ ಚೆನ್ನಾಗಿ ಅರಳಾತ್ಮವೇ, ಎಂದುಕೊಂಡು ಇವುಗೇನ್ನು ತುಳಸಿಕಟ್ಟಿಯೋಳಿಟ್ಟು ಬಂಡಳು. ಗಂಟೆ ರಂಜಿಂಡಾಯಿತು. ಇನ್ನೇನು ಮಾಡಿಯೋಳು. ಬೀದಿಯ ಜಾಗಿಲು ತೆರೆದು, ಮತ್ತೆನ್ನು ಜಗಲಿಯಮೇಲೆ ಸುಮೃನೆ ಕುಳಿತು. ಕುಳಿತು ಸಾಕಾಯಿತು. ಬಾಗಿಲನ್ನು ಮುಂದಕ್ಕೆ ಹಾಕಿ, ದೀವ ಕಣ್ಣಾದು ಹೂಡಿ ಹಾಸಿಗೆಯ ಮೇಲೆ ಸಮೃನೆ ಮಲಗಿ ಕೊಂಡಳು.

ಗಡಿಯಾರ ಯಸ್ತೆ ರದು ಬಡಿಯಿತು. ಇನ್ನೂ ಗಂಡನ ಸುಖವಿಲ್ಲ. ಸೀತಮೃನ ಸುಮೃನೆ ಡಾಕಿಗಂಡು ಮೇಲೆ ಹೂರಳಾಡುತ್ತಿದ್ದಳು. ಕೆಲಸ ವಿಲ್ಲದಿದ್ದರೆ, ಪನೇನೋ ಚಂತೆ. ತವರಸ್ಯ ಸೇನಸಿಕೊಂಡಳು; ಬೆಕ್ಕು ತಕ್ಕಡಿ ತಮ್ಮನ ಜ್ಞಾಕರ್ಕ ಬಂತೆ; ಹೆತ್ತತಾಯಲ್ಲೂ ಸೇನಷ್ಟ ಬಂತೆ. ಸಿಟ್ಟಿಸಿರುಬಿಟ್ಟಳು. ಇಪ್ಪನ ಇವಿರೇಕ ಸೇನಸಿಕೊಂಡಾಗ ತುಂಬ ಸಿಟ್ಟಿ ಬಂದಿತು. ಅತ್ಯುಂ ಮನೆಯು ಈ ದ್ರಾವಿದ ಹೂರಿಯ ಜೊತೆಗೆ ಹೂರಳಾರದ ತವರು ಹೂರಿ ಬೇರೆ. ಇಂಸ್ಟ್ರೀಲ್ಲ ಸೇನಸಿಕೊಂಡಪೆ ಬಲು ಸಂಕಟ ವಾಗುತ್ತದೆ ಎಂದುಕೊಂಡು ಸಾಮೃನೆ ಕಣ್ಣಮುಚ್ಚಿ ಮಲಗಿದಳು. ಆದರೂ ಸಿದ್ದ ಬಾಬೆಕಲ್ಲು! ಸಿದ್ದ ಬಾರದಿದ್ದರೆ ಮನಸ್ಸು ಸಮೃನೆ ಕೂಡುವುದಿಲ್ಲ; ಪನೇನೋ ಚಿತ್ರ ಬರಿಯುತ್ತದೆ; ನಡೆದ ಕತೆ, ನಡೆಯದ ಕತೆ, ನಡೆಯುವ ಕತೆ ಎಲ್ಲವನ್ನೂ ಬರೆಯಬಲ್ಲದು.

ಎಂದು ಗಂಟೆಯ ಮೇಲಾಯಿತು. ಬೀದಿಯ ಬಾಗಿಲು ತೆಳೆದ ಸದ್ವಾಯಿತು. ತಟ್ಟಿನೆ ಸೀತಮೃನ ಎದ್ದು ಪಡಸಾಲೆಗೆ ಬಂದು ನೋಡಿದಾಗ ‘ಅಯ್ಯಿ, ಥೂ ಬೆಕ್ಕು. ಸುಂದಗಾಡು’ ಎಂದುಕೊಂಡಳು. ಆದು

చిలగి తలి కాచి, ప్రవేతిసలు మంచాప్రయత్న నడసుత్తిత్తు. బిశ్వ
నోఇసి బాగిలన్న పునః ముందక్కే కాచి కోణిగే బందళు.
మత్తి బాగిలు సేద్దాయితు. నదుమనేగే బందు నోఇదళు.
తన్న గండ తీరిద బాగిలన్న ముచ్చుత్తిద్ద.

‘ఇదేను ఇష్టు హొత్తు ?’ ఎందు కేళుత్త కోణియ
లీద్ద దించ తెగెదుకోండు బందళు. గండ అంగి బిష్టు కాలు
తొలేదుకోండ మేలి అడుగిమనేగే కరెదుకోండు హోదళు.
ఎలి రాచి సిద్ధపడిసిత్తు. హేండెతి బడిసిదళు. గండ లాట
పూరుచుత్త,

“ నీను లాట మాడిదయా ? ”

“ ఇల్ల ”

“ ఏకే ? ”

“ హసివిల్ల ”

“ బెళగీ ? ”

“ ఇల్ల ”

“ యారాదరూ నశ్శారు ! నిన్నె రాత్రి లాటమాడిదవలిగ
ఇన్నూ హసివేయాగిల్లనే ? ”

“ ఇల్ల. శారదమ్మనవరు మధ్యాహ్న హొట్టెతుంబ యుళి
యన్న క్షేతుత్తు కాచిదరు ; అదు ఇన్నూ ఆరగిల్ల. నెనగే సిజవా
గియూ హసివేయాగిల్ల. ”

“ నానూ క్షేతుత్తు కాకుతేనే. ఒందెరడు తుత్తు తిన్ను ”

“నిమ్మ ఇష్టు ”

కిట్టు క్షేతుత్తు కాచిద. సీతమ్మనిగే రసనిమివ తేలిరి
చంతాయితు ; తుంబ ఆనందవాయితు. దుఃఖ నోపు దంర
చుడితు.

“ బెళగీ లాట మాడలిల్లనే ? ”

“ ఇల్ల ”

• “ కారణ ? ”

“ కాకలిల్ల ”

ಕಿಟ್ಟು ಮಾತಾಡಲಿಲ್ಲ. ಹೆಂಡಕಿಯೋಡನೆ ಹೆಚ್ಚು ಮಾತಾಡುವುದೊಂದು ಕಷ್ಟದ ಕೆಲಸ. ಅದರಲ್ಲಿಯೂ ತನ್ನ ಅಪ್ಪ ಅಮೃ ನಡಿಸಿದ ದಂಡನೆಯ ಪ್ರಶ್ನಾಪ ಬಂದರೆ ಕಿಟ್ಟು ಮೂಕನಾಗಿಬಿಡುತ್ತಾನೆ. ತಂದೆ ತಾಯಿಗಳ ಅನೆಂಡವಿಧೇಯ ಪ್ರತ್ಯೇ.

ಉಂಟ ಮುಗಿಯಿತು. ಎಲೆಶಿಡಕೆ ಮುಡಿಸಿಕೊಟ್ಟುಕು. ದೀಪದ ಚೆಳಕೆನಲ್ಲಿ ಮೋಟಕೆ ಮೇಲಿದ್ದ ಕೋಲುವೆಟ್ಟಿನ ಭಾಸುಂಡೆ ಒವನಕಣ್ಣಿಗೆ ಜೆನ್ನಾಗಿ ಕಾಣಿಸಿತು. ಗಲ್ಲಿ ಕೆಂಪು ಪಟ್ಟಿಗಳೊಡನೆ ದಪ್ಪನಾಗಿದ್ದುದನ್ನು ಕಂಡ. ಕೆವಿಯು ಓಲಿ ಜೋತುವಿದ್ದು ರಕ್ತ ಕಟ್ಟಿದ್ದುದನ್ನು ಸೋಡಿದ. ಹೇಳಿದ ಕೇರ್ಡದ ಅವನ ಚಾಯಿಂದ ಒಂದು ಸ್ಥಳ್ಯಿಸಿತು ಬಂತು. ಸುಮೃಸುಂಗಿಯು ಮೇಲಿ ಸುಲಾಬಿಟ್ಟು.

ಅಡುಗೆಸುನ್ನಂತರ ಕೆಲಾ ತೀರಿಸಿಕೊಂಡು ಸಿತಮ್ಮು ಕೋನೆಗೆ ಬುದ್ದಾನ್ನಿ. ವ, ಲಗಿದ್ದು ಗಂಡನ ಮುಲಿ ಸೋಡಿದ್ದಾನ್ನಿ. ಸಿದ್ದೆ ಬಂದಿತ್ತು. ಆದರೆ ಕ್ರಾಂತಿಕೆನ್ನೇಂದ್ಲಿ ಸುಗೂಡಿತ್ತು. ದೀಪ ಸಣ್ಣದು ಮಾಡಿದ್ದಾನ್ನಿ.

ಇ

ರಾಧಮ್ಮನವರ ಯಜಮಾನರು ಉರಲ್ಲಿರಲಿಲ್ಲ. ಬೇಗ ಉಂಟಾಯಿತು. ವಚನರಾಮಾಯಣ ಓಮತ್ತು ಕುಳಿತಿದ್ದರು. ಹಕ್ಕುದ ಮನೆಯು ಸರೋಜಮ್ಮು, ಕೊನೆಯಾಯಾನೆ ಕಾವೇರಮ್ಮು ಬಂದರು. ಸ್ವಲ್ಪ ಹೊತ್ತಿ ಸೊಂಗಾಗಿ ಪತ್ತು ಹನ್ನೆ ರಡು ಜನ ಹೆಂಗಸರು ಸೇರಿದರು. ರಾಧಮ್ಮನವರು ರಾಮಾಯಣ ಜೆನ್ನಾಗಿ ಓದುತ್ತಾರೆ; ಏವರಿಸಿ ಹೇಳುತ್ತಾರೆ. ಸಿತಮ್ಮಸಿಗೂ ರಾಮಾಯಣ ಕೇಳಬೇಕೆಂಬ ಆಸೆ. ತನಗೆ ಓದು ಬಾರದು ರಾಧಮ್ಮನವರ ಮನೆ ದೂರವಿಲ್ಲ; ಎದುರು ಮನೆ. ಆದರೂ ಅತ್ಯಿಯ ಅಡಚಣೆಯಿಂದ ರಾಮಾಯಣ ಕೇಳುವ ಸುಯೋಗ ಸೋಸಿಗೆ ಸಿಕ್ಕಿರಲಿಲ್ಲ. ರಾಧಮ್ಮನವರು ರಾಮ, ಕಾಡಿಗೆ ಹೊರಟಿ ಅಧಿಕ್ಷಯಕ್ಕೆ ಬಂದರು. ಆ ಹೊತ್ತಿಗೆ ಸರಿಯಾಗಿ ಸಂಪೂರ್ಣ ಬಾರದ ಹರಟಿಮಲ್ಲಿ ಪದ್ದಕ್ಕೆ ಬಂದಳು.

ಹತ್ತಿ ಬಿಡಿಸುತ್ತಿದ್ದ ಸರೋಜನ್ನನವರು “ ಬಂದ್ವಾಪ್ಪಾ ಬಂದಳಾ! ಇನ್ನು ಪದ್ದಕ್ಕೆನ ರಾಮಾಯಣ ಈದು. ಇಲ್ಲಿಗೆ ಯಾಕೆ ಬಂದೆ ಪದ್ದಕ್ಕೆ, ಈವಾಗ? ಪತ್ತಿ ಬೇಕಾಗಿದ್ದರೆ ಹೇಳಿ. ಒಂದು ಹಿಡಿ ಕೊಟ್ಟಬಿಡು

ತೇನೆ. ನೊಡಲು ಇಲ್ಲಿಂದ ಹೊರಟುಬಿಡು. ಬಾಯಿಬಿಳ್ಳಿಚೀಡ ” ಎಂದರು. “ ಓಹೊಹೊಹೊ, ದೇವರು ವರ ಕೊಟ್ಟಿರೂ ಪ್ರಜಾರಿ ಕೊಡಾಂತ. ಮನೆ ಹಾಲೀಕರು -- ರಾಧಮೃನವರು ಮಾಗು ಮುಚ್ಚಿ ಕೊಂಡು ಕುಳಿತಿರುವಾಗ ಸರೋಜಮೃನವರ ಕೂಗಾಟ ನೇಂಡಿದೆಯಾ! ನಾನೇನು ಕೇಳಬಾರದೇನು ರಾಮಾಯಣ? ಎಲ್ಲ ಸಿನೆ ಕೇಳಿ ಸ್ವರ್ಗಕ್ಕೆ ಹೊಗಬೇಕೇನೋ. ಅದಿರಲಿ. ಸೂರಪ್ಪನವರ ಮನೆಗೆ ಹಳ್ಳಿಯ ಗಾಡಿ ಬಂದಿದೆಯಲ್ಲ? ಏನು, ಸೊಸೆಯನ್ನು ಗೂರಿಗೆ ಕಳಿಸುತ್ತಾರೋ, ಏನೋ” ಎನ್ನುತ್ತ ಹೊಲಿಗಿಗೆ ತಂದಿದ್ದ ದಾರದುಂಡೆ, ಕುಸ್ಪಸದ ಬಟ್ಟಿಯನ್ನು ನೆಲದಮೇಲೆ ಹಾಕಿಕೊಂಡು ಪದ್ದಕ್ಕೆ ಕುಳಿತುಬಿಟ್ಟು.

ಸರೋಜಮೃನು “ ಸರಿ. ಇನ್ನು ರಾಮಾಯಣ ಮುಗಿದಹಾಗಿಯಿ. ಪದ್ದಕ್ಕೆ ಷುರು ಮಾಡಿದಳಲ್ಲ! ” ಎಂದ ಕೂಡಲ್ಲಿ ಪದ್ದಕ್ಕೆ “ ಯಾಕ್ರೀ ನಾನೇನು ಹೇಳಿದೆ? ಎಲ್ಲರ ಮನೆಯದೂ ಬಂದೆಂದು ರಾಮಾಯಣಾನೇ! ಸೂರಪ್ಪನವರ ಮನೆಯದೊಂದು ರಾಮಾಯಣ. ನಮ್ಮ ಮನೆಯದೊಂದು ರಾಮಾಯಣ. ನಿಮ್ಮ ಮನೆಯದೊಂದು ರಾಮಾಯಣ. ರಾಧಮೃನವರು ಓದುವುದು ದೇರಧನ ಮನೆಯ ರಾಮಾಯಣ, ಅಷ್ಟೇ” ಎಂದಳು.

“ ಸರಿಯನ್ನು, ನಿನ್ನ ಹತ್ತಿರ ಯಾರು ಮಾತಾಡುವರು. ಹ್ಯಾಣಿ, ಓದಿರಿ ರಾಧಮೃನವರೆ ” ಸರೋಜಮೃನು ಹೇಳಿದಳು.

ರಾಧಮೃನು ಪ್ರಸ್ತುತವನ್ನು ಅರೆಮುಚ್ಚಿ “ ಗಾಡಿ ನಿಂತಿದೆಯೆ ಪದ್ದಕ್ಕೆ, ಹಾಗಾದರೆ? ಕಳಿಸುತ್ತಾರೋ, ಏನೋ ಓದುವುದು ಸಾಕು, ಸರೋಜಮೃನು. ರಾಮದೇವರನ್ನು ಕಾಡಿಗೆ ಕಳಿಸಿ ನಡುವೆ ನಿಲ್ಲಿಸಬೇಕಾಗುತ್ತದೆ. ಅದೂ ಅಲ್ಲದೆ ಪಾವ! ಆ ಹುಡುಗಿ ಗೂರಿಗೆ ಹೊರಡುತ್ತಾಳೆ. ನಿನ್ನ ಚೆಳಗೆ, ಅಯ್ಯಾ, ಬಹಳ ಹೊಡಿಯುತ್ತಿದ್ದರು. ನನಗೆ ತುಂಬ ದುಃಖವಾಯಿತು. ಸಣ್ಣ, ಕೆಲವು ದಿನ ತವರೂರಿನಲ್ಲಾದರೂ ಶುಖವಾಗಿರಲಿ ” ಎಂದರು.

ಸಿಂಹಮೃನ ಮನೆಯ ಪಕ್ಕದ ಶಾರದಮೃನವರು “ ಅಳಿಯಲ್ಲ ಮಂಗಳ ಗಂಡ! ತವರು ಮನೆಯೂ ಅತ್ಯೇ ಮನೆಯೂ ಒಂದೆ. ಅಲ್ಲಿ ಮಲ್ತಾಯಿ. ಅತ್ಯೇಯಾಗಿದಾಳಿ, ಅಷ್ಟೇ. ಈಗ ಒಂದು ತಿಂಗಳ ಹಿಂದೆ ಒಂದು ದಿನ ಅವಳ ಹಾನ ಮಡಿಕೋಲಿನಿಂದ ಹೊಡಿದಿದ್ದರು. ಮೈ

ತುಂಬ ಕರಿನಾಗರ ಸುತ್ತಿದ ಹಾಗೆ ಬಾಸುಂಡಿಗಳು. ಕಿವಿಯ ಓಲೆ ಜಗ್ಗಿ ರಕ್ತ ಕಟ್ಟಿತ್ತು. ಕೆನ್ನೆಗಳಿರೂ ಮದುಕನ ಕೈನುಗುರಿಗೆ ಸಿಕ್ಕಿ ಉದಿ ಬಿಟ್ಟಿದ್ದವು. ಸಂಜಿಯವರಿಗೂ ಅನ್ನ ಹಾಕಿರಲ್ಲ. ಸಿಟ್ಟುಮಾಡಿಕೊಂಡು ಉಂಟ ಬಿಡುವ ಹುಡುಗಿ ಅವಳಿಲ್ಲ. ಅವರೇ ಅವಳಿಗೆ ಅನ್ನ ಹಾಕುವುದಿಲ್ಲ. ಜಗಳ ನಡೆದ ದಿನ ರಾತ್ರಿಯಂತೂ ಮಗನಿಗೆ ಎಷ್ಟು ಬೇಕೊ ಅಷ್ಟು ಅನ್ನ ಸಾರು ಮುಚ್ಚಿಟ್ಟು ಉಳಿದುದನ್ನು ಕಲಗಳ್ಳಿಗೆ ಸುರಿಯುತ್ತಾಳೆ ಆ ಅತ್ಯೇ. ಪಾಪ, ಅವುತ್ತು ಹುಣಸೆಹಣ್ಣು ಸಾಲಕ್ಕೆ ಬಂದಿದ್ದಳು. ಹುಳಿಯನ್ನು ಕಲಸಿ ಕೈತುತ್ತು ಹಾಕಿದೆ. ಬಸಿರು ಹೆಂಗಸು ಬಯಕೆ. ಪಾಪ, ಸಂತೋಷವಿಂದ ಉಂಟಮಾಡಿದಳು ಅವಳಿಗೆ ತವರಿನಲ್ಲೇನೂ ಸುಖವಿಲ್ಲ" ಎಂದು ಹೇಳಿದರು.

ಪದ್ದಕ್ಕೆ "ಸೋಸೆ ಗಟ್ಟಿಗಳಾದರೆ ಎಂಥ ಅತ್ಯೇ ಮಾನಂದಿರನ್ನೂ ದರೂ ಬಗ್ಗಿಸಬಹುದು. ನಮ್ಮ ಮಾವ ತುಂಬ ಸಿಡುಕರು. ವಯಸ್ಸಾಗಿತ್ತು. ವರುಷ ಕಳೆದಂತೆಲ್ಲ ಸಿಟ್ಟು ಏರುತ್ತೆತ್ತು. ನಾನು ನಮ್ಮತ್ತಿಯ ಮನಿಗೆ ಬಂದಾಗ ಮಾತ್ರ ಎಲ್ಲರೂ ಒಟ್ಟಿಗೆ ಇದ್ದೇವು. ಆಗ ಒಂದು ವರುಷ, ಹೊಸದರಲ್ಲಿ ನನ್ನನ್ನು ಬಲು ಗೋಳಿಗಿಡುಮಾಡಿದರು. ನಾನು ಎಲ್ಲ ವಿಷಯವನ್ನೂ ನಮ್ಮವರಿಗೆ ಹೇಳಿ ಅವರ ಮೇಲೆ ಸಿಟ್ಟುಮಾಡುತ್ತಿದ್ದೆ. ದೇವರ ದಯೆಯಿಂದ ಅವರಿಗೆ ಬೆಂಗಳೂರಿಗೆ ವರ್ಗವಾಯಿತು. ನಾವಿ ಬ್ರರೇ ಬೆಂಗಳೂರಿನಲ್ಲಿ ಸಂಸಾರ ಹೂಡಿದೆವು. ಆದರೂ ನಮ್ಮ ಮಾವ ಆಗಾಗ ಬೆಂಗಳೂರಿಗೆ ಬಂದು ನನ್ನನ್ನು ಹುರಿದು ಮುಕ್ಕುತ್ತಿದ್ದರು. ಬೆಳಗೆ ಎದ್ದಕೂಡಲೇ ಭಗವದ್ಗೀತೆ ಓದಲು ಮರು ಮಾಡಿದವರು ಮಧ್ಯಾಹ್ನ ಎರಡು ಗಂಟೀಯಾದರೂ ಪೂರ್ವೆಸುತ್ತಿರಲ್ಲ. ಅವರು ಹನ್ನೊಂದು ಗಂಟೆಗೆ ಆಫೀಸಿಗೆ ಹೊರಡಬೇಕು. ಅಷ್ಟುಹೊತ್ತಿಗೆ ನಾನು ಅಡುಗೆ ಮಾಡುತ್ತಿದ್ದೆ. ಭಗವದ್ಗೀತೆ ಓದಿ ಮುಗಿಸಿದ ಮೇಲೆ, ಸ್ವಾನ ಮಾಡಿ ಈ ಮುದುಕೆ ಉಟ್ಟಿಕ್ಕೆ ಬರುತ್ತೆತ್ತು. ಮುದುಕನ ಉಂಟವಾದ ಮೇಲೆ ನಾನು ಮಾಡಬೇಕು. ಒಂದೊಂದು ದಿನ ಮುಂಚೆಯೆ ಉಂಟ ಮಾಡಬಿಡುತ್ತಿದ್ದೆ. ಆಗ ಮುದುಕ ಮೂರು ಲೋಕ ಕೇಳುವಹಾಗೆ ಶಾಗಾಡುತ್ತೆತ್ತು. ಎರಡು ಗಂಟೀಯವರೆಗೂ ನೀರೊಲೆಯ ಉರಿ ಇರಬೇಕು. ಒಂದಕ್ಕೆರಡು ಖಚು. ಉರಿ ತೆಗೆದರೆ 'ತಣ್ಣೀರು ಸ್ವಾನ ಮಾಡಬೇಕೇನು?' ಎಂದು ಅರಚುತ್ತೆತ್ತು. ಕಣ್ಣಿ ಬೇರೆ ಸರಿಯಾಗಿ

కాణిసుతిరల్లు. ఎరడు గంటియ మేలే నాను ఆన్న కాకిదరి ‘ఆన్న ఆరిసిబిట్టిదియే; సారిగే ఉప్పు కాకిల్ల; నీరు బెరసి దియే; కల్లు సేరిసిదియే’ ఎందు పనేనో హేళుతిద్దరు. ననగి బలు సిట్టు బరుతిత్తు. నానూ రేగిబించుతిద్దే. నవ్వు యజమానర మేలూ రేగిబించుతిద్దే. ‘ఈ ముదుకనన్న ఉరిగే కళిసి. ఇల్లదిద్దరే నన్నన్న తవరు మనిగి కళిసి’ ఎందు హేళి బిట్టే. నవ్వు యజమానరు ననగి స్పుల్ల కెదరుతారే. ఆదుద రింద వావనవరస్తే ఉరిగే కళిసిబిట్టరు. ఇప్పు దినవాయితు, ‘నానః ఒందు వరుషర్థీంత హచ్చుగి అత్తియు మనేయల్లి ఇల్లవే ఇల్ల’ ఎందళు.

కానేరమ్మ “నాదిని ఇద్దిద్దరే సితన్నసిగి ఇన్నా తొందరి ఆగుత్తు. కదినేటుజప్తత్తు వరుష ఆగిద్దరూ మదువేయాగదే, ముళ్లిన కాగే మనేయల్లి కుళితిరుతారే. నవ్వంథ మూకసోసే గళు అవర మనే సేరిదరి ఆవరిగే పరమానంద. ఆదరల్లియూ ఆవరవర అత్తియు మనేయింద మారు నాల్చు జన అత్తిగే నాదిని యఱు బందుబిడబేకు! ఆగ ఆ గండు మగన హండతి బావి యడుకబేకాగుతదే. నన్న మక్కలిగే కాగే మాడిదే; నిన్న మక్కలిగే హిగే మాడిదే. ఈ కేలస మాడల్లు, ఆ కేలస కేడి సిదే—ఇదే ఆవర ప్రతిదినద మాతు. బయళ బేసర బందుబిడు తదే. మక్కల సలువాగి మారామారి మరువాగిబిడుతదే. అత్తి మావందిరు యావాగలూ హెణ్ణుమక్కళ కడియే ఇరుతారే. ముఖ్యవాగి ఎల్లవూ ఆవరవర పూవ్యజన్మద కమ్, ఆష్టే” ఎందరు.

“గండ సరియాదవనాదరి అత్తిగెయు ఆటవూ నడియువు దిల్ల. నాదినియ కాటవూ నడియువుదిల్ల. నన్న తంగియ గండ మ్యాసూరినల్లి డాక్కరాగిదారే. ఆప్ప ఎం.బి.బి.ఎస్. ఓదిసి చైపథి అంగడి ఇడలు కొ సహ కొట్టరు. ఆదరి ఆవరిగే మనే తుంబ హెణ్ణు మక్కళు. ఆవరిగెల్ల మదువేయాగిత్తు. ఆదరూ ఆవరెల్ల తండయు మనేయల్లియే ఇరుతా నన్న తంగియన్న మురిదు

ಮುಕ್ಕುತ್ತಿದ್ದರು. ಅವಕೂ ನನ್ನಂತೆಯೇ ಗಟ್ಟಿಗಿತ್ತಿ. ಗಂಡನೆದುರಿಗೆ ಸಾವಿರ ಸಲ ಎಲ್ಲ ವಿಷಯಗಳನ್ನೂ ತಿಳಿಸಿದೆಂದು. ಆತನಿಗೂ ಬಹಳ ಬೇಸರಾಯಿತು. ಸಿಟ್ಟುಗೊಂಡು, ಅಪ್ಪ ಅವುನ ಸಂಗಡ ಜಗಟ ಆಡೆಬಿಟ್ಟರು. ಪಕ್ಕದ ಜಾಗ ತಮ್ಮ ಹೆಸರಿಗೆ ಬರಸಿಕೊಂಡು, ಬೇರೆ ಮನೆ ಕಟ್ಟಿಕೊಂಡು ಸುಖವಾಗಿದಾರೆ. ಇಪ್ಪು ದಿನಗಳಾಯಿತು, ಇನ್ನೂ ತಂದೆ ಮಗನಿಗೆ ವಾತಿಲ್ಲ; ತಂದೆಯ ಮನೆಗೆ ಉಟಕ್ಕೆ ಕೂಡ ಹೋಗು ವುದಿಲ್ಲ. ಸೀವು ಅದನ್ನು ತಪ್ಪಿ, ಎನ್ನಬಹುದು. ಆದರೆ ತಂದೆಗೆ ಹೆಣ್ಣು ಮಕ್ಕಳೇ ಹೆಚ್ಚಾದರೆ ಗಂಡುಮಂಗ ಸುಮೃಸಿರುತ್ತಾನೇಸಿ? ಸಿತಮ್ಮ ಬಹಳ ಹೆತ್ತುನೆಯ ಮನಸ್ಸಿನವಕ್ಕು. ಅವಳಿಗೆ ಧ್ವನಿಯ ಹೇಳುವವರಿಲ್ಲ. ನನ್ನಂಥವಳಾಗಿರಬೇಕಾಗಿತ್ತು; ಆ ಮುದುಕ ಮುದುಕಿಯರನ್ನು ಗಾಳಿ ಪಟ್ಟ ಆಡಬಿಡುತ್ತಿದ್ದೆ” ಪದ್ದಕ್ಕೆ ನುಡಿದ್ದಾ.

ಹೂಬತ್ತಿ ಹೊಸನೆಯುತ್ತಿದ್ದ ರಾಜಿಬಾಯಿ “ಪದ್ದಕ್ಕೆ, ಸೊಸೆ ಸ್ವಲ್ಪ ಗಟ್ಟಿಗಳಾಗಿದ್ದರೆ, ನುಂಗಿ ಬಿಡಲು ಅತ್ತಿಯವರೆಲ್ಲ ಬಾಳೆಯ ಹಣ್ಣಿನ ಹಾಗಿರುವುದಿಲ್ಲ. ಅವರೂ ಸೊಸೆಯ ಅವಧಿಯನ್ನು ಪೂರ್ಣಿಸಿ ಅತ್ತಿಯ ಅಂತಸ್ತಿಗೆ ಬಂದಿರುತ್ತಾರೆ. ಗಟ್ಟಿಗಿತ್ತಿ ಸೊಸೆ ಇಡ್ಡರೆ, ಗಟ್ಟಿಗಿತ್ತಿ ಅತ್ತಿಯಂಥ ಇರುವುದುಂಟು. ನನ್ನ ಮಗಳು ಅಂಥ ಅತ್ತಿಯ ಕಾಟದಲ್ಲಿ ಎಪ್ಪು ಕಷ್ಟಪಟ್ಟಳು. ಮದುವೆಯಲ್ಲಿ ಯಾರೆದ್ದ ಒಂದು ಒಡವೆಯನ್ನೂ ಬಿಡದೆ, ದೊಡ್ಡ ದೊಡ್ಡ ಸಿರೆಗಳನ್ನು ಸಹ ತನ್ನ ದೊಂದು ಕತ್ತಲು ಕೋಣೆಯಲ್ಲಿಟ್ಟು, ಬೀಗ ಹಾಕಿ ನೊಹರು ಮಾಡಿದ್ದಳು. ಆ ಗುಹೆಯಲ್ಲಿ ಯಾರಂತಾರ ಮನೆಯ ಒಡವೆವಷ್ಟುಗಳೋ ತುಂಬಿದ್ದವು. ಎಲ್ಲವೂ ಆಕೆಯು ಲೇವಾದೇವಿಗೆ ಸೇರಿದ್ದು. ದಿನಕ್ಕೆ ಮೂರು ನಾಲ್ಕು ಬಾರಿ ಬುಡ್ಡಿ ಹಚ್ಚಿಕೊಂಡು ಕೋಣೆ ಶೋಧಿಸಿ ಬರುತ್ತಿದ್ದಳು. ಎಲ್ಲರೂ ಮಲಗಿದ ಮೇಲೆ ದೇವರ ದೀಪದ ಬೆಳಕಿನಲ್ಲಿ ದುಡ್ಡ ಎಣಿಸುವುದು. ಇಂಥ ಜಿಪ್ಪಣಿ, ನನ್ನ ಮಗಳನ್ನು ಜಿಗಣಿ ಹೀರಿದ ಹಾಗೆ ಹಿಂಡಿದೆಂದು. ಮಗನ ಜೇಬಿಸಿಂದ ದುಡ್ಡ ಕದ್ದು ಸೊಸೆಯ ಸೆರಿಗೆ ಕಟ್ಟಬಿಡುತ್ತಿದ್ದಳು. ಹಾಗೆ ಬಂದೆರಡು ಬಾರಿ ಮಾಡಿ, ಸೊಸೆಯೇ ಕ್ಳಾ, ಎಂದು ಮಗನಿಗೆ ತೀರಿಸುವುದು; ಆಮೇಲೆ ಆಗಾಗ ತಾನೇ ದುಡ್ಡ ಕದ್ದು, ತನ್ನ ಚೀಲಕ್ಕೆ ಭತ್ತಿ ನೊಡುವುದು. ಮನೆಯಲ್ಲಿದ್ದ ರಾಫೀಪ್ಪಡಿ, ಸಕ್ಕರೆ, ತೆಂಗಿನಕಾಯಿಗಳನ್ನು ಸಹ ಮಾರಿಬಿಡುತ್ತಿದ್ದಳು. ಎಲ್ಲ ತಪ್ಪಿ

ಸೊಸೆಯ ಮೇಲೆ. ಮಗ ನಂಬಿ, ಕೊನೆಗೆ ನನ್ನ ಮಗಳನ್ನು ಬಿಟ್ಟು ಬಿಟ್ಟು. ಆದರೆ ದೇವರು ಅವಳಿಗೆ ದಾರಿ ಹಾಕೆಕೊಟ್ಟಿದ್ದು. ಲೋಯರ್ ಸೆಕೆಂಡರಿ ಪರೀಕ್ಷೆಯಾಗಿತ್ತು. ಒಂದು ಉಪಾಧ್ಯಾಯಿನಿಯ ಕೆಲಸ ಸಿಕ್ಕಿತು. ಈಗ ಮಾವಿನಕೆರೆಯಲ್ಲಿದಾಳೆ. ಅವಳಿನ್ನಿಗೆ ನಾರಿ ಅಶ್ವಿಗೆ ದೇವರು ಸರಿಯಾಗಿಮಾಡಿದ. ಮಂದರುವರುಷದೊಳಗಾಗಿ ಮಂದರು ನೆಣ್ಣುಮಕ್ಕಳೂ ತೀರಿದರು. ಮಗನೂ ಸಿಡಿಲಿಗೆ ಸಿಕ್ಕ ಸತ್ತೆ. ಇನ್ನೆ ಮೈಯೆಲ್ಲಾ ಉದಿಕೊಂಡು ದೊಡ್ಡ ಖಾಯಿಲೆ ಬನ್ನು ಹಕ್ಕಿತು. ದೇಹ ಕೊಳೆತು ನಾರುತ್ತಿದ್ದಾಗ, ಆಸ್ತಿಯನ್ನೆಲ್ಲ ಏನೂ ಆರಿಯದ ಮೂರು ವರುಷದ ಮಗನಿಗೆ ಕೊಟ್ಟು, ಬಾಯಿಗೆ ಸೀರಿಳ್ಳದೆ ಪ್ರಾಣ ಬಿಟ್ಟಾನು. ಅಂಥ ಹರಿಮಾರಿ ಆಶ್ರಿಯವರೂ ಇರುತಾರೆ; ಸೊಸೆಯನ್ನು ಗೂಡು ಮಾಡಿ ಬಿಡುತ್ತಾರೆ. ಅಂಥವಳೇ ಈ ಸೀತಮ್ಮನ ಶತ್ರು. ಆಕೆಯ ಹತ್ತಿರ ಬಾಳುವುದು ಬಹಳ ಕಷ್ಟ” ಎಂದರು. .

ಪಕ್ಕದಲ್ಲಿ ಕುಳಿತಿದ್ದ ಸಾವಿತ್ರಮ್ಮ “ನೀವು ಹೇಳಿದುದು ಸರಿ. ಆದರೆ ಎಲ್ಲ ಹೆಣ್ಣುಮಕ್ಕಳೂ ಓದಿರಬೇಕಲ್ಲ. ಈಗ, ಸೀತಮ್ಮನಿಗೆ ಸ್ವಲ್ಪವೂ ಓದುಬರೆಹ ಬರುವುದಿಲ್ಲ. ಏನೇ ಆಗಲಿ, ಹೆಣ್ಣುಮಕ್ಕಳಿಗೆ ಕೊಸೆಯ ಪಕ್ಕ ಲೋಯರ್ ಸೆಕೆಂಡರಿಯನ್ನಾದರೂ ಮಾಡಿಸಿರಬೇಕು. ಇಲ್ಲದಿದ್ದರೆ ಕಷ್ಟ” ಎಂದರು.

ಪದ್ದಕ್ಕು “ಏನೂ ಕಷ್ಟವಿಲ್ಲ. ನಮ್ಮುರಿನಲ್ಲಿ ಕೃಷ್ಣ ಯ್ಯಂಗಾರ್ ಅಂತ ಇದಾರೆ. ಅವರ ಮಗಳಿಗೆ ಸ್ವಲ್ಪವೂ ಓದು ಬರುತ್ತಿರಲಿಲ್ಲ. ಮದುವೆಯಾದ ಮರುದಿನ ಜೀಳು ಕಡಿದು ಗಂಡ ಸತ್ಯಹೋದ. ಆದರೆ ಆ ಮಡುಗಿ ಎಡಿಸುಂದದೆ ಒಂದೇ ಮನಸ್ಸಿನಿಂದ ಓದಿ ಇಪ್ಪತ್ತು ನಾಲ್ಕು ವರುಷ ತುಂಬುವುದರೊಳಗೆ ಡಾಕ್ಟರ್ ಪರೀಕ್ಷೆ ಪಾಸ್ ಮಾಡಿ ದಳು. ಈಗ ತುಮಕೂರಿನಲ್ಲಿ ಡಾಕ್ಟರ್ ಆಗಿದಾಳೆ; ನೂರ್ವೆವತ್ತು ರೂಪಾಯಿ ಸಂಭಳ. ಕೆಲವರ ಮನೆಯಲ್ಲ ತಂದತಾಯಿಗಳು, ಆಶ್ರಿ ಮಾನ ತೊಂದರೆ ವಡಿಸುವುದು ತಿಳಿದರೆ, ತಮ್ಮ ಹೆಣ್ಣುಮಕ್ಕಳನ್ನು ಮಾವನ ಮನೆಗೆ ಕಳಿಸುವುದೇ ಇಲ್ಲ. ಅಳಿಯ ಸೊಧು ಬಂದು ಅಂಗಲಾಚಿಬೇಡಿ ಹೆಂಡತಿಯನ್ನು ಕರೆದುಕೊಂಡು ಹೋಗಬೇಕು” ಎಂದು ಹೇಳಿದಳು.

ರಾಧಮೃನವರು “ ಎಲ್ಲರ ಮನೆಯ ಅತ್ಯೇಯೂ ಕೆಟ್ಟವಳಿಲ್ಲ. ನಮ್ಮತ್ತೆ ಇರುವ ತನಕ ನನ್ನನ್ನ ಹೆತ್ತ ಮಗಳಿಗಂತಹ ಹೆಚ್ಚಾಗಿ ಕಾಣುತ್ತದ್ದರು. ತಾವು ಸಾಯಂವಾಗ ತಮ್ಮ ಮೈಮೇಲಿದ್ದ ಒಡವೆಗಳನ್ನೀಲ್ಲ ನಾನು ಧರಿಸಲೇಬೇಕೆಂದು ನನ್ನ ಹತ್ತಿರ ವಾತು ತೆಗೆದುಕೊಂಡು, ಪೆಟ್ಟಿಗೆಯ ಬೀಗದ ಕೈಕೊಟ್ಟರು. ಆದರೆ ಸೀತಮೃನ ಅತ್ಯೇ ಉರಿಮಾರಿ. ಆಕೆಯ ಗುಣವೂ ಚೆನ್ನಾಗಿಲ್ಲ. ಎಷ್ಟ್ಯಾಂದು ಸಾಮಾನು ಸಾಲ ತೆಗೆದುಕೊಂಡು ಹೋಗುತ್ತಾಳೆ; ಒಂದನ್ನೂ ವಾಪಸು ಕೊಂಡುವುದಿಲ್ಲ. ತನಗೆ ಒರಬೇಕಾದುದನ್ನು ಮಾತ್ರ, ಕೊಟ್ಟ ಮಾರನೆಯ ದಿನವೇ ಕೇಳುವುದಕ್ಕೆ ಬರುತ್ತಾಳೆ. ಮಾತ್ತಿದರೆ ಸೊಸೆಯು ಮೇಲಿನ ಚಾಡಿ. ಆಕೆಯೋಡನೆ ಮಾತಾಡಬೇಕೆಂದರೆ ನನಗಾಗದು. ಸೀತಮೃಭಕ್ಕೆಯ ಅಚ್ಚುಮೆಚ್ಚಿನ ಸೊನೆ. ಅಂಥವಳನ್ನು ಮೊಂದಿರಲು ಈ ಮಾರಿ ಮಾರಿಚರು ಪ್ರಣ್ಯ ಪಡೆದಿರಬೇಕು. ಎಪ್ಪು ಅಂದರೂ ಅನ್ನಿಸಿಕೊಳ್ಳುತ್ತಾಳೆ. ಎದುರಾಡುವುದೇ ಅವಳಿಗೆ ತಿಳಿಯಿದು. ಅತ್ಯೇ ಮಾವ ಸೇರಿ ಆಷ್ಟ್ಯಾಂದು ಹೊಡಿದರೂ ಗಟ್ಟಿಯಾಗಿ ಅತ್ತರೆ ಪಕ್ಕದ ಮನೆಗೆ ಕೇಳಿಸಿತು, ಎಂದುಕೊಳ್ಳುತ್ತಾಳೆ. ನಾವು ‘ ಏನು ಆದು ಗಲಾಟಿ? ’ ಎಂದು ಕೇಳಿದರೆ ‘ ಏನೂ ಇಲ್ಲ ’ ಎನ್ನ ವುದೊಂದೇ ಆಕೆಗೆ ಗೊತ್ತು. ಎಲ್ಲರೆದುರಿಗೂ ಅತ್ಯೇ ಮಾವಂದಿರನ್ನು ಆಡಿಕೊಳ್ಳುವುದಿಲ್ಲ. ಜನಬಳಕೆ ಬೇಕಿದ್ದರೂ ಅತ್ಯೇಯ ಅನುಮತಿಯಿಲ್ಲದೆ ಹೊರಗೆ ಬರುವುದಿಲ್ಲ. ಒಕ್ಕೆಯು ಹುಡುಗಿ; ಸೋಡುವುದಕ್ಕೂ ಲಕ್ಷ್ಯ ವಾಗಿದಾಳೆ. ಆ ಭಂಗಾರದಂಭ ಆಕೆಯನ್ನು ಈ ರಕ್ಷಸ ರಕ್ಷಸಿಯರು ಹೀರಾತಾರೆ . . . ಓಹೊ! ಎತ್ತಿನ ಗೆಜ್ಜೆಯ ಶಬ್ದವಾಗುತ್ತದೆ. ಬಾಗಿಲ ಕಡೆ ಸೋಡಿ, ಸರೋಜಮೃ. ಉಂರಿಗೆ ಹೊರಟರೇನೊ ” ಎಂದು ಹೇಳಿದರು.

ಸರೋಜಮೃ “ ಹೌದು, ಹುಡುಗರೆಲ್ಲ ಬಾಗಿಲಲ್ಲಿ ನಿಂತಿದಾರೆ. ಸೀತಮೃ ಈ ಕಡೆ ಬಂದಳು ” ಎಂದರು.

ಮೆಟ್ಟಲು ಹತ್ತಿ ಸೀತಮೃ ಒಳಗೆ ಬಂದಳು. “ ಓಹೊ, ಎಲ್ಲ ಇಲ್ಲಿಯೇ ಇದೀರಿ! ನಾನು ಉಂರಿಗೆ ಹೊಗಿಬಿಟ್ಟು ಬರುತೇನೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ. ಸೆನಸಿರಲಿ ” ಎಂದು ಎಲ್ಲರಿಗೂ ನಮಸ್ಕಾರ ಮಾಡಿದಳು. ರಾಧಮೃನವರು “ ಬಾ, ಕುಳಿತುಕೊ ಸೀತಮೃ. ಒಂದು ನಿಮಿನ ಕುಳಿತುಕೊ. ಎಲ್ಲ ಮರ್ಕೆಳನ್ನೂ . ಕರೆದುಕೊಂಡು

ಹೊಗುತ್ತಿರುವುನು ? ”

ರಾಗೆಯೇ ಕುಳಿತುಕೊಳ್ಳುತ್ತಾ “ಇಲ್ಲ, ರಾಜು ಒಬ್ಬನು ಮಾತ್ರ ಇಲ್ಲಿಯೇ ಇರಬೇಕೆಂದು ಇಟ್ಟುಕೊಂಡಿದಾರೆ. ಉಳಿದವರನ್ನು ನನ್ನ ಸಂಗಡಲೇ ಕರೆದುಕೊಂಡು ಹೊಗುತ್ತೇನೆ. ಹೊತ್ತಾಯಿತು. ಕಾರ್ಯಾತ್ಮಿಕದಾರೆ. ಹೊಗಿ ಬರುತ್ತೇನೆ” ಎಂದು ಹೇಳಿ ಎದ್ದು, ಕುಂಕುಮ ಹಚ್ಚಿಕೊಂಡು, ಕೊಟ್ಟ ತಾಂಬಾಲ ತೆಗೆದುಕೊಂಡು ಹೊರಗೆ ಬಂದಳು. ರಾಧವ್ಯಾಸವರ ಮನೆಯಲ್ಲಿದ್ದ ವರೆಲ್ಲ ಸೋಡಲು ಕಟ್ಟಿಯ ಮೇಲೆ ಬಂದು ನಿಂತರೆ.

గాడి హేరడలు సిద్ధ వాగిత్తు. లలిత మంగలు మక్కలన్ను గాడియల్లి కొడిసి తానూ క్రత్తిదళు. సూర్యవచనరు బట్టిగంటు చాసిగెక్కన్న, గాడియల్లి డాకి, సొసగే క్రత్తలు హేళదరు. ఆ మేలే తాపు సీరు తుంబిద ర్ములుతంబిగెయోడనే వత్తిదరు. గాడి హేరచితు. అత్తే చూరబాగిలల్లి సింశు నోఎచుత్తిద్దు. కృష్ణ మూత్రి కట్టిపు మేలే స్నాతిద్ద. గాడి హేరడువవరిగూ ఆదర క్రత్తిర సితమ్మన చనేష్టిందు వరుషద మంగ రాజు సించిద్ద. రాధమ్మనవర మనస్య కట్టియ మేలిద్ద హెగసర శాలు సుమ్మన నోఎచుత్తిత్తు. గాడి చౌకచవరగే హోగ ఎడక్కే తిరుగితు. తాయి, మగ, పోముగ మూవరూ ఒళగి చోచదు.

ಹೊರಗಿದ್ದ ವರೆಲ್ಲ ರಾಧಮೃನವರ ಮನೀಯೋಳಗೆ ಒಬ್ಬಿಂಬಿರಾಗಿ
ಬಂದರು. “ಇದುವರೆಗೂ ಹುರಿದು ಬಾಯಿಗೆ ಹಾಕಿಕೊಳ್ಳಲು ಏನೂ
ಆರಿಯದ ಅಬಲೆ ಇವನ ಕೈಯೋಳಿದ್ದು. ಇನ್ನು ಆರು ಏಳು ತಿಂಗಳು
ಸೂರಪ್ಪನ ಕ್ಕೆ ಚುವಚುಮು ಎನ್ನಿಸುತ್ತಿರಬಯದು. ಯಾರಿಗೆ ಹೊಡಿ
ಯಲಿ, ಯಾರಿಗೆ ಒಡಿಯಲಿ ಎಂತ ಹುಡುಕುತ್ತಲೇ ಇರುತ್ತದೆ. ಇನ್ನು
ಮೇಲೆ—ಹಿಂದೊಂದು ಸಾರಿ ಸಾಬಿಯ ಸಂಗಡ ಗುಡ್ಡಾಡಿದನಲ್ಲ
ಹಾಗೆ—ಬೀದಿಯವರ ಸಂಗಡ ಕಾಲುಕೆದರಿಕೊಂಡು ಬರುತ್ತಾನೆ. ಆದರೆ
ಯಾರು ಸುಮೃನಿರುತ್ತಾರೆ? ” ಎಂದು ಹೊಡ್ಡಮನೆ ಭೀಮರಾಯರ
ಮುಗಳು ಗೋಡಾವರಿ ಹೇಳಿದ್ದು.

- సరోజవ్వ “నాను ఖేళిద కాగే ఇప్పేత్తు స్టోర్‌లుపూరావూయిణ నాగలేఁ ఇల్ల. ఈ పద్మక్క బంద దినవెల్ల హిగేయేఁ” ఎందరు.

“ ಹೌದಮಾತ್ರ, ಹೌದು. ಇನ್ನು ಓದಿಕೊಳ್ಳಿ; ಬೇಕಾದವ್ಯೂ ಓದಿಕೊಳ್ಳಿ. ಆಗಲೇ ನಾಲ್ಕುವರೆಯಾಯಿತು. ಅವರು ಮನೆಗೆ ಬಂದು ಬಿಡುತ್ತಾರೆ. ಕಾಫಿಗೆ ಒಲೆ ಹಚ್ಚಿಬೇಕು. ನಾನು ಬರುತ್ತೇನೆ “ ಎಂದು ಹದ್ದಕ್ಕೆ ರೂಪಟೆ ಬಿಟ್ಟುಳು.

೭

ಚಿನ್ನದಕಟ್ಟಿ ಚಿಕ್ಕಪಡ್ಡಿರುತ್ತಾ ಆಲ್ಲ; ದೊಡ್ಡ ಪಟ್ಟಣವೂ ಆಲ್ಲ. ಈರೂ ಅಚ್ಚುಕೆಬಬ್ಬಾಗಿದೆ. ಗೋವಿಂದರಾಯರು ನಾಥಾರಣ ಆಸ್ತಿವಂತರು. ಹೊಲ ಮನೆ ಚೆನ್ನಾಗಿದೆ. ಆದರೆ ಎರಡನೆಯ ಹೆಂಡತಿ. ನೊದಲನೆಯಾಕೆ ಇಬ್ಬರು ಮಕ್ಕಳನ್ನು ಬಿಟ್ಟು ಕಾಲವಾದಳು. ಮೂವತ್ತು ವರು ಪದ ಚೆಣ್ಣ ಮಗಳಿದಾಳೆ; ಇಪ್ಪತ್ತೀರು ವರುಷದ ಗಂಡು ಮನ ಇದ್ದಾನೆ. ಆತ ಶಾಧ್ಯ ಅಪಿವೇಕೆ. ಎರಡನೆಯ ಹೆಂಡತಿಗೆ ಇನ್ನಾನ್ನು ಮಕ್ಕಳಿಲ್ಲ. ಆದರೂ ಎಲ್ಲ ಆಡಳಿತ ಆಕೆಯದೇ. ಎರಡನೆಯ ಮದುವೆಯಾದ ಮೇಲೆ ಗೋವಿಂದರಾಯರು ಸೇಗಿಲ್ಲ ಎತ್ತಾದರು. ಅವರ ಹೆಂಡತಿ ಪಾರ್ವತಮೃನ ಅಪ್ಪಣಿಗೆ ಕೊರೂ ಎದುರಾಡುವ ಜ್ಞಿತನ್ನುವಿಲ್ಲ. ಆಕೆಯ ಮಾತಿನಂತೆ ಮಾವಿನ ತೋಟ ಮಾರಿ ಮೂರು ಸೇರು ಬಂಗಾರ ಕೊಂಡು ದಾಯಿತು. ಎಲ್ಲ ಅವಳ ಕೊರಳೊಳಗೆ; ಕ್ಷಯೋಳಗೆ. ಆತಸಿಗೆ ತಡೆಯ ಲಾರದ ಹೊಟ್ಟಿನೋವು ಬೇರೆ ಆಗಾಗ ಪೀಡಿಸುತ್ತಿತ್ತು. ಅದರ ಕಾಟದಲ್ಲಿ ಆತ ತುಂಬ ಇಲ್ಲದಹೋದ. ಹೊಟ್ಟಿನೋವು ಬಂದಾಗ ಯಾಚ್ಚಿನಾಗಿ ಬಿಡುತ್ತಾನೆ. ಯಾರು ಏನು ಹೇಳಿದರೆ ಆ ಹೈಷಧ ಮಾಡಬಿಡುತ್ತಾನೆ. ಯಾವಯಾವುದೂ ಸೋವ್ಯಾ ತಂದು, ಅರೆದು ನುಂಗಿಬಿಡುತ್ತಾನೆ. ನೋವು ಕಡಮೆಯಾಗುವ ಸೂಚನೆಯೇ ಇಲ್ಲ. ಆಗಾಗ ಮತ್ತೆ ಮತ್ತೆ ಬರುತ್ತಿದೆ. ಆಳು ಕುಳ್ಳಿ. ಮೈಬಣ್ಣ ಬಿಳುವು. ವಯಸ್ಸು ನಿವತ್ತು ಮಿಾರಿದೆ. ಕೂದಲೆಲ್ಲ ನರೆಶಿದೆ. ಮನುಷ್ಯ ಸಿಡುಕಲ್ಲದಿದ್ದರೂ ಆತಸಿಗೆ ಯಾರ ಮೇಲೂ ಹೆಚ್ಚು ಮನುತ್ತೇಯಿಲ್ಲ.

ಪಾರ್ವತಮೃಸಿಗಿನ್ನು ಇಪ್ಪತ್ತೀರು ವರುಷ. ಬಣ್ಣ ಕಪ್ಪಾದರೂ ನೋಡುವುದಕ್ಕೆ ಲಕ್ಷ್ಯಾವಾಗಿದ್ದಾಳೆ. ಆದರೆ ಆಡಳಿತ ನಡಸಬೇಕೆಂಬ ಹಂಬಲು ಜಾಸ್ತಿ. ಮಲಮಗನನ್ನೊಮ್ಮೆ ಕೆಣಕಿ ಅವನ ಕೈಯಲ್ಲಿ ತುಂಬ ಪಟು ತಿಂದುಬಿಟ್ಟುಳು. ಆಮೇಲೆ ಅವನ ಮೇಲೆ ದಾಲತ್ತು ನಡಸುವುದನ್ನು

బిట్టుళు. ఆదరే గండన లగామన్న మాత్ర జోవానెవాగి క్షేయ ల్లీట్ప్పుకొండిద్దుళే; ఖజానెయ బీగద క్షేపావ్స్తెమ్మన కొరళ్లల్లి. తనగే బీకాద సామానుగళస్తేల్ల తరిసికొక్కుత్తుళే. వాసనేయెణ్ణే, వాయిలుసిరే-జవ్వెల్ల ఆవళిగే బీకు. హిస్టెచు మేలే సానువే యష్టు కుంకుమ. సుత్తుకరిసిద గుంగురుముగురుళు. తాను మనేగే ఒంద మేలే మనేయ సంసారదొళగే అడుగెయవనోబ్బ హేచ్చాద. మధ్యాయ్యవేల్ల కశూతి. కథి పుస్తకదొందిగే కాలవరణ. ఎల్ల కెలసగళన్నూ అడుగెయవనే మాడబీకు. మక్కల్లులుదు దొందు దొడ్డ చీంతి. అంతొ మనేయ యజమాని, సుఖవాగి కాల కళియుత్తుళే, మలమగళు ఒందరే హరిదు ముక్కుత్తుళే.

మగ సుబ్బరాయ ' శుద్ధ ప్రేలి సుబ్బణ్ణ ' ఆగిబిట్టెద్దనే. ఆత స్పృల్ల ఐలు. ఆధవా తిందు హేచ్చాగి కాగే మాడుత్తిద్దనో ఏనో ' ఇంగ్లీష్ మూరనేయ తరగతియల్లిరువాగలే ఓవిగే ముక్కాయ. జోతిగే సంయాద గళించేరే సిక్కరు. తేరిన బిఫిలు శామభట్టర మగ, చిల్లరే అంగడియ పాపణ్ణ శీట్లుర మగ. ఎల్ల శుద్ధ పుండరు ; లూరిగెల్ల సుప్రసిద్ధరు. అవర గుంపిన ముండాళు ఈ సుబ్బణ్ణ. ఇవనిగే వయస్సు మిారిద్దరూ మదువేయాగిల్ల. యాచూ హెణ్ణు కొడలు ఒప్పిల్ల. బెళ్గె ఎద్దు, తిప్పయ్యన హోటు లల్లి ఎరిచరు మనాలే తిందు చరచ హోడియుత్తు గళియరొడనే కూడువుదు. ఒందు గంటియ మేలే మనేగే ఒందు స్వానమాడి లూటక్కేళువుదు. లూటవాగువుడే తడ, దజ్జ తమ్ముయ్య ఒందు కరెదుబిడుత్తానే. సరి, ఆవనంగడియ హిందిన కోణయల్లి కుళతు, సంజే ఐదు గంటియవరిగే ఇస్పిటు హోడియువుదు. యాచూ సిక్కుదిచ్చరే ఆరు గంటియవరిగే మలగువుదు. ఎద్దు మత్తే తిప్పయ్యన హోటలిగే భీటి. ఆమేలే చరటిత్తు లూరెల్ల తిరుగువుదు. ఎల్లర మనేయ జగళదల్లియూ తలే కాకువుదు. లూరినవర క్షేయ ల్లేల్ల తిన్నిసికొక్కువుదు. మారామారి ఎందరే తుంబ ప్రీతి. హోడి దాటక్కే సదా సిద్ధ. లూరిన యావ జగళదల్లియూ సుబ్బరాయన హేసరు హోడలు. అమావాస్య హథిర ఒంద హాగెల్ల తలే కేదుత్తిత్తు.

ಅಂದು ಮಾತ್ರ ಮನೆಯಲ್ಲಿ ಕುಳಿತುಬಿಡುತ್ತಿದ್ದು. ಎದುರಿಗೆ ಬಂದವರನ್ನು ಸುಮೃನೆ ದಿಟ್ಟಿಸಿ ಸೂರುತ್ತಿದ್ದು. ಅವರು ತೆಪ್ಪುಗೆ ಹೋಗದೆ ಏನಾದರೂ ಮಾತಾಡಿದರೆ ‘ಧುಪಾ ಧುಪಾ’ ಹೇರಿ ಬಿಡುತ್ತಿದ್ದು. ಅವನಿಗೆ ದೊಂದು ರೀತಿಯ ರೋಗ. ಚಿಕ್ಕೆಂದಿನಲ್ಲಿ ಅದು ಇನ್ನೂ ಹೆಚ್ಚಾಗಿತ್ತು. ಅಮಾವಾಸ್ಯೆ ಹತ್ತಿರ ಬಂದರೆ ಇವನು ರಾತ್ರಿ ಅವೇಳೆಗಳಲ್ಲಿ ಎದ್ದು ಬಿಡುತ್ತಿದ್ದು. ನೇರವಾಗಿ ಹತ್ತುಲಿಗೆ ಹೋಗಿ ತೆಗಿನವರ ಹತ್ತಿಬಿಡುತ್ತಿದ್ದು; ತ್ವರಣವೇ ಇಳಿದುಬಿಡುತ್ತಿದ್ದು; ಮತ್ತೆ ಹತ್ತುತ್ತಿದ್ದು; ಪುನಃ ಇಳಿಯುತ್ತಿದ್ದು. ಹೀಗೆ ಇಪ್ಪತ್ತು ಮೂವತ್ತು ಸಲ ಸುಮೃನೆ ಹತ್ತಿ ಇಳಿಯುತ್ತಿದ್ದು. ಒಂದೊಂದು ದಿನ ಮುಂಭಾಗದ ಬೇಲಿಯನ್ನು ಪದೇಪದೇ ಹಾರುತ್ತಿದ್ದು. ಒಂದು ಸಾರಿ ಹಾಸಿಗೆಯನ್ನು ಸುತ್ತಿಕೊಂಡು ಎಲ್ಲಿಗೋಳಿ ಹೋಗಿಬಿಟ್ಟಿದ್ದು. ಬೆಳಗಿನ ಜಾವ ಬಂದು ಮಲಗಿದ್ದು. ಒಮ್ಮೆ ಹೋಳಿಗೆ ಹೋಗಿ ಉಟ್ಟಿಬೆಳ್ಳಿಯಲ್ಲಿಯೆ ಈಚಾಡಿ ಬಂದು ಮಲಗಿಬಿಟ್ಟಿದ್ದು. ಮನೆಯವರಾರೂ ಈ ವಿಚಿತ್ರ ನಡವಳಿಕೆಯ ನಡುವೆ ಅವನನ್ನು ತಡೆಯುತ್ತಿರಲಿಲ್ಲ. ಹೆಚ್ಚರು ಅವನು ಏನೇ ಮಾಡಲಿ ಸಿಂಹ ಸುಮೃನಿದ್ದುಬಿಡಿ. ಆ ಸ್ಥಿತಿಯಲ್ಲಿ ಅವಸೀರುವಾಗ ಮಾತಾಡಿನಬೇಡಿ, ಅನಾಹತ ನಡೆದುಬಿಡುತ್ತಿದೆ. ಎಂದು ಹೆದರಿಸಿಬಿಟ್ಟಿದ್ದರು. ಗೋವಿಂದರಾಯರು ಬಂದೆರಡು ಅಮಾವಾಸ್ಯೆಗಳಲ್ಲಿ ಅವನಿಗೆ ಕ್ರೂರಾಲು ಕಟ್ಟಿ ಮಲಗಿಸಿದ್ದರು. ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಬೆಳಗಾಗುವುದರೋಳಿಗೆ ಗೋಡೆಗೆ ತಲೆತಲೆ ಚಜ್ಜಿಕೊಂಡು ದೊಡ್ಡಿಗಾಯ ಮಾಡಿಕೊಂಡುಬಿಟ್ಟಿದ್ದು. ಹಾಳಾಗಿ ಹೋಗಲೇಂದು, ಮಾರನೆಯಬಾರಿಯಿಂದ ಸುಮೃನಿದ್ದರು. ಗೋವಿಂದರಾಯರಿಗೆ ಮಗನ ಈ ಅನಾರೋಗ್ಯದ ಚಿಂತೆ ಬೇರೆ ಕಿತ್ತು ತಿನ್ನುತ್ತಿತ್ತು. ಪೋಲಿಯಾದರೂ ಪರವಾಯಿಲ್ಲ, ಮನೆತನಕೊಳ್ಳಬ್ಬ ಮಗ ಸಿದ್ದರೆ ಸಾಕು, ಎಂದಸ್ಸಿಸಿತ್ತು. ಮಗನ ಈ ರೋಗ ಅನೇಕರಿಗೆ ತಿಳಿದಿದ್ದ ದರಿಂದಲೇ ವೆಣ್ಣಿಕೊಡಲು ಯೋರೂ ಮುಂದೆ ಬರುತ್ತಿರಲಿಲ್ಲ. ಆದರೆ ಇಪ್ಪತ್ತನೆಯವಯಸ್ಸು ದಾಟಿದಮೇಲೆ, ಅವೇಳೆಯಲ್ಲಿ ಎದ್ದು ಕುಣಿಯುವ ಈ ರೋಗ ಕಡಮೆಯಾಯಿತು. ಚಿಕ್ಕವನಾಗಿದ್ದಾಗ ತಂಡೆಗೆ ಸ್ತಲ್ಪಿ ಹೆದರುತ್ತಿದ್ದು. ಅವರ ಕೈಯಲ್ಲಿ ತುಂಬ ಏಟುತ್ತಿನ್ನುತ್ತಿದ್ದು. ಅವರೂಪಕ್ಕೆ ಶಾರಿಗೆ ಸಿಸಿಮಾ ಬರುತ್ತಿತ್ತು. ತಂಡೆಗೆ ಅದು ಬೇಡ. ಆದರೆ ಸುಭೂತಿ ಪ್ರತಿಚಿತ್ರಕೊಳ್ಳ ಹೋಗಬೇಕು. ಆಗ ಒಬ್ಬ ವಾರದ

ಹುಡುಗ ಇವರ ಮನೆಯಲ್ಲಿಯೇ ವಾಸವಾಗಿದ್ದು. ಅವನು ಮುಂಭಾಗದ ಕೋಣೆಯಲ್ಲಿ ಮಲಗುತ್ತಿದ್ದು. ಸುಭ್ರಜ್ಞ ಅವನ ಕೈಗೊಂದು ಹಗ್ಗಿ ಕಟ್ಟಿ ಆದರ ಇನ್ನೊಂದು ತುದಿಯನ್ನು ಕಿಟಕಿಯ ಮೂಲಕ ಹೊರಗೆ ಬಿಟ್ಟುಕೊಂಡಿರುತ್ತಿದ್ದು. ಸಿನಿಮಾದಿಂದ ಬಂದ ಕೂಡಲೇ ಆ ಹಗ್ಗಿ ಹಿಡಿದೆಳೆಯುತ್ತಿದ್ದು. ಹುಡುಗ ಕಾಗದೆ ಎದ್ದು ಬಾಗಿಲು ತೆರೆಯುತ್ತಿದ್ದು. ವಾತಾಡಿದರೆ ತಂಡೆಗೆ ಕೇಳಿಸಿತೆಂದು ಸುಭ್ರಜ್ಞ ಈ ಉಪಾಯ ಹುಡು ಕಿದ್ದು; ಆ ಹುಡುಗನೊಡನೆ ಈ ಒಪ್ಪಂದ ಮಾಡಿಕೊಂಡಿದ್ದು. ಆದರೆ ವಯಸ್ಸುದ ಮೇಲೆ ತಂಡೆಗೆ ಸ್ವಲ್ಪವೂ ಹೇದರುವುದಿಲ್ಲ.

ಗೋವಿಂದರಾಯರಿಗೆ ಮಗನ ಮದುವೆ ನೋಡಬೇಕೆಂಬಾಗೆ. ಆದರೆ ರೆಣ್ಣು ಹುಡುಕುವುದು ಒಹಳ ಕಷ್ಟವಾಯಿತು. ಕೊನೆಗೆ ಸಿದ್ಧಾಪುರದ ಸಾಹುಕಾರ ಶಾಮರಾಯರು ಬಲೆಗೆ ಬಿಡ್ಡರು. ಹೆಂಡತಿಯ ಅಪ್ಪಣಿಯ ಮೇರೆ ಗೋವಿಂದರಾಯರು ವರದಕ್ಕಣಿಯನ್ನು ಕೇಳಿದರು. ಶಾಮರಾಯರ ಮಗಳಿಗೆ ಇಪ್ಪತ್ತುವರುಷ. ಆದರೂ ಮದುವೆಯಾಗಿರಲಿಲ್ಲ. ನೋಡುವುದಕ್ಕೆ ಅಷ್ಟೇನೂ ಲಕ್ಷಣವಾಗಿಲ್ಲದಿದ್ದರೂ ಬಣ್ಣ ಬಿಳುಪು ವಿದ್ಯಾಭಾಸದಲ್ಲಿ, ಪ್ರಾಥ್ಮಾಲೆಯ ಮೆಟ್ಟಲನ್ನು ಹತ್ತಿ ಕೈ ಬಿಟ್ಟಿದ್ದಳು. ಮೂರುಶಾರಿ ವರ ಗೋತ್ತಾಗಿ ಏನೇನೊ ಕಾರಣಗಳಿಂದ ಮದುವೆ ನಿಂತುಹೋಗಿತ್ತು. ಅವಳಿಗೆ ಮೂರಿಂದೊಂದು ಬರುತ್ತದೆ; ಮೊಳಕಾಲ ಮೇಲೆ ಮೂರುಕಾಸಿನಗಲ ತೊನ್ನು ಹಿಡಿದಿದೆ. ಈ ವಿಷಯ ಅನೇಕ ಬೀಗರಿಗೆ ತಿಳಿದು ಬಿಡುತ್ತಿತ್ತು. ಸರಿ, ಮದುವೆಗೆ ನಡುವೆ ಮುಕ್ಕಾಯಿ. ಒಂದು ಸಾರಿ ಲಗ್ನ ಪಶ್ಚಿಮಕೆಗಳಲ್ಲಿ ಅಜ್ಞಾಗಿ ಲಗ್ನ ನಿಂತಿತು. ಇನ್ನೊಮ್ಮೆ ಮುಹೂರ್ತಕ್ಕೆ ಮುಕ್ಕಾಲು ಗಂಟೆ ಇದೆ, ಎನ್ನುವಾಗ ಮದುವೆ ನಿಂತಿತು. ಆದುದರಿಂದ ಹೆತ್ತ ತಂಡೆತಾಯಿಗಳಿಗೆ ಆಕೆಯ ಮದುವೆಯಡೇ ಒಂದು ದೊಡ್ಡ ಚಿಂತೆ. ವರದಕ್ಕಣಿ ಕೊಡಲು ಸಿದ್ದ ವಾಗಿದ್ದರು. ವರಬರಗಾಲ.; ಸುಮೃನಿದ್ದರು.

ಗೋವಿಂದರಾಯರು ಜಣ್ಣು ಹುಡುಕಿಕೊಂಡು ಒದ್ದಾಡುತ್ತಿರು ವುದು ಬೆಂಗಳೂರಿನ ಚನ್ನೆಕೃಷ್ಣಯ್ಯನವರಿಗೆ ತಿಳಿಯಿತು. ಅವರೂ ಸಿದ್ಧಾಪುರದ ಶಾಮರಾಯರೂ ತುಂಬ ಮಿತ್ರರು. ಶಾಮರಾಯರು ಮಗಳಿಗೆ ವರ ಹುಡುಕುತ್ತ ಬೆಂಗಳೂರಿಗೆ ಬಂದಿದ್ದಾಗ ಚನ್ನೆಕೃಷ್ಣಯ್ಯ ನವರ ಮನೆಯಲ್ಲಿಯೇ ಇಳಿದುಕೊಂಡಿದ್ದರು. ಬೆಂಗಳೂರಿಗೆ ಹೋಗಿದ್ದು

ಗೋವಿಂದರಾಯರಿಗೂ ಶಾಮರಾಯರಿಗೂ ಭೀಕ್ತಿಯಾಯಿತು. ಚನ್ನೆ ಕೃಷ್ಣ ಯ್ಯಾನವರ ಮಧ್ಯಸ್ಥಿಕೆಯ ಮೂಲಕ ಮದುವೆ ನಿಶ್ಚಯವಾಯಿತು. ಸಾವಿರದ್ವಯನೂರು ರೂಪಾಯಿ ವರದಕ್ಕಣೆ ಕೊಡಲು ಶಾಮರಾಯರು ಒಪ್ಪಿದರು. ಅವರ ಉನ್ನತಿ ಇವರಿಗೆ ತಿಳಿಯದು; ಇವರ ಉನ್ನತಿ ಅವರಿಗೆ ತಿಳಿಯದು. ಇಬ್ಬರ ಒಡಕೂ ಚನ್ನೆಕೃಷ್ಣಯ್ಯಾನಿಗೆ ಗೊತ್ತು.

ಮಗನಿಗೆ ಅಂಥ ಮೊಡ್ಡರೋಗ ಇದ್ದರೂ ಸಾವಿರದ್ವಯನೂರು ಹಣ ಜೆಲ್ಲಿ ಹೆಣ್ಣು ಕೊಡುವವರು ಸಿಕ್ಕರಲ್ಲ, ಎಂದು ಗೋವಿಂದರಾಯರಿಗೆ ಬಲು ಸಂತೋಷ. ಮಗಳ ರೋಗ ತಿಳಿಯದ ಬೆಪ್ಪರಿಗೆ ದುಡ್ಡಿನ ಮಂಕುಬಾದಿ ಎರಚಿದ್ದ ಕ್ಷಮೆ ಸಾಹುಕಾರರ ಮಗನೇ ಸಿಕ್ಕನಲ್ಲ, ಎಂದು ಶಾಮರಾಯರಿಗೆ ಆನಂದ. ಇನ್ನು ತಿಂಗಳೊಳಗಾಗಿ ಒಂದು ಒಳ್ಳಿಯ ಮುಹೂರ್ತ ಇದೆ. ಅಂತೇ ನಡೆಯಲಿ, ಎಂದು ತೀವ್ರಾನಿಸಿದರು.

ಸಾಹುಕಾರರ ಮನೆಯು, ಒದು ಕಲಿತ ಹೆಣ್ಣು ಸಿಕ್ಕೆದ್ದಾಗೆ ಲೆ, ಒಡವೆ ವಸ್ತು ಚೆನ್ನಾಗಿ ಕೊಡೊಣ — ಎಂಬುದು ಗೋವಿಂದರಾಯರ ಇಷ್ಟ. ಬಂಗಾರ ಕೊಳ್ಳುವ ದಿನವಲ್ಲ. ಹೆಂಡತಿಯ ವೈಯೊಳೆ ಹೆಚ್ಚಿಗಿರುವ ಒಂದೆರಡು ಒಡವೆಗಳನ್ನು ಮುರಿಸಿ ಮಾಡಿಸಿದರಾಯಿತು, ಎಂದು ಕೊಂಡರು. ಹೆಂಡತಿ ಸುಮೃನಿರುತ್ತಾಗೆಯೇ! ಮಗನ ಮದುವೆ ಮಾಡುವುದರಲ್ಲಿ ನನ್ನ ಕೊರಟು ಬರಿದು ಮಾಡುವುದಕ್ಕೆ ಹೊರಟಿರೇನು? ಆಬ್ಜಿ! ಎಂದುಬಿಟ್ಟಳು. ಸರಿ. ಜಗಳ. ಗೋವಿಂದರಾಯರಿಗೂ ಪಾರ್ವತಮೃನವರಿಗೂ ಒಂದು ದಿನ ಮಾರಾಮಾರಿಯೇ ನಡೆದು ಹೊಯಿತು. ‘ನಾನು ಬಾವಿಗೆ ಬಿದ್ದುಬಿಡುತ್ತೇನೆ; ವಿಷ ತೆಗೆದುಕೊಂಡು ಬಿಡುತ್ತೇನೆ, ತಲೆ ಒಡೆದುಕೊಂಡುಬಿಡುತ್ತೇನೆ’ ಎಂದು ಏನೇನೋ ಹೆದರಿಸಿದರು. ಹೆಂಡತಿ ಗಟ್ಟಿಗಿತ್ತಿ. ಬೂಟಾಟಿಕೆವಿದ್ಯಕ್ಕೆ ಬಲಿಯಾದಾಗೇ! ಜಗ್ಗಲಿಲ್ಲ. ಮಗನೂ ಮನೆಯಲ್ಲಿರಲಿಲ್ಲ ಕೊನೆಗೆ ಹೊಸಬತ್ತ ಮಾರಿ ಒಂದ ಅರ್ಥ ಹಣದಲ್ಲಿ ಬಂಗಾರ ಕೊಳುವುದೆಂದು ತೀವ್ರಾನ ವಾಯಿತು. ಮದುವೆಯ ಎಲ್ಲ ಸಿಧ್ಧತೆಯೂ ನಡೆಯಿತು; ಹದಿನ್ಯೇದೇ ದಿನ ಉಳಿಯಿತು.

ಅಂದು ಶುಕ್ರವಾರ. ಸಂಜೆ ನದು ಗಂಬಿಯ ಸವಯೆ. ಮನೆಯ ಬಾಗಿಲಿಗೆ ಗಾಡಿ ಒಂದು ನಿಂತಿತು ಸೂರಪ್ಪ ಗಾಡಿಯಿಂದಿಳಿದರು. ಸೀತಮೃನೂ ಮಕ್ಕಳೊಂದಿಗೆ ಇಳಿದಳು. ಗೋವಿಂದನಾಯರು ಜಗಲಿಯ

మేలే పంచాంగ నోఇడుత్త నింతిద్దరు. పావసతమ్మ బీదియు బాగిలల్లి శసూతి హాకుత్త కుళతిద్ద లు. గోవిందరాయిరు “నమస్కార, సూరపునవరిగి. ఒళగి హోఎగు, సితక్క” ఎందరు. గాడియువను హాసిగి సామానుగళన్న ఒళగిరిసి ఎత్తు బిచ్చువుదక్కే హోరటి. సూరపు “ లచుమా. ఇరలి బిడొఎ యాకే బిచ్చుతి ? ” ఎందరు.

గోవిందరాయిరు “ ఒళగి బస్తి సూరపునవరీ, సంజీ ఆగుతా బంతు. రాత్రి ఇద్దు బిళగ్గి హోదరాయితు. బందు దిన ప్రయాణమాడి బందిదీరి. ఆయాస; బస్తి ఒళగి ” ఎందు కరెదరు. సూరపు “ ఆదేల్ల ఆగదు. నాను హోరఁడబేకు.... మాతిగి తప్పువ మంకనల్ల ; హిందెయే నిమ్మ, మనెమెట్టలుగల్లు హత్తువుదిల్ల, ఒందు లోఏటి సీరు కుడియువుదిల్ల, ఎందుబిట్టి దేనే. లచుమా, తడి రూధిసి హాసో ” ఎంద. గోవింద రాయిరింద మరుమాతు హోరఁడలిల్ల. పంచాంగ ముజ్జుకేండు జగలియు కంబక్షోరగి సుమ్మనే నింతిద్దరు.

సూరపు గాడి హత్తేబిట్ట. ఆమేలే సోసేయన్న “ ఏ సితా ! ” ఎందు కరెద. ఒళగి హోగిద్ద సితమ్మ తన్న ఎరడు వరుషద మగువన్నేతీకొండు గాడియు హిందే బందళు. “ హేళి ద్దెల్ల జ్ఞాపకవిచయల్ల. నాను కాగద బరెద మేలేఎ సిను హోరటు బా. హేళదే కేళదే బందుబిడబేడ ” సూరపు ఎంద. గాడి హోరటితు. సితమ్మ “ ఆగలి ” ఎందు మనెయు కడి తిరుగిదళు. సూరపు మత్తె కేరించి “ రైలుతంబిగి మరేతిఎయి. జోఎపానవాగి తేగెదుకొండు బా ” ఎంద.

సితమ్మ, మనెయు మెట్టలు హత్తిదళు. తందే తన్నన్న తలేయేతీ సట నోఇడలిల్ల. జగలియు మేలే నింతిద్ద ఎరడు మోమ్మక్కుళన్న మాత్ర ఆగాగ నోఇడుతీద్ద. పునః పంచాంగద కడె.గమన. హదిమూరు వరుషద హిరియు మోమ్మగళు లలిత నింతిద్ద లు. ఒంబత్తు వరుషద కేరియు మోమ్మగళు శారద నింతి ద్ద లు. సూరపున గాడి మరియాగువవరిగూ హుడుగరు జగలియు

ಮೇಲೆ ಇದ್ದರು. ಶಾರದಿಗೆ ತಾತನನ್ನು ಮಾತಾಡಿಸಬೇಕೆಂಬಾಗೆ. “ತಾತ, ಸೂರಪ್ಪಜ್ಞ ಹೊರಟು ಹೋದದ್ದೆ ಒಕ್ಕೆಯದಾಯಿತು. ಅವನು ಯಾವಾಗಲೂ ಬಯಸ್ಯತಾನೆ. ಸುಬ್ಜಮಾವ ಎಲ್ಲಿ ತಾತ?” ಎಂದು ಕೇಳಿದಳು. ತಾತ ಉತ್ತರ ಕೊಡಲೇ ಇಲ್ಲ. ಪಂಚಾಂಗ ನೋಡುವುದರಲ್ಲಿಯೇ ತಲ್ಲಿನನಾದಂತೆ ಸುಮೃಸಿದ್ದ. ಲಲಿತ ಒಳಗೆ ಹೋದಳು. ಪಾರ್ವತಮೃ ಕಸೂತಿ ಬಿಟ್ಟು ಏಳೆಲೇ ಇಲ್ಲ. ಅಡುಗೆಯ ಸೂರು, ಹಾಸಿಗೆ ಗಂಟುಗಳನ್ನು ಒಳಗೆ ಹಾಕಿ “ಕುಳಿತುಕೊಳ್ಳೇಮಾತ್ರ” ಎನ್ನತ್ತೆ ಮೂಲೆಯಲ್ಲಿ ನಿಲ್ಲಿಸಿದ್ದ ಚಾಪೆಯನ್ನು ಹಾಸಿದ. ಸೀತಮೃನಿಗೆ ತುಂಬ ಆಯಾಸವಾಗಿತ್ತು. ದಿನವೆಲ್ಲಾ ಗಾಡಿಯ ಪ್ರಯಾಣ ಮಾಡಿ ಮೈಕ್ಕೆ ಎಲ್ಲ ನೋವು ಹಿಡಿದಿತ್ತು. ಚಾಪೆಯ ಮೇಲೆ ಮಗುವನ್ನು ಕುಳ್ಳಿರಿಸಿ ಕೊಂಡು ಕುಳಿತಳು. ಸೂರು “ಸೀತಮೃನವರಿಗೆ ಪಾನಕ ಮಾಡಿ ತಂದು ಕೊಡಲೇ ಆಮಾತ್ರ” ಎಂದು ಪಾರ್ವತಮೃನವರನ್ನು ನೋಡಿ ಕೇಳಿದ. ಬಣ್ಣಬಣ್ಣದ ಉಲ್ಲನ್ನು ಹರಡಿಕೊಂಡು ಕಸೂತಿಯಲ್ಲಿಯೇ ಕಲಸಿ ಹೋಗಿದ್ದ ಪಾರ್ವತಮೃ “ನಿಂಬಿಹಣ್ಣಿಲ್ಲ. ಇರುವ ಒಂದು ಹಣ್ಣ ಸಂಜೆ ನನಗೆ ಮಜ್ಜಿಗೆ ಚೇರು. ಇವೇತ್ತು ಮಜ್ಜಿಗೆ ತುಂಬ ಸಿಹಿ” ಎಂದಳು; ತಲೆಯಿತ್ತಿ ನೋಡಲಿಲ್ಲ,

ಬಣ್ಣಬಣ್ಣದ ಉಲ್ಲನ್ನು ಸೀತಮೃನ ಎರಡು ವರುಷದ ಮಗುವಿನ ಕಣ್ಣಿಗೆ ಬಿತ್ತು. ತಾಯಿಯ ಕೈಯಿಂದ ನುಸುಳಿಕೊಂಡು ಒಂದು ಕ್ಷೇತ್ರ ದೊಳಗಾಗಿ ಪಾರ್ವತಮೃನೆಡಿ ಇದ್ದ ಉಲ್ಲನ್ನಿನ ಉಂಡಿಗಳನ್ನು ಎರಚಾಡಿತು; ಮೂಲೆಮೂಲೆಗೊಂದು ಉರುಳಿ ಓಡಿದುವು; ಸುತ್ತು ಬಿಜ್ಜೆ ಕೊಂಡವು.

ಪಾರ್ವತಮೃನಿಗೆ ತುಂಬ ಸಿಟ್ಟು ಬಂತು. “ಥೂ, ಇದೊಂದು ಬಂತು. ನಡಿ. ಸೀತಕ್ಕಾ, ನೋಡುತಾ ಕುಳಿದಿಯಲ್ಲ! ಮಗು ಮಾಡಿದ್ದೆಲ್ಲ ಚೆನ್ನವೇನು? ಹೇಳಿಕೊಟ್ಟು ಮಾಡಿಸುತ್ತೀ ಅಂತ ಕಾಣುತ್ತದೆ. ತಿಳಿದುತ್ತಿಳಿದೂ ಮಗುವನ್ನು ಬಿಟ್ಟುಬಿಟ್ಟಿದ್ದಿಯಲ್ಲ. ಕರೆದುಕೊ, ಸುಧುಗಾಡು!” ಎಂದು ಮಗುವಿನ ಕೈ ಕೊಸರಿದಳು. ಮಗು ಹಿಂದಕ್ಕೆ ಬಿತ್ತು. ತಾಯಿ ಓಡಿ ಬಂದು ಎತ್ತಿಕೊಂಡಳು.

ಃ

ಸೀತಮ್ಮೆ ತವರೂರಿಗೆ ಬಂದು ಹನ್ನೆರಡು ದಿನಗಳಾದುವು. ಮಾವನ ಮನೆಯಲ್ಲಿ ಆತ್ಮೀ ; ತವರು ಮನೆಯಲ್ಲಿ ಮಲತಾಯಿ. ಹನ್ನೆರಡ ನೆಯ ದಿನ ಎಂದು ಬಂದಿತಪ್ಪಾ, ಎನಿಸಿಬಿಟ್ಟತ್ತು ಸೀತಮ್ಮೆ ನಿಗೆ. ಚೆಳ ಗಾದರೆ ಜಗಳ. ಮೊಮ್ಮೆಕ್ಕೆಳ ಮೇಲೆ ಪ್ರಹಾರ. ಹೆತ್ತ ತಾಯಿ ತಡೆಯ ಲಾರದೆ ಬಂದೆರಡು ಮಾತು ಅನ್ನುತ್ತಿದ್ದಳು. ಸರಿ, ಪಾರ್ವತಮ್ಮೆ ಗಂಡನ ಹತ್ತಿರ ಹೋಗಿ ಬಂದಕ್ಕೆ ಎರಡು ಉದಿಬಿಡುತ್ತಿದ್ದಳು. ಗಂಡ, ಹೆಂಡತಿಗೆ ಹೆದರಿ ಮಗಳನ್ನು ತುಂಬ ಬಯ್ಯುತ್ತಿದ್ದು.

ತಮ್ಮ ಸುಭ್ರಜ್ಞನಂತೂ ಅಕ್ಕನನ್ನು ತಲೆಯೆತ್ತಿ ನೋಡುತ್ತಿರಲಿಲ್ಲ. ಅವನು ಹೆಚ್ಚು ಕಾಲ ಮನೆಯಲ್ಲಿಯೇ ಇರುತ್ತಿರಲಿಲ್ಲ. ಅಗಸನ ಮನೆಯಿಂದ ಬಂದ ಆತನ ಅಂಗಿಯ ಮೇಲೆ ಸೀತಮ್ಮನ ಆರಿಯದ ಮಗು ಒಂದು ದಿನ ಕಾಲಿಟ್ಟತು. ಸುಭ್ರಜ್ಞನಿಗೆ ಎಂದೂ ಬಾರದ ಕೋಪ ಬಂದು, ಆ ಎಳಿಯ ಮಗುವನ್ನು ತುಂಬ ಹೊಡಿದುಬಿಟ್ಟಿ. ಮಗುವಿಗೆ ಉಸಿರು ಕಟ್ಟಿತು. ಹಿತ್ತಲಲ್ಲಿದ್ದ ಸೀತಮ್ಮೆ ಬೇಗ ಬಂದು ಮಗುವನ್ನುತ್ತಿಕೊಂಡಳು. ಅಂದು ಅಮಾವಾಸ್ಯೆಯ ಹತ್ತಿರದ ದಿನ ಬೇರೆ; ತುಂಬ ಹೆದರಿಕೆಯಾಯಿತು. ತಮ್ಮನ ಮೇಲೆ ಬಹಳ ಸಿಟ್ಟು ಬಂತು. ರೇಗಿದಳು.

ತಮ್ಮ “ನೀನು ಯಾರೇ ನನ್ನ ಕೇಳುವವರು? ಇದು ನಿನ್ನ ಮನೆಯಲ್ಲ. ನೀನು ಯಾರ ಮನೆಗೆ ಬಂದಿದಿಯ ಎನ್ನವುದನ್ನು ನೆನಸಿ ಕೊಂಡು ಮಾತಾಡು. ನಾನು ಮನೆಯ ಯಜಮಾನ. ನನ್ನ ಮನೆಗೆ ನೀನು ಬಂದಿದಿಯ. ನಾನು ಹೆಚ್ಚು....ನನ್ನ ಆಂಗಿಯನ್ನು ತುಳಿಯುವುದಕ್ಕೆ ಬಿಟ್ಟಿದೀಯಲ್ಲ, ಮಗುವನ್ನು! ನಿನ್ನ ಮಗುವನ್ನು ನೀನು ನೋಡಿ ಕೊಳ್ಳುವುದಕ್ಕಾಗುವುದಿಲ್ಲವೇನು?” ಎಂದ.

“ಯಾರಾದರೂ ಹೆಚ್ಚಿರಲಿ, ಸುಭ್ರಜ್ಞ. ಮಗುವಿನ ಜೀವ ಹೋದಿತಲ್ಲಾ ಎಂದು ಓಡಿಬಂದೆ. ಒಂದು ಸಂಸಾರದಲ್ಲಿ ಯಾರು ತಾನೇ ಹೆಚ್ಚು, ಯಾರು ತಾನೇ ಕಡಮೆ? ದೇವರು ಅಂಥ ಪಕ್ಷಪಾತಿಯಲ್ಲ. ಎಲ್ಲಿರುಗೂ ಒಂದೇ ಮಟ್ಟದ ಅಧಿಕಾರ ಕೊಟ್ಟಿದಾನೆ. ನಾನು ಹೆಚ್ಚು ಎಂದುಕೊಂಡು ಏಕೆ ಅವಿನೇಕತನ ತೋರಿಸುತ್ತಿಯೇ”

“ನೀನು ಮಹಾ ವಿವೇಕ. ವೇದಾಂತ ಸುರುಮಾಡಿಬಿಟ್ಟಳು.

ನಿನ್ನ ಮುಂದೆ ನಾರಾಯಣದಾಸರ ಹರಿಕಥೆ ತಂದು ನಿವಾಳಿಸಬೇಕು. ಅತ್ಯೆಯ ಮನೆಯಲ್ಲಿರುವಾಗ ಎಲ್ಲೊ ಅಜೀಣವಾಗುವವನ್ನು ಪುರಾಣ ಕೇಳಬಿಟ್ಟಿದ್ದಾರೆ. ಆದುದರಿಂದ ಹೀಗೆಲ್ಲ, ಮಾತಾಡುತಾರೆ. ಸಾಕು, ಸುಮೃದ್ಧಿರು. ಗಂಡುಮಕ್ಕಳು ಹೆಣ್ಣು ಮಕ್ಕಳಿಗಿಂತ ಹೆಚ್ಚು, ಎನ್ನು ವುದು ಪ್ರಪಂಚಕ್ಕೇ ತಿಳಿದಿದೆ.”

ಮಗುವನ್ನೇತ್ತಿಕೊಂಡು ಸಮಾಧಾನದಿಂದ “ನಾನೇನು ಪುರಾಣ ಹೇಳುವುದಕ್ಕೆ ಬರಲಿಲ್ಲ ಸುಭಿಣ್ಣಿ. ನಾನು ಪುರಾಣ ಕೇಳಿಯೇ ಇಲ್ಲ. ನನ್ನದೇ ಒಂದು ಪುರಾಣ. ನೀನು ಹೇಳಿದೆಯಲ್ಲ—ಈ ಸಂಸಾರದಲ್ಲಿ—ನಾನೇ ಹೆಚ್ಚು, ಎಲ್ಲ ನನ್ನದು ಎಂದು. ಆದನ್ನು ಕೇಳಿ ದುಃಖವಾಯಿತು. ಆದುದರಿಂದ ನನಗೆ ತಿಳಿದ ಒಂದೆರಡು ಮಾತು ಹೇಳಲು ಬಯಸಿದೆ. ಒಂದು ಹಳೆಯ ಮನೆ ಇತ್ತಂತೆ. ಮನೆಯಲ್ಲಿ ಯಾರೂ ಇರಲಿಲ್ಲವಂತೆ. ಮನೆಯ ಹೆಚ್ಚಿಗಳು ನಿನ್ನ ಹಾಗೆ ಜಂಬದಿಂದ ‘ನಮಿಂದ ಈ ಮನೆ ಇವ್ವು ದಿನ ಉಳಿದಿದೆ. ನಾವು ಹೆಚ್ಚು’ ಎಂದುವು. ಅವುಗಳ ಕೆಳಗಿನ ಸರಗಳಿಗೆ ಸಿಟ್ಟು ಬಂತು. ‘ನಾವಿಲ್ಲದಿದ್ದರೆ ನೀವೆಲ್ಲಿ ಹೀಗೆ ನಿಲ್ಲುತ್ತಿರಿ? ನಾವು ಹೆಚ್ಚು’ ಎಂದು ಅವು ಹೇಳಿದುವು. ಸರಗಳ ಜಂಬ ನೋಡಿ ಅವುಗಳ ಕೆಳಗಿದ್ದ ತೊಲೆಗಳು ‘ನಾವಿಲ್ಲದಿದ್ದರೆ ಸರಗಳೆಲ್ಲಿ! ಹೆಂಚೆಲ್ಲಿ! ನಾವೇ ಹೆಚ್ಚು’ ಎಂದುವು. ತೊಲೆಗಳ ಕೆಳಗಿದ್ದ ಕಂಬಗಳು ಇದನ್ನು ನೋಡಿದುವು. ‘ನಾವಿಲ್ಲದಿದ್ದರೆ ತೊಲೆಗಳೆಲ್ಲಿ ಸರವೆತ್ತು? ಹೆಂಚಿನ ಗತಿಯೇನು ನಾವೇ ನಿಮಗಿಂತ ಹೆಚ್ಚು!’ ಎಂದು ಕಣಗಿದುವು. ಇದನ್ನೆಲ್ಲ ನೋಡುತ್ತಿದ್ದ ಗೋಡೆಗಳು ಸುಮೃದ್ಧಿ ಮನುಷಿಕೊಂಡುವು. ಮನೆ ಮಾಯವಾಯಿತು. ಏಕೆ ಜಂಬದಿಂದ ನಾನು ಹೆಚ್ಚು, ನಾನು ಹೆಚ್ಚು, ಎಂದು ಸುಮೃದ್ಧಿ ಹೇಳುತ್ತಿರು. ಈ ಸಂಸಾರವೂ ಅಂಥದೊಂದು ಮನೆ. ಈ ಮನೆಯಲ್ಲಿ ಯಾರು ಹೆಚ್ಚಿನ್ನೀರು, ಯಾರು ಕಡವೆಯೋ, ಆ ದೇವರಿಗೆ ಗೊತ್ತು. ಮನೆಯಲ್ಲಿ ಮಕ್ಕಳೂ ಇರಬೇಕು. ಅವುಗಳೂ ಸಂಸಾರದ ಒಂದಂಗ. ಮಕ್ಕಳನ್ನು ಕಾಣದ ನಿನಗೆ ಈ ಹುಡುಗರ ಮೇಲೆ ಕಿವ್ವು ಕೊಂಡಿನ ತವರು. ನೀನೇ ಹೀಗೆ ಮಾಡಿದರೆ ನನ್ನ ಗತಿಯೇನು ಸುಬ್ಬಿ? ನಾನು ಹೀಗೆಲ್ಲ ಹೇಳಿದೆ, ಎಂದು ಮನಸ್ಸಿಗೆ ಏನೂ ತಿಳಿದು ಕೊಳ್ಳಬೇಡ. ನಿನ್ನ ಅಕ್ಕೆನ ಮೇಲೆ ಸ್ವಲ್ಪ ಕರುಣೆ ಇರಲಷ್ಟು. ಆಮ್ಮೆ

హోగువాగ కొడ, ఇబ్బరూ హోందికోండిరి. సుబ్బణ్ణన రోగి బేగ హోగలేందు దేవరన్న పార్థిసికోళ్ళమ్మ. ఆవను ఒళ్ళయవనాగి బాళలి. నినగే ఆవను తమ్మ; ఆవనిగే నిఎను అక్క. దొడ్డవరాద మేలే ఇన్నెష్టుందు బళగ నిమగిల్ల, ఎందు కృకృ హిదిదు ననగి హేళదళు. నినగే ఆదెల్ల సేనసిల్లవే? ” ఎందళు.

సుబ్బణ్ణ బట్టి హాకికోళ్ళత్త ఎల్లవన్నె కేళిద. ఆవను ముఖ చిక్కుదాగిత్తు; కెంపేరిత్తు. కణ్ణగళల్లి నిరూరిత్తు. సుమ్మనే హోరగే హోరటుహోఎద.

హదిమూర్సియ దిన బంతు. ఒళగినింద పావంతమ్మ “ సితక్క బా ఇల్లి ” ఎందు కరిదళు. “ సూరు నమ్మ జోతిగే బరుతానే. ఆదుదరింద నినగి, నిన్న మక్కలగే ఎంటు దినక్కాగు వష్టు అక్క, బేళే-జతర సామానుగళన్న ఆ గూడినల్లి తెగెదిదిసి దేనే. హిత్తులల్లిరువ పడవలకాయి కేళబేడి; శుంబళకాయి ఇన్ను ఎళీయదు. సోప్ప ఇన్ను ఎరడు దిన ఇరబేకు, మెణసినకాయియన్న బిఱజక్కె బిట్టిదే. ఆదుదరింద తోటదల్లేనూ కేళబేడి. నమ్మ కోణగే బీగ హాకికోండిరుతేనే. పడసాలే యల్లి మంగికోళ్ళ. హిత్తుల బాగిలు జోవాన. హనుమణ్ణ బందు మంగుతానే. హుషారాగిరి ” ఎందు హేళబేకాద ఎల్ల విషయగళన్న హేళ, లూరిగే హోరడలు బట్టిబరే యాకి సిద్ధ పడిసిద తన్న పెట్టిగియ బాగిలన్న హాకిదళు. సుబ్బణ్ణ దజియ అంగడియింద తన్న, తన్న తందెయ మత్తు పావంతమ్మన బట్టి గళన్న తెగెదుకోండు బంద. గోవిందరాయరు గాడి తెగెసికోండు బందరు. శుభకాయిచ్చే హోరఁవ దినవాదుదరింద ఆడుగెయ వను ఒందు పల్స, పాయస, చిత్తున్న మాడిద్ద. ఎల్లర లూటమ్మ ఆయితు. సూరు, నరసింక జోయిసర సామానినోందిగే ఆవ రోడనే బంద. సితమ్మన మదువే మాడిసిద పురోహితులూ ఆవరి. గాడి బాగిల ముందే నింతిత్తు. గోవిందరాయరు బట్టి హాకికోండు మగనోడనే సిద్ధవాగిద్దరు. మనేయ ముందే

ವರದು ಗಳು ನೆಟ್ಟು, ಮಾವಿನ ಟೊಂಗೆ ಸಿಕ್ಕಿಸಿದ್ದರು. ಸಾಮಾನು ಗಳನ್ನೇಲ್ಲ ಹನುಮಣಿ ಗಾಡಿಯಲ್ಲಿರಿಸಿದ.

ಬೀದಿಯವರೆಲ್ಲ ನಿಂತು ನೋಡುತ್ತಿದ್ದರು. ಅಕ್ಕಪಕ್ಕದ ಮನೆಯನ ರೆಲ್ಲ ನಿಂತಿದ್ದರು. ಪಾರ್ವತಮೃ ಗಾಡಿ ಹತ್ತುತ್ತ “ಭಾನುವಾರ ಬಂದು ಬಿಡುತ್ತೇನೆ. ಮನೆಯ ಕಡೆ ಜೋಪಾನ. ಏನೂ ಸಾಲ ಮಾಡಬೇಡಿ” ಎಂದಳು. ಗೋವಿಂದರಾಯರೂ ಕುಳಿತರು. ಆಮೇಲೆ ಜೋಯಿಸರು ಹತ್ತಿದರು. ಸುಖಣಿ ಸ್ನೇಹಿತರೊಂದಿಗೆ ಮಾತಾದುತ್ತ ನಿಂತಿದ್ದ. ಗೆಳೆಯರೆಲ್ಲ ಆನಂದದಿಂದ ಬೀಳೊಳ್ಳುಟ್ಟರು. ಅವನೂ ಹತ್ತಿದ. ಗಾಡಿ ಮುಂದೆ ಹೊರಟಿತು.

ಲಲಿತ, ಶಾರದ ಗಾಡಿಯ ಹತ್ತಿರವೇ ಬಹಳ ಹೊತ್ತು ನಿಂತಿದ್ದರು. ಲಲಿತಿಗೆ ಸುಖಣಿನ ಮದುವೆ ನೋಡಬೇಕೆಂಬಾಗೆ. ಆದರೆ ಏನು ಮಾಡಿಯಾಳು. ಎಷ್ಟೋಬಾರಿ ತಾತನನ್ನ ಕೇಳಿದಳು. ತಾತ ಉತ್ತರ ವನ್ನೇ ಕೊಡಲಿಲ್ಲ. ತಾಯಿ “ಬೇಡಮೃ, ಅವರಿಗೆ ಇವ್ವಿಲ್ಲ. ಅವರ ಮನಸ್ಸನ್ನೇ ಕೇ ನೋಯಿಸಬೇಕು, ದೇವರು ಎಲ್ಲಿಟ್ಟಿಲ್ಲ ಅಲ್ಲಿರಬೇಕು. ಹಾಗೆಲ್ಲ ಹರ ಮಾಡಬಾರದು” ಎಂದಳು. ಗಾಡಿ ದೂರ ಹೋಗುವ ವರೆಗೂ ಮಡುಗರು ಕದಲದೆ ನಿಂತು, ಆದನ್ನೇ ನೋಡುತ್ತಿದ್ದರು. ಮಗುವ ಸ್ನೇಹಿತೊಂದು ಸೀತಮೃ ಮೆಟ್ಟಲುಕಲ್ಲಮೇಲೆ ಸುಮೃನೆ ನಿಂತಿದ್ದಳು. ಮನಸ್ಸಿಗೆ ತುಂಬ ನೋವಾಗುತ್ತತ್ತು. “ಲಲಿತಾ, ಶಾರದಾ” ಎಂದು ಕೂಗಿ ಒಳಗೆ ಹೋದಳು.

ಬೀದಿಯಲ್ಲಿ ನಿಂತಿದ್ದವರೆಲ್ಲ ಈ ದೃಶ್ಯವನ್ನು ನೋಡಿದರು. “ಹೆಣ್ಣು ಮಗಳೊಬ್ಬಳಿದಾಳೆ. ಅವರೂಪಕ್ಕೆ ತವರುಮನೆಗೆ ಬಂದಿದಾಳೆ. ಇರುವ ಒಬ್ಬ ಮಗನ ಮದುವೆ. ಆಕೆಯೂ ನೋಡಬಾರದೆ? ಸಂತೋಷ ಪಡಬಾರದೆ? ಆಕೆಯ ಮಕ್ಕಳನ್ನಾದರೂ ಕರೆದುಕೊಂಡು ಹೋಗಬಾರದೆ? ಇವರಿಗೇನು ಬಂದಿದೆ, ಧಾಡಿ! ಎಂಥ ತಂದೆತಾಯಿಗಳಪ್ಪು, ಥೂ! ” ಎಂದುಕೊಂಡು ಕೆಲವರು ನಡೆದರು.

ಚಿನ್ನದ ಕಟ್ಟೆಯಿಂದ ಮೂರು ಮೈಲಿ ಗಾಡಿಯಲ್ಲಿ ಹೋಡರೆ ಸಿದ್ಧಾಪುರದ ಬಸ್ಸಿನ ದಾರಿ ಸಿಕ್ಕಿತ್ತದೆ. ಆ ಉರಿನವರು ಚೇರೆ ಉರಿಗೆ ಹೋಗಬೇಕಾದರೆ ಗಂಡಾಂತರ. ಉರೋಳಗಿಂದ ಬಸ್ಸು ಹೊರಡುವುಟಲ್ಲ; ಶೈಲ ಮೊದಲೇ ಇಲ್ಲ. ಉರು ಬಿಟ್ಟು ಮೂರು ಮೈಲಿ ಹೋಡರೆ

ಸುತ್ತ ಸೋಗಸಾದ ಕಾಡು. ಅಲ್ಲಿ ಹಾದಿಯ ಕಟ್ಟಿಯನೇಲೆ ಕುಳಿತು, ಸಿದ್ದಾಪುರದ ಬಸ್ಸಿಗಾಗಿ ಕಾಯುತ್ತಿರಬೇಕು. ಆ ಬಸ್ಸಿ ಕಾಲಕ್ಕೆ ಸರಿ ಯಾಗಿ ಬರುತ್ತಿರಲಿಲ್ಲ. ಆದುದರಿಂದ ಅದು ಬರುವ ನೇಳಿ ಸಾಜೆ ಏದು ಗಂಟಿಯೆಂದು ಗೊತ್ತಿದ್ದರೂ ಗೋವಿಂದರಾಯರ ಗಾಡಿ ಎರಡು ಗಂಟಿಗೇ ಉಂಟಾಗುಬಿಟ್ಟಿತು.

ಬಸ್ಸು ಹೋದನಂತರ ಹನುಮಣ್ಣ ಗಾಡಿಯನ್ನು ಉರಿಗೆ ಹೊಡಿದುಕೊಂಡು ಬಂದ. ಆಗ ರಾತ್ರಿ ಎಂಟು ಗಂಟಿಯಾಗಿತ್ತು. ಸೀತಮೃ ಅನ್ನಕ್ಕೆಟ್ಟಿದ್ದಳು. ಗಾಡಿ ಬಂದಕೂಡಲೇ “ಬಸ್ಸು ಎಪ್ಪು ಹೊತ್ತಿಗೆ ಬಂದಿತು, ಹನುಮಣ್ಣ? ಎಲ್ಲರಿಗೂ ಅನುಕೂಲವಾಗಿ ಜಾಗ ಸಿಕ್ಕಿತ್ತೇ? ಈಗ ಇಲ್ಲಿಯೇ ಉಟಪ್ಪಾಡು. ಇಷ್ಟು ಹೊತ್ತಿನ ಮೇಲೆ ಹಳ್ಳಿಗೆ ಹೋಗಿಬರುವುದು ಬೇಡ. ಒಳಗೆ ಬಾ, ದಣಿವಾರಿಸಿಕೊ” ಎಂದಳು.

ಹನುಮಣ್ಣ ಎತ್ತು ಬಿಳ್ಳಿ ಗೂಟಕ್ಕೆ ಕಟ್ಟಿ, ಹಿಡಿಹುಲ್ಲು ಮುಂದೆ ಹಾಕಿ, ಗಾಡಿಗೆ ಕಟ್ಟಿದ್ದ ಲಾಂಡದೊಡನೆ ಒಳಗೆ ಬಂದ. ಬೀದಿಯ ಬಾಗಿಲೋಳಗೆ ದೀಪವನ್ನಿಟ್ಟುಕೊಂಡು, ತಲೆಯ ಮೇಲಿದ್ದ ರುಹಾಲು ತೆಗೆಯುತ್ತ “ಎನು ಜನವೋಪ್ಪ! ಪಾರ್ವತಮೃನವರ ಗುಣ ನನಗಿಷ್ಠಾ ಸರಬಿಳುವುದಿಲ್ಲ ತಾಯಿ. ಸ್ತುಲ್ಪ ನಿರು ಹಾಕಿ, ಬಾಯಾರಿಕೆ” ಎಂದು ಮೇಲಕ್ಕೆದ್ದು. ಲಲಿತ ತಂಬಿಗೆಯಲ್ಲಿ ನಿರು ತಂದಿಟ್ಟಳು. ಹನುಮಣ್ಣ ಹೊರಗೆ ಹೋಗಿ ಕ್ಕೆಕಾಲು ಮುಖ ತೊಳೆದು, ಬಾಯಾರಿಕೆ ತೀರಿಸಿ ಕೊಂಡು ಒಳಗೆ ಬಂದು ಕುಳಿತ. ಸೀತಮೃ ಮಕ್ಕಳ ಹಾಸಿಗೆ ಹಾಸುತ್ತಿದ್ದಳು. ಲಲಿತ ಅಳುತ್ತಿದ್ದ ಮಗುವನ್ನು ಸವಾಧಾನಪಡಿಸುತ್ತಿದ್ದಳು. ಸೀಳವಾದ ನಿಟ್ಟುಸಿರೋಂದನ್ನು ಬಿಟ್ಟು ಹನುಮಣ್ಣ “ತಾಯಾ, ಅಂಗಡಿ ಬೀದಿಯ ಕಡೆ ಹೋಗಿ ಬರುತೇನೆ” ಎಂದುಕೊಂಡು ಹೊರಟುಹೋದ.

ಉರಿನ ಜನಸಂಖ್ಯೆ ಎರಡು ಸಾವಿರವಿರಬಹುದು. ಉಂಟು ಅಳ್ಳು ಕಟ್ಟಾಗಿದೆ. ದೊಡ್ಡ ದೊಡ್ಡ ಮನೆಗಳೇ ಮುನ್ನೂರಿವೆ. ಅಂಗಡಿಬೀದಿ ಯಲ್ಲಿ ಹದಿನೇಳು ಅಂಗಡಿಗಳವೆ. ಉರನಡುವೆ ಆಂಜನೇಯ ದೇವಸ್ಥಾನ. ಬಹಳ ಪುರಾತನದಂತಿ; ವ್ಯಾಸರಾಯರ ಪ್ರತಿಷ್ಠೆಯಂತೆ. ಉರಿನಲ್ಲಿ ಎಲ್ಲಿ ನಿಂತು ಸೋಡಿದರೂ ಅದರ ಎತ್ತರವಾದ ಗೋಪುರ ಕಾಣಿಸುತ್ತದೆ. ಉರಿನಾಚೆ ಮುಕ್ಕಾಲು ಮೈಲಿ ದೂರದಲ್ಲಿ ದೊಡ್ಡ ಕೋಟಿಯ ಬಂದು

ಭಾಗ ಅರೆಮುರಿದು ಬಿಡ್ಡಿದೆ ಮೊದಲಿಗೆ ಅದು ಈ ಉಂಟಾಗಿತ್ತು. ಚಿನ್ನದಕಟ್ಟಿ ನಿಜವಾಗಿಯೂ ಚಿನ್ನದ ಕಟ್ಟಿಯೇ ಆಗಿತ್ತು. ಜನರೆಲ್ಲ ತುಂಬ ಸುಖದಿಂದಿದ್ದರು ಕೆಲವು ಮನೆಗಳ ಸಾಲು, ಅಂದಿನ ಮನೆತನಗಳು ಇನ್ನೂ ಉಳಿದಿವೆ. ಗೋವಿಂದರಾಯರ ಮುತ್ತಾತೆಂದರು ಮಾರು ವರುಷ ಅಲ್ಲಿಯ ಮಂತ್ರಿಗಳಾಗಿದ್ದರಂತೆ.

ಗೋವಿಂದರಾಯರ ಮನೆಯ ಪಕ್ಷದಲ್ಲಿ ಒಬ್ಬ ವಿಧವೆ ಜೀವಿಸಿದ್ದಳು. ಆಕೆಯ ಮನೆ ಅವರ ಮನೆಗಂತ ಸ್ವಲ್ಪ ಚಿಕ್ಕದು. ಗಂಡ ತೀರಿಕೊಂಡು ಹನ್ನೆರಡು ವರುಷಗಳಾಗಿದ್ದವು. ಮಕ್ಕಳನ್ನು ಕಂಡರೆ ತುಂಬ ಪ್ರೀತಿ; ತನಗೆ ಮಕ್ಕಳೇ ಇರಲಿಲ್ಲ. ಆಕೆಗೆ ಸೀತಮ್ಮನ ಕತೆಯೆಲ್ಲ ಗೊತ್ತು; ಆಕೆ ಹುಟ್ಟಿದ್ದು ಬೆಳೆದದ್ದು ಎಲ್ಲ ತೀಳಿದಿದೆ. ಆಕೆಯ ತಾಯಿಯೂ ಈ ಮುದುಕಿಯೂ ತುಂಬ ಸ್ವೇಹದಿಂದಿದ್ದರಂತೆ. ಮುದುಕಿಗೆ ಗೋವಿಂದರಾಯರ ಇಂದಿನ ಸಂಸಾರದ ಅವಿವೇಕ ನೋಡಿ ಬಹಳ ದುಃಖವಾಯಿತು. ಮನೆಯವರೆಲ್ಲ ಮುದುವಿಗೆ ಹೊದ ಮಾರನೆಯ ದಿನವೇ ಸೀತಮ್ಮನನ್ನು “ಮಕ್ಕಳೊಡನೆ ಇನ್ನೊಂಟು ದಿನ ನನ್ನೊಂದಿಗೆ ಸುಖವಾಗಿರಮ್ಮು” ಎಂದು ಕರೆದಳು. ಸೀತಮ್ಮ ಮೊದಲು ಒಪ್ಪಲಿಲ್ಲ. ಸಂಬಂಧಪಡದ ಇನ್ನೊಬ್ಬಿರಿಗೆ ತೊಂದರೆಕೊಡುವುದು ಸರಿಯಲ್ಲವೆಂಬುದು ಆಕೆಗೆ ಗೊತ್ತು. ಆದರೆ ಮುದುಕಿ ಬಿಡಬೇಕಲ್ಲ! ಬಲವಂತದಿಂದ ಆಕೆಯನ್ನೊಂಪ್ಪಿಸಿದಳು. ಅಂದಿನಿಂದ ಎಂಟು ದಿನವೂ ಮುದುಕಿಯ ಮನೆಯಲ್ಲಿಯೇ ಉಂಟಿ, ತಿಂಡಿ, ಮಲಗುವುದು. ಮನೆಯ ಬಾಗಿಲಿಗೆ ಬೀಗ ಹಾಕಬಿಟ್ಟಿಳು. ಮಲತಾಯಿ ಕೊಟ್ಟಿದ್ದ ಎಂಟು ದಿನಕ್ಕಾಗುವವು ಆದುಗೆ ಸಾಮಾನ್ಯನ್ನು ಹನುಮಣಿಗೆ ಕೊಟ್ಟಿಬಿಟ್ಟಿಳು. ಹನುಮಣಿ ದಿನವೂ ರಾತ್ರಿ ಜಗಲಿಯ ಮೇಲೆ ಕಾವಲಾಗಿ ಮಲಗುತ್ತಿದ್ದ.

ಮುದುಕಿಯ ವಯಸ್ಸು ನಿವಶ್ಯಿತಿಂಪಿರಬಹುದು. ಆದರೂ ಗಟ್ಟಿಮುಟ್ಟಾಗಿದಾಳೆ. ಮನೆಯ ಕೆಲಸವನ್ನೆಲ್ಲ ತಾನೇ ಮಾಡುತ್ತಾಳೆ ಆಕೆಯ ಹೆಸರು ತುಳಸಿಬಾಯಿ, ಮನೆಯನ್ನು ಜೆನ್ನಾಗಿಟ್ಟುಕೊಂಡಿದ್ದಾಳೆ. ಆಕೆಯ ಪಕ್ಷದ ಮನೆಯ ಕಮಲಮ್ಮನವರ ಹಾಗೆ ಸದಾ ಮಲಗಿರದೆ ಏನಾದರೂ ಕೆಲಸ ಹುಡುಕಿಕೊಂಡು ಮಾಡುತ್ತಿರುತ್ತಾಳೆ. ಮನೆಯು ಮುಂದೆ ಹೊಡ್ಡಿ ಹೊಡ್ಡೋಟ ಮಾಡಿದ್ದಾಳೆ. ಮನೆಯ ಹಿಂದೆ, ನಾಲ್ಕು ಮನೆಗಿ ಹಂಚುವವು ತರಕಾರಿ ಬೆಳೆಯುತ್ತಾಳೆ. ಮಕ್ಕಳಲ್ಲಿ ದುರೋಂದು ಕೊರಗು. ಆದುದರಿಂದ

ಇಬ್ಬರು ವಾರದ ಹುಡುಗರಿಗೆ ಅನ್ನ ಹಾಕುತ್ತಿದ್ದುಳು. ಪತ್ತಸ್ಥಳದಿಂದ ಬರುವ ಬ್ರಾಹ್ಮಣರಿಗೆ ಇನ್ನೆಲ್ಲಿಯೂ ಅನ್ನದ ಅನುಕೂಲವಿಲ್ಲದಿದ್ದರೆ ತುಳಸೀಬಾಯಿಯ ಭತ್ತ ಸಿದ್ದ.

ಸೀತಮೃನನ್ನು ಕಂಡರೆ ಮೊದಲನೀಂದಲೂ ತುಂಬ ಪ್ರೀತಿ. ಈಗ ತವರಿನಲ್ಲಿಯೂ ಆಕೆಗೆ ಸುಖವಿಲ್ಲದಿರುವುದನ್ನು ಕಂಡು ಇನ್ನೂ ಕನಿಕರ ವಾಯಿತು. ಕರೆದು, ಎಂಟು ದಿನವಾದರೂ ಆಕೆಯನ್ನು ತನ್ನ ಮನೆಯಲ್ಲಿ ಸುಖವಾಗಿಟ್ಟುಕೊಂಡಿರಬೇಕೆನ್ನಿಸಿತು.

ಸೀತಮೃನ ಮಕ್ಕಳೊಂದಿಗೆ ತನ್ನ ಮನೆಗೆ ಬಂದಾಗ ತುಳಸೀಬಾಯಿಗೆ ತುಂಬ ಆನಂದವಾಯಿತು. “ಸೀತಮೃನ. ನೀನು ಗಭ್ರಣಿ. ಆದುದರಿಂದ ಒಂದು ಕೆಲಸವನ್ನೂ ವಾಡಿಕೊಡು. ಮಾಡಿದರೆ ನಾನು ಉಟವನ್ನೇ ಬಿಟ್ಟುಬಿಡುತ್ತೇನೆ ಎಂದು ಮೊದಲೇ ಹೆದರಿಸಬಿಟ್ಟುಳು. ಎಲ್ಲ ಕೆಲಸಗಳನ್ನೂ ತಾನೇ ಬೇಗಬೇಗ ಮಾಡುತ್ತಿದ್ದುಳು. ಕೆಲಸ ಮಾಡುವುದರಲ್ಲಿ ಬಲು ಗಟ್ಟಿಗಳು. ಹನ್ನೆರಡು ಗಂಟೆಯೋಳಗಾಗಿ ರುಚಿರುಚಿಯ ಅಡುಗೆಯನ್ನೂ ಮಾಡಿ ಬಡಿಸುತ್ತಿದ್ದುಳು. ರಾಮಾಜಾರ್ಯರು ಒಂದು ದೇವರ ಪೂಜೆ ಮಾಡಿಕೊಂಡು ಹೋದಮೇಲೆ ಉಟ. ಸೀತಮೃನ ಕೆಲಸ ಮಕ್ಕಳಿಗೆ ಮೈ ತೋಳಸುವುದು, ಜಡೆ ಹಾಕಿ ಹೂ ಮುಡಿಸುವುದು ಎರಡೇ.

ಮುದುಕೆ, ತಾಯಿ ಮಕ್ಕಳಿಗೆ ತುಂಬ ಎಣ್ಣೆ ಹಚ್ಚಿ ಎರಿದಳು. ಮನೆಯಲ್ಲಿ ಎಮ್ಮೆಗಳಿದ್ದುದರಿಂದ ಹಾಲು, ಮೊಸರು, ತುಪ್ಪಕ್ಕೆ ಕೊರತೆಯಲ್ಲ. ದಿನವೂ ರುಚಿರುಚಿ ಅಡುಗೆ ಮಾಡಿ ಬಡಿಸುತ್ತಿದ್ದುಳು. ಒಂದು ಲ್ಲದ ಹಾಗೆ ಎರಡು ಉಪ್ಪಿನಕಾಯಿ—ಸಿಂಬಿಕಾಯಿಯದು, ಮಾವಿನ ಕಾಯಿಯದು. ಹಪ್ಪಳ, ಸಂಡಿಗೆ ಎಲ್ಲ ಮಾಡಿದ್ದುಳು. “ಬಸಿರಿಯ ಬಯಕೆ ಸಾವಿರವಿರಬಹುದು. ನನ್ನ ಈಗಿನ ಜನ್ಮಕ್ಕೆ ದೇವರು ಮಕ್ಕಳು ಕೊಡಲಿಲ್ಲ. ಮುಂದಿನ ಜನ್ಮಕ್ಕಾದರೂ ಕೊಡಲವ್ಯ. ಅದಕ್ಕಾಗಿ ಇದು ನನ್ನ ಸೇವೆ” ಎಂದುಕೊಂಡು ತುಳಸೀಬಾಯಿ ಆಕೆಗೆ ಆದರದಿಂದ ಸತ್ಯಾರ ನಡಸಿದಳು. ಸೀತಮೃನಿಗೆ ಇಂಥ ಉಪಚಾರ ಸಿಕ್ಕಿದ್ದ ಇದೇ ಮೊದಲು. ಬಲು ಆನ್ಯಾದವಾಯಿತು.

ಮಧ್ಯಾಹ್ನದ ಹೊತ್ತು ಎದುರುಮನೆಯ ಶಂಕರಮೃನವರೂ ಬರುತ್ತಿದ್ದರು. ಎಲ್ಲರೂ ಬಹಳ ಹೊತ್ತು ಮಾತುಕತೆ ನಡಸುತ್ತಿದ್ದರು. ಒಂದು

ದಿನ ಶಂಕರವ್ಯಾಸೀತಮ್ಯನ ವಿಷಯಕ್ಕೆ ತುಂಬ ಅತ್ಯುಬಿಟ್ಟರು. ಆಕೆಯು ತವರು ಕಷ್ಟ ನೋಡಿ, ಅತ್ಯೇಮನೆಯ ಕಷ್ಟ ಕೇಳಿ ಅವರಿಗೆ ಬಹಳ ದುಃಖ ವಾಯಿತು. “ಹೆತ್ತ ಮಗಳನ್ನೂ, ಮೊಮ್ಮೆಕ್ಕೆಳನ್ನೂ ಬಿಟ್ಟು ಬಬ್ಬನೇ ಗಂಡುಮಾಗನ ಲಗ್ನಕ್ಕೆ ಹೋದರಲ್ಲ ಚಂಡಾಲರು! ಬೀದಿಯವರೇನೆಂದು ಕೊಂಡಾರೆಂಬ ಭಯವೂ ಇಲ್ಲವೇ? ನಾಚಿಕೆಗೇಡು! ಶುದ್ಧ ಸೀಚರು. ಆಕೆ ದೇಳಿದರೆ, ಗೋವಿಂದರಾಯರಿಗೆ ಬುದ್ಧಿಯಲ್ಲವೇ? ಮಾಡುಗನಂತೂ ಬೆಪ್ಪತಕ್ಕಡಿ, ಬುದ್ಧಿಯೇ ಇಲ್ಲ. ನಿಮ್ಮಪ್ಪಿಗೇನು ಧಾಡಿ! ಆತನೂ ಈಗ ಏಕೊ ಸರಿಯಾಗಿಲ್ಲ. ಬಹಳ ಕೆಟ್ಟಿಹೊಗಿದಾನೆ. ಉರಿನವರಿಗೆಲ್ಲ ಶತ್ರು. ಮಹಡಿಮನೆಯ ಸೋಮಣಿನವರ ಹತ್ತಿರ ಜಮಾನಿನ ವಿಷಯ ದಲ್ಲಿ ಮನಸ್ತಾಪ ಕಟ್ಟಿಕೊಂಡಿದಾನೆ. ಗೌಡರ ಚನ್ನಪ್ಪನ ಹತ್ತಿರ ಮನೆಯ ವಾರಜ್ಞ. ಏಕೊ, ಅವನ ನಡತೆ ಚೆನ್ನಾಗಿಲ್ಲ....ಸೀನೇಕಮ್ಮೆ ಸುಮ್ಮಿಸಿದ್ದಿ? ನಾನೂ ಒರುತ್ತೇನೆಂದು ಹತ ಹಿಡಿಯಬೇಕಾಗಿತ್ತು. ಮಕ್ಕಳನ್ನಾದರೂ ಬಲವಂತದಿಂದ ಕಳಿಸಬೇಕಾಗಿತ್ತು. ಪಾಪ, ಅವು ಇನ್ನೀಂದುತ್ತಾನೇ ಅಂಥ ಉತ್ಸವಗಳನ್ನು ಸೋಡಿಸೇಕು. ಏನೊ ಇರುವುದು ಬಬ್ಬ ಮಾಗ. ಅದೂ ರೋಗಿ, ಹುಣ್ಣಿ, ಪೂರೀಲಿ. ಅವನ ಮಾಡುವೆ ಮಾಡುವುದು ಈ ರೀತಿ! ಶುದ್ಧ ಅವಲಕ್ಷಣ. ಸೀನು ಹರ ಹಿಡಿದು ಹೋಗಲೇಬೇಕಾಗಿ ತ್ತಮ್ಮೆ” ಎಂದರು.

“ಇಲ್ಲ. ನನಗೆ ಹತ ಹಿಡಿದು ಅಭ್ಯಾಸವಿಲ್ಲ. ರಾಗೆ ಮಾಡಿದರೆ ಅವರು ಕರೆದುಕೊಂಡು ಹೋಗಬಹುದು. ಆದರೆ ನನ್ನೀಂದ ಅವರಿಗೆನ್ನು ತೊಂದರೆಯೋ ಯಾರಿಗೆ ಗೊತ್ತು. ಇಷ್ಟವಿಲ್ಲದಿರುವುದರಿಂದಲೇ ಅವರು ನಷ್ಟನ್ನು ಕರೆಯಲಿಲ್ಲ. ನಾನೇಕೆ ಬಲವಂತದಿಂದ ಅವರ ಹುನ ಸೋರು ಸಲಿ. ಇನ್ನು, ಮಕ್ಕಳನ್ನು ಕಳಿಸುವ ವಿಷಯ. ಲಲಿತ ಕೇಳಿದಳಂತೆ. ಅದಕ್ಕೆ ಅವರ ತಾತ ಉತ್ತರವನ್ನೇ ಕೊಡಲಿಲ್ಲವಂತೆ. ಮಕ್ಕಳನ್ನು ಕರೆದುಕೊಂಡು ಹೋಗುವ ಇಷ್ಟವೂ ಅವರಿಗಿಲ್ಲ. ನಾನೇಕೆ ತೊಂದರೆ ಕೊಡೊಣಿ? ಯಾರಿಗೂ ಬೇಸರಪಡಿಸುವುದು ಬಳ್ಳಿಯದಲ್ಲ. ನಮ್ಮ ನಮ್ಮ ಕರ್ಮ. ನಮಗೆ ಎಷ್ಟು ಲಭಿಸಬೇಕೊ ಅಷ್ಟೇ ಸಿಕ್ಕುತ್ತದೆ. ಮನು ಷ್ಯಾನ ಆಸಿಯೆಲ್ಲ ಪೂರ್ವೀಸಿದರೆ ಹೀಗೇಕೇ! ಏನೊ, ಸೀವೆಲ್ಲ ದಯಿಯಿಂದ ಕಾಣುತ್ತಿರಲ್ಲ. ನನಗೆ ತುಂಬ ಆನಂದ. ನಮ್ಮ ಮಾವನವರ ಉರಿನ ಲೀಯೂ ಹೀಗೆಯು. ಬೀದಿಯವರೆಲ್ಲ ನಷ್ಟನ್ನು ಕರುಣೆಯಿಂದ ಕಾಣು

ತಾರೆ. ಹೆಚ್ಚು ಕೆಷ್ಟೆಡಾದವರನ್ನು ಕೆಂಡರೆ ಜನರಿಗೆ ಕನಿಕರೆ ಹೆಚ್ಚು. ನನ್ನ ದುರದೃಷ್ಟಿಂದ ಮಂದುವೆಗೆ ಹೋಗಲಾಗಲಿಲ್ಲ. ಅದರೆ ನಿಮ್ಮೊಡನೆ ಸುಖದಿಂದಿರುವ ಸುಯೋಗ ಒದಗಿತಲ್ಲ ” ಎಂದಳು.

ಶರ್ಕರನ್ನು “ನೀನು ಏನೇ ಆನ್ನು, ಸೀತಮ್ಮು. ಬರಿಯ ವೇದಾಂತ ಹೇಳುತ್ತಿರು. ಕಾಲಿಗೆ ಮುಳ್ಳು, ಚುಚ್ಚಿದರೆ ಅದು ನಿನ್ನ ಕರ್ಮವೆಂದು ಸುಮ್ಮನೆ ಕುಳಿತುಬಿಡುತ್ತಿರು? ಶರ್ಕರವೆ ಅದನ್ನು ತಿಗೆದುಹಾಕುವುದಿಲ್ಲವೇ? ಕೆಷ್ಟೆ ಬಂದರೆ, ಇನ್ನೊಬ್ಬರು ತಂಡೊಡ್ಡಿದರೆ ಅದು ನನ್ನ ಕರ್ಮ ಘಳ, ಎಂದುಕೊಂಡು ಸುಮ್ಮನಿರುತ್ತಾರೇನು? ಅದರಿಂದ ಪಾರಾಗುವ ಪ್ರಯತ್ನ ಪಡಬೇಕು. ನಿನ್ನನ್ನು ಬಿಟ್ಟುಹೋದುದಕ್ಕೆ ಕಾರಣವೇನು ನಿನಗೆ ಗೊತ್ತಿ? ಎಲ್ಲ ನಿಮ್ಮ ಮಲತಾಯಿಯ ಆಟ. ಆಕೆ ಕಾಲಿನಿಂದ ತೋರಿಸಿದುದನ್ನು ಶಿರಸಾವಹಿಸಿ ಮಾಡುತ್ತಾನೆ ನಿಮ್ಮಪ್ರ. ಅಲ್ಲಿ ಸಿಕ್ಕಿರುವ ಬೀಗರೋ! ಸರಿಯಾಗಿದಾರೆ....ಆ ಕತೆ ನಿಮಗೆ ಗೊತ್ತೇನು ತುಳಸಿ ಬಾಯಿ? ಹೇಳುತ್ತಿರೇನೆ, ಕೇಳಿ. ಮೊನ್ನೆ ನಾನು ಬೆಂಗಳೂರಿಗೆ ಹೋಗಿದ್ದೆನಲ್ಲ, ಅಲ್ಲಿ ನಿಮ್ಮ ಹುಡುಗನ ಮನೆಯ ಹತ್ತಿರದಲ್ಲಿಯೇ ಜನ್ಮಕೃಷ್ಣಯ್ಯ ನವರು ಎಂತ ಒಬ್ಬರಿದಾರೆ. ಅವರೇ ಈ ಮಂದುವೆ ನಿಶ್ಚಯ ಮಾಡಿಸಿ ದವರು. ಬೀಗರು ಸಿದ್ಧಾಪುರದ ಸಾಹುಕಾರರಂತೆ. ಅವರ ಹೆಸರು ನಿಮಗೆ ಗೊತ್ತಿದೆಯಲ್ಲ — ಶಾಮರಾಯರು .. ಆ ಹುಡುಗಿಗೆ ಇಪ್ಪತ್ತು ನರುಷ ವಂತೆ, ಮೂಳೆರೋಗವಂತೆ, ತೊನ್ನಿದೆಯಂತೆ; ಮೂರು ಸಲ ಅಥ ಮಂದುವೆಯಾಗಿ ನಿಂತಿದೆಯಂತೆ. ಈ ಸಲವೇನಾಗುತ್ತದೆಯೋ!— ಈ ಸಲ ಏಕೆ ನಿಲ್ಲುತ್ತಿ? ಸಾವಿರದ್ದೇನೂರು ರೂಪಾಯಿ ವರದಕ್ಕಿಣಿ ಬೀರೆ ಕೊಡುತ್ತಾರೆ” ಎಂದ ಕೂಡಲೇ ತುಳಸಿಬಾಯಿ ಆಶ್ಚರ್ಯದಿಂದ “ ವರದಕ್ಕಿಣಿ ಕೊಡುತ್ತಾರಂತೇನು! ನಮಗೆ ಗೊತ್ತೇ ಇಲ್ಲವೇ? ಹಾಗಾದರೆ ಇಂಥ ಅವಲಕ್ಷಣದ ಬೀಗರು ಗಂಟು ಬಿಡ್ಡರು ಅನ್ನಿ. ದುಡ್ಡಿನ ಆಸೆಗೆ ಅಂಥ ಹೆಣ್ಣಿನ್ನು ತರುವುದೆ? ಭೇ! ಭೇ! ಏನು ಜನವ್ಯೋ. ಮಡಿ ಮೈಲಿಗೆ ಹೇಗೆ ನಡೆಯುತ್ತದೆ ಮನೆಯಲ್ಲ? ಥೂ ಆಸಣ್ಣ. ಸಾಲದ್ದುಕ್ಕೆ ಹೋಗ ಬೀರೆ. ಈ ವಿಷಯ ವೆಲ್ಲ ನಿನಗೆ ಗೊತ್ತಿಲ್ಲವೇ ಸೀತಮ್ಮು?” ಎಂದು ಕೇಳಿದರು.

• “ನನಗೇನು ಗೊತ್ತು ತುಳಸಿಬಾಯಿ. ನನಗೆ ಹೇಳುವವರಾರು, ನನ್ನನ್ನು ಕೇಳುವವರಾರು? ನನಗೇನು ಅಧಿಕಾರವಿದೆ? ಎಲ್ಲ ನಿಮ್ಮ ಮಲತಾಯಿಯದು. ಇದೆಲ್ಲ ಆಕೆಯ ಏಷಾಡಿರಬಹುದು. ನಿಮ್ಮ

ತಂದೆ ಹೀಗೆ ಹೆಂಡತಿ ಹೇಳಿದುದನ್ನೆಲ್ಲ ಕೇಳುವ ಸ್ಥಾವರದವನಾಗಿರಲಿಲ್ಲ. ಅದೇಕೊ, ಈಗ ಹೀಗಾಗಿಬಿಟ್ಟು. ಪಾಪ, ನಮ್ಮ ತಾಯಿ ಸಾಯುವಾಗ ‘ನನ್ನ ಮನ ಜೆನ್ನಾಗಿ ಬಾಳಲಿ, ಸುಖವಾಗಿರಲಿ, ಎಂದು ಪದೇಪದೇ ಹೇಳಿದಳು. ಇಷ್ಟ ದಿನ ಬಿಟ್ಟು ಈಗ ಇಂಥ ಮಂದುಣಿಯಿಂದ ಅವನ ಬಾಳನ್ನು ಹಡಗಿಸುತ್ತಾರೆಂದು ನಾನೆನೀಸಿರಲಿಲ್ಲ. ಹೆಣ್ಣು ಈ ಗತಿಯ ದೇನು! ಹಾಗಾದರೆ ನನ್ನ ತವರೂ ತುಂಬ ಕೆಟ್ಟುತ್ತಾಯಿತು” ಎಂದು ನಿಟ್ಟುಸಿರುಬಿಟ್ಟುಳು.

ಹೊರಗಿದ್ದ ಲಲಿತ “ಶಂಕರಮ್ಮ, ನಿಮ್ಮ ಯಜಮಾನರು ಬಂದರು” ಎಂದಳು. ಶಂಕರಮ್ಮ “ನಾನು ಬರುತೇನಮ್ಮ, ಕಾಫಿ ಬಿಸಿ ಮಾಡಬೇಕು ಎಂದು ಎದ್ದು ಹೊರಟುಹೊಡರು.

ಎಂಟುದಿನ ಬಲು ಬೇಗ ಕಳೆಯಿತು. ಸೀತಮ್ಮನ ಕಣ್ಣಿಗೆ ಈ ಸುಖದ ಜೀವನ ಮಿಂಚಿ ಹೋದಂತಾಯಿತು. ಹನುಮಣಿ ಮುಂಚಾನೆಯೆ ಗಾಡಿ ಕಟ್ಟಿಕೊಂಡು ಬಸ್ಸಿನ ದಾರಿಗೆ ಹೊರಟ. ಸೀತಮ್ಮ ಮನೆಯ ಬಾಗಿಲನ್ನು ತೀರೆದು ಮನೆಯೆಲ್ಲ ಸಾರಿಸಿ ಗುಡಿಸಿ ರಂಗವಲ್ಲಿ ಹಾಕಿ ಶುಚಿ ಗೊಳಿಸಿದ್ದಳು. ಮಕ್ಕಳಿಗೆಲ್ಲ ಮೈ ತೂಕಿಸಿ, ಜಡಿ ಹಾಕಿ ಹೂ ಮುಡಿಸಿ, ಮಲತಾಯಿಗೊಂದು ದಂಡೆ ಮಾಸಲಿಟ್ಟು ಅವರಿಗಾಗಿ ಒಳಬಾಗಿಲಲ್ಲಿ ಕಾಯುತ್ತಿದ್ದಳು.

ಗಾಡಿ ಬಂತು. ಒಳಗಿನಿಂದ ಮಂದುವೆಯಾದ ಸುಬ್ಜಣಿ ಇಳಿದ. ನರಸಿಂಹ ಜೊಎಯಿಸರು ಇಳಿದರು. – ಎಲ್ಲರೂ ಇಳಿದರು. ಜೊಎಯಿಸರು ಶಾಸ್ತ್ರೀಕೃದಿಂದ ಎಲ್ಲರನ್ನೂ ಒಳಗೆ ಕರೆದುಕೊಂಡುಹೋಡರು. ಗೋವಿಂದರಾಯರ ಒಳಜೇಬು ತುಂಬ ದಪ್ಪವಾಗಿತ್ತು.

६

ಸೀತಮ್ಮನ ತವರುಮನೆಯ ಜೀವನ ಮುಗಿಯಿತು. ದೇವರ ದಯೆಯಿಂದ ಸುಖಪ್ರಸವ ನಡೆದು, ಮಂಗು ಬಾಣಿಂತಿ ಮೂರು ತಿಂಗಳು ಕೆಳಿದರು. ಪಾರ್ವತಮ್ಮ, ಎಂದು ಮೂರು ತಿಂಗಳು ಕಳೆದಿತೋ ಎಂದು ಕಾಯುತ್ತಿದ್ದಳು. ಮಂದುವೆಯಾದಮೇಲಂತೂ ಸುಬ್ಜಣಿ ತುಂಬ ಕೆಟ್ಟು ಹೋಡ. ತಂದೆಗೂ ಈ ಮಗಳು ಬೇಗ ತೊಲಗಿದರೆ ಸಾಕಷ್ಟು, ಎನ್ನಿಸಿ ಬಿಟ್ಟುತ್ತು. ಬರುವ ಚೌತಿ ಕಳಸಿಕೊಡುವ ಯೋಜನೆ ಮಾಡಿದ.

ಸಂಜೀ ಆರು ಗಂಟೆಯ ಸಮಯ. ಮಗಳು ಒಳಗೆ ಮಗುವಿನ ತೊಟ್ಟಿಲು ತೂಗುತ್ತಿದ್ದಾರು. ನಡುಮನೆಯಲ್ಲಿ ಕುಟ್ಟವಲಕ್ಕೆ ತಿನ್ನುತ್ತಿದ್ದ ಗೋವಿಂದರಾಯರು ಮಗಳನ್ನು ಕರೆದರು. ತೊಟ್ಟಿಲು ಜೋಲಿ ಬಿಟ್ಟು, ಸೀತಮ್ಮು ಬಂದಳು.

“ ಇಂತಿ ಕಳಿಸುವ ಏಪಾರ್ ದು ಮಾಡುತ್ತೇನಮ್ಮಾ. ಪಾಪ, ನಿಮ್ಮ ತ್ರೀಗೆ ಎನ್ನು ಅನನುಕೂಲವಾಗಿದೆಯೋ ಏನೋ. ನೀನು ಬಂದು ಆರು ತಿಂಗಳಾಯಿತು. ಆಕೆಯೊಬ್ಬರೇ ಮನೆಯಲ್ಲಿ ಎಲ್ಲ ಕೆಲಸ ಮಾಡಬೇಕು. ಇನ್ನೇನು, ಮೂರು ತಿಂಗಳು ಕಳೆಯಿತಲ್ಲ. ಹೊಗಿಬಿಟ್ಟು ಬಾ. ಚೂತಿ ಬಂದು ತೊವ್ವೆ ಪಾಯಸ ಮಾಡಿಸಿ ಎಲ್ಲ ಅನುಕೂಲವಡಿಸಿಕೊಡುತ್ತೇನೆ. ಹನುಮಣ್ಣನೇ ಗಾಡಿ ತಿಗೆದುಕೊಂಡು ನಿನ್ನನ್ನು ಬಿಟ್ಟುಬರುತಾನೆ.”

“ಒಳ್ಳೆಯದಪ್ಪ, ನಿನ್ನ ಏಪಾರ್ ಡಿಗೆ ನಾನು ಒಸ್ಪಿಡೆ. ಆದರೆ ನಾನೊಂದು ತಿಳಿಸಬೇಕೆಂದಿದೇನೆ. ಹೇಳಲೇ ?”

“ ಅಗತ್ಯವಾಗಿ ”

“ ನಾನು ಉಳಿಗೆ ಬರುವಾಗ ನಮ್ಮತ್ತೆ ಮಾವಂದಿರು ಪದೇಪದೇ ನನಗೆ ಹೇಳಿದರು; ಮಗುವಿಗೆ ಆರು ತಿಂಗಳಾಗುವವರೆಗೂ ಬರಬೇಡ, ನಾವು ಕಾಗದ ಬರೆದ ಮೇಲೇ ಬರಬೇಕು, ಎಂದು ಅಪ್ಪಣಿ ಮಾಡಿದಾರಪ್ಪ. ಇಲ್ಲಿ ಬಿಟ್ಟು ಗಾಡಿ ಹತ್ತಿದ ಮಾವನವರು ನನ್ನನ್ನು ಕರೆದು ಪುನಃ ಅದೇ ಮಾತನ್ನು ಹೇಳಿದರಲ್ಲಪ್ಪ. ಆದು ನಿನಗೆ ಕೇಳಿಸಿರಬಹುದು. ”

ಅವಲಕ್ಕೆಯೊಳಗೆ ಏನೋ ಆರಿಸುವವನಂತೆ ಕೆದಕುತ್ತ “ಹಾಗಾದರೆ ಇನ್ನೂ ಇರಬೇಕೆಂಬುದು ನಿನ್ನ ಇಷ್ಟವೇನು ? ”

“ ನನ್ನ ಇಷ್ಟ ಅಲ್ಲಪ್ಪ. ಮಾವನವರು ಹಾಗೆ ಹೇಳಿದರು ; ನೀನು ಹೀಗೆ ಹೇಳುತ್ತಿರು. ಈಗ ನಾನೇನು ಮಾಡಬೇಕೆಂದು ನಿನ್ನನ್ನೇ ಕೇಳು ತಿದೇನೆ, ಅಷ್ಟೇ.”

“ ನಾನು ಹೇಳುವುದು ಹೊರಡು ಎಂತ. ”

“ ಅವರು ನನಗೇನಾದರೂ ಅಂದರೆ ಏನು ಹೇಳಲಿ ? ”

“ಏನು ಹೇಳುವುದು.....ನನ್ನ ಇಷ್ಟ, ಬಂಡೆ. ಎಂದ ರಾಯಿತು. ”

“ ಸುಳ್ಳು ಹೇಳುವುದೇ ? ”

“ ಹಾಗಾದರೆ ನಿಜವನ್ನೇ ಹೇಳು. ನಮ್ಮ ತಂದೆ ಹೊಟ್ಟಿಗೆ ಹಾಕ

ಲಾರದ ಸಂಕಟಕ್ಕೆ ಕತ್ತು ಹಿಡಿದು ದೂಡಿದ, ಎಂತ ಹೇಳು ” ಎಂದು ಸಿಟ್ಟಿನಿಂದ ಕೈಯೊಳಗಿದ್ದ ನೀರಿನ ಪಾತ್ರೆಯನ್ನು ನೆಲಕ್ಕೆ ಕುತ್ತಿದರು.

“ ಇರುವ ವಿವರ ಹೇಳುತ್ತೇನೆ. ಇಲ್ಲದುದನ್ನೇ ಹೇಳಲಪ್ಪ. ನಿನ್ನಿಷ್ಟುದಂತಾಗಲಿ. ಹೊರಡಲು ಸಿದ್ಧಳಾಗಿದೇನೆ. ಪಾಲಿಗೆ ಬಂದುದು ಪಂಚಾಖ್ಯತ ; ಕಷ್ಟವಾದರೂ ಒರಲಿ, ಸುಖವಾದರೂ ಒರಲಿ. ಎಲ್ಲವನ್ನೂ ತಿಗೆದುಕೊಳ್ಳತ್ತೇನೆ. ಹಿರಿಯರ ಮನಸ್ಸು ನೋಯಿದಿದ್ದರೆ ಸಾಕು ” ಎನ್ನತ್ತ, ಅಳುತ್ತಿದ್ದ ಮಗುವಿನ ತೊಟ್ಟಿಲು ಶೂಗಲು ಕೋಣಗೆ ಹೋದರು.

ಶಾರಿಗೆ ಹೋಗುವ ಮಗಳಿಗೆ, ಮೊನ್ನುಗುವಿಗೆ ಏನಾದರೂ ಉಡು ಗೊರೆ ಕೊಡದೆ ಕಳೆಸಿದರೆ ಚೆನ್ನಾಗಿರುವುದಿಲ್ಲ. ಅದೂ ಅಲ್ಲದೆ ಮಗನ ಮದುವೆಯ ಉಡುಗೊರೆಯೂ ಮಗಳಿಗೆ ಸಂದಿಲ್ಲ. ನಲವತ್ತು ರೂಪಾ ಯಿಯ ಒಂದು ಸೀರೆ ತಿಗೆದು ಕೊಡೋಣ, ಮಗುವಿನ ಕಾಲಿಗೊಂದು ಜೊತೆ ಚೈನು ಮಾಡಿಸಿಕೊಡೋಣ ಎನ್ನಿಸಿತು. ಈ ಬಯಕೆಯನ್ನು ಹೆಂಡತಿಯ ಹತ್ತಿರ ಗೋವಿಂದರಾಯರು ತಿಳಿಸಿದರು. ಅವಳು ಅದಕ್ಕೆ ಕೊಕ್ಕೆ ಹಾಕುತ್ತಾ ಲೆಂಬಿದು ತಿಳಿದಿತ್ತು. “ ಸೀರೆಗೀರೆ ಏನೂ ಕೊಡಬೇಡಿ. ಮಗುವಿಗೆ ಒಂದು ರೂಪಾಯಿ ಕೊಟ್ಟರಾಯಿತು, ಚೈನೇಕೆ ? ನನ್ನ ಹತ್ತಿರ ಒಕ್ಕೆಯ ರವಿಕೆ ಕಣಗಳಿವೆ. ಅದರಲ್ಲಿಂದನ್ನು ಕೊಟ್ಟರಾಯಿತು ” ಎಂದಳು. ಇದನ್ನು ಕೇಳಿದ ಕೊಡಲೆ ಗೋವಿಂದರಾಯರ ಮುಖ ಸಪ್ಪ ಗಾಯಿತು. ಸ್ವಲ್ಪ ಸಿಟ್ಟು ಬಂತು. ಆದರೆ ಏನು ಮಾಡಿಯಾರು ! ಅವಳ ಹತ್ತಿರ ತನ್ನ ಚೀಳಿಯಕಾಳು ಬೇಯುವಂತಿಲ್ಲ. ಸುಮ್ಮನಾದರು. ಆಕಿಗೆ ತಿಳಿಯದಂತೆ ನಾನೇಕೆ ಕೊಡಬಾರದು, ಎಂದೊಮ್ಮೆ ಅನ್ನಿಸಿತು. ಆದರೆ, ಹೇಗಾದರೂ ಅದು ಆಕಿಗೆ ತಿಳಿದುಬಿಟ್ಟರೆ ದೂಡ್ಡಿ ರಾಮಾಯಣ ಆಗಿ ಬಿಡುತ್ತದೆ. ಅದೂ ಅಲ್ಲದೆ “ ಹೆಣ್ಣಿ · ಮಕ್ಕಳಿಗೆ ಎಪ್ಪು ಮಾಡಿದರೂ ಕಷ್ಟ ಬಂದಾಗ ‘ ಏನು ಮಾಡಿದರು ತವರು ಮನೆಯವರು ? ’ ಎಂದು ರೂಡಿಸಿ ಬಿಡುತ್ತಾರೆ ” ಎಂಬ ಗೋಪಾಲಾಜಾರ್ಯರ ಮಾತು ಜ್ಞಾಹಕಕ್ಕೆ ಬಂತು. ಕೊಟ್ಟಿದ್ದರಿಂದ ಆಗುವುದೇನು ? ಎಂದುಕೊಂಡ. ತಾನು ಈ ಹೊಟ್ಟಿನೋವಿನ ಮತ್ತು ಮಾರಿ ಹೆಂಡತಿಯ ಜಗ್ಗಾಟದಲ್ಲಿ ಎಪ್ಪು ದಿನ ತಾನೇ ಬಾಳಬೇಕು ? ಇದನ್ನು ದೂರವಾಗಿಯೇ ಇದ್ದರಾಯಿಷು. ಹೆಣ್ಣಿ ಮಕ್ಕಳನ್ನು ಹಚ್ಚಿಗೆ ಹಚ್ಚಿಕೊಳ್ಳಬಾರದು. ತಾನು ಸತ್ತ ಮೇಲೆ ಏನಾದರೂ ಆಗಲಿ. ಈಗ ಸುಮ್ಮನಿಷ್ಟುಬಿಡೋಣ, ಎಂದನ್ನಿಸಿತು.

మగళిగే లుడుగొరే కోదువ బయకేయన్న ఆత్త కళజి హాశిద.

మగనిగూ సక అక్క గాడిబిట్టరే సాకాగిత్తు. దినబీళగాదరి పురాణ. ఆవళ నేదాంత కేళ ఆవనిగే బేసర. ఒండొందు గంటి చోధనే మాడిబిడుత్తిద్ద లు. ఆవళు ఆగాగ తన్న తాయియ విషయవాగి మాతాడుత్తిద్దు దరిందలూ, మొదలిందలూ ఆకేయ ఎదు రాదువ ఆభ్యాసవిల్లదిద్దు దరిందలూ ఆకేయ మేలే ఆవను హజ్యు రేగుత్తిరలిల్ల. ఆదరే ఈ అడ్డి బేగ హోదరే సాకష్టు, ఎశ్శిసి బిట్టుత్తు. చోతి ఆకేయన్న కళసువ విషయ కేళ తుంబ సంతోస వవాయితు.

ఆ దిన ఒందే బిట్టుతు. హిందిన రాత్రి ఎదురుమనేయ శంకరమ్మనవరు సిఎతమ్మనన్న మక్కలోందిగే లూటక్కే కరెదిద్దరు. ఆదరే పావంతమ్మ లూటక్కే హోగకొడెందు) సిఎతమ్మనిగే హేళి బిట్టులు. శంకరమ్మనవరిగి బలు అసమాధానవాయితు. ఆవరిగి గొత్తు—ఇదెల్ల పావంతమ్మన కేలస, ఎందు. సిఎతమ్మ ఏను మాడియాలు, ఎందుకోండు సుమ్మనిద్దరు.

బీళకు హరియువుదరోళగాగి ఒక్కలగిత్తి ఒందు మగు బాణంతి ఇవరిగి ఎరెదుకోట్టులు. సూరు ఆన్న సారు, పాయస మాడిద. సిఎతమ్మ, ముడుగర బట్టిబరిగళన్ను తన్న ఎల్ల సామాను గళన్ను కట్టికొండశు. మక్కల స్వాన, జడే ముగిలియతు.

ఒందు తట్టియల్లి ఎలే ఆడకే, కణ, కుంకుమద బట్టలు ఇట్టుకోండు కోణియల్లి కుళిత్తిద్ద పావంతమ్మ, సిఎతమ్మనన్న కరెదశు. సిఎతమ్మ కోణిగి ఒందశు.

“బా, తెగెదుకో, కుంకుమ తెగెదుకో” ఎందు తట్టియన్న ముందిట్టులు.

సిఎతమ్మ హణిగే మత్తు తాళిగే కుంకుమ హజ్యుకోండు లుడుగొరే తెగెదుకోండశు. పావంతమ్మ “మగువిన క్షేగే ఇదు” ఎందు ఒందు రూపాయియన్న ఆకేయ క్షేగే కోట్టులు. మగు వుల్చిత్తు. సిఎతమ్మ నడుమనిగే ఒందశు.

బీదియ బాగిలల్లి హనుమణ్ణ నింతిద్ద.

“ ಹನುಮಣ್ಣ, ನೀನು ಒಂದು ದಿನ ನಮ್ಮೂರಿನಲ್ಲಿಯೇ ಇರಬೇಕು. ನಾನು ನಮ್ಮವರಿಗೆ ಹೇಳುತ್ತೇನೆ. ಆದುದರಿಂದ, ನೀನು ಹೇಳುವ ಹಾಗೆ ನನ್ನನನ್ನ ಬಿಟ್ಟು ಕೂಡಲೇ ಗಾಡಿ ಹೊಡಿದುಕೊಂಡು ಬರಬಾರದು ” ಎಂದು ಸೀತಮ್ಮ ಕಣವನ್ನು ಪೆಟ್ಟಿಗೆಯೋಳಿಡುತ್ತ ಹೇಳಿದಳು.

“ ನಿಮ್ಮ ಇಷ್ಟ ತಾಯಿ, ನನಗೇನೋ ಸೂರಪ್ಪನವರ ಮನೆಯಲ್ಲಿ ರಲು ಮನಸ್ಸೇ ಇಲ್ಲ. ನೀವೇ ಬಲವಂತ ಮಾಡಿದರೆ? ಅಗಲಿ ತಾಯಿ. ಮೂರು ಗಂಟೆಯ ಹೊತ್ತಿಗೆ ಗಾಡಿ ಒಂದುಬಿಡುತ್ತದೆ. ಇವೊತ್ತು ಹೊಸ ಜೊತೆ ಎತ್ತು ಕಟ್ಟಿತ್ತೇನೆ. ಇಲ್ಲಿಂದ ಬೆಂಗಳೂರಿಗೆ ಬೇಕಾದರೂ ನೋಗ ಬಿಜ್ಞದೆ ಹೊಡಿಯಬಹುದು. ಒಳ್ಳೆ ಜೊತೆ. ನಾನು ಬರುತ್ತೇನೆ, ತಾಯಿ.ಅಡಕೆ ಬೇಕಿತ್ತು. ಸೂರಣ್ಣ ಕೊಟ್ಟ ” ಎಂದು ಹೇಳುತ್ತ ಹೊರಟುಹೋದ.

ಹನ್ನೆರಡು ಗಂಟೆಯೋಳಗಾಗಿ ಉಟ್ಟ ಮುಗಿಯಿತು. ಸೀತಮ್ಮ, ಗಾಡಿ ಬರುವುದರೊಳಗಾಗಿ ಎಲ್ಲರಿಗೂ ಹೇಳಿಬಿಟ್ಟು ಬರೋಣ, ಎಂದು ಕೊಂಡು ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಶಂಕರಮ್ಮನವರ ಮನಿಗೆ ಹೊರಟೆಳು.

ಶಂಕರಮ್ಮ “ ಭಾ ಸೀತಮ್ಮ, ನಿನ್ನ ಪಾರ್ವತಮ್ಮನ ಸಂಗಡ ಜಗತ ಆಡಿಡಿದಲೇ, ಎನ್ನಿಸಿಬಿಟ್ಟಿತ್ತು. ಮಲಮಾಳಾದ ಮಾತ್ರಕ್ಕೆ ಇವಳ ಗುಲಾಮಳೇನು? ಅಬ್ಜ! ಅದೂ ಲಕ್ಷಣವಾಗಿ ಉಟ್ಟಕ್ಕೆ ಕರೆದರೆ, ಹೋಗಬೇದ ಎಂದು ತಡೆಯುವುದೆ? ಎಂದಾದರೂ ಒಂದೊಂದು ದಿನ ನಮ್ಮ ಮನಿಗೆ ಸಿಹಿನಿರಿಗೆ ಬರುತಾಳಿ. ಆಗ ತೀರಿಸುತ್ತೇನೆ. ಭಾ, ಕುಲಿ ತುಕೊ. ತೆಗೆದುಕೊಮ್ಮೆ, ನಮನ್ನೆಲ್ಲ ಮರಿಯಬೇದ ” ಎನ್ನುತ್ತಾ ಎಲೆ ಅಡಕೆ, ತಿಂಗಿನಕಾಯಿ, ಜರಿಯಕುಪ್ಪಸದ ಕಣ-ಇವುಗಳಿಂದ ತಟ್ಟಿಯನ್ನು ಕೃಗೆ ನೀಡಿದಳು.

ಸೀತಮ್ಮನಿಗೆ ಅಶ್ವರ್ಯವಾಯಿತು. “ ನನಗೇಕಿಷ್ಮೈಂದು ಮರಜ್ಞದೆ, ಶಂಕರಮ್ಮ? ಅಯ್ಯಾ, ಅಯ್ಯಾ, ಇದೆಲ್ಲ ಏಕೆ? ” ಎಂದಳು.

“ ಹಾಗೆನ್ನಬಾರದು. ನಾನು ನಿನಗೆ ಮರಜ್ಞದೆ ಮಾಡುತ್ತಿಲ್ಲ ನಿನ್ನ ಮೇಲಿನ ಪ್ರೀತಿಗಾಗಿ ಉಡುಗೊರಿ ಕೊಡುತ್ತದೇನೆ. ನೀನು ಅದನ್ನು ತೆಗೆದುಕೊಂಡರೆ, ನನ್ನ ಮನಸ್ಸಿಗೆ ಸಂತೋಷ. ಇದನ್ನು ಮಗುವಿಗಾಗಿ ಕೊಡುತ್ತದೇನೆ. ತೆಗೆದುಕೊ ” ಎಂದು ಅದೇ ತಟ್ಟಿಯೋಳಿಗೆ ಒಂದು

ರೂಪಾಯಿ ಇಡುತ್ತ ಹೇಳಿದಳು.

ಸೀತಮ್ಮೆ ಮರುಮಾತಾಡದೆ ಕುಂಕುಮ ಹಚ್ಚಿಕೊಂಡು ಉಡುಗೊರೆ ತೆಗೆದುಕೊಂಡಳು.

“ ಈಗಿನ ಮಗುವಿನ ಅದ್ವಷ್ಟದಿಂದಲಾದರೂ ನಿಮ್ಮತ್ತಿ ಮಾವಂದಿರಿಗೆ ಒಳ್ಳೆಯ ಬುದ್ಧಿ ಬರಲಮ್ಮೆ. ನಡತೆ ಸರಿಯಾಗಲಿ. ನಿನಗೆ ಸುಖವಾಗಲಿ. ಇದೇ ನನ್ನ ಹಾರ್ಡೆಕೆ. ನಮ್ಮನ್ನೆಲ್ಲ ಮರೆಯಬೇಡಮ್ಮೆ ” ಎಂದರು.

ಸೀತಮ್ಮೆ ಎದ್ದು “ ಹೋಗಿ ಬರುತ್ತೇನೆ, ಶಂಕರಮ್ಮೆ. ನಿಮ್ಮಂಥವರನ್ನು ನಾನು ಮರೆಯುವುದು ಕಷ್ಟ. ಆದರೆ ನನ್ನಂಥವಳನ್ನು ನೀವು ಮರೆಯುವುದು ಸುಲಭ. ಮರೆಯಬೇಡಿ. ನಾನು ಬರುತ್ತೇನೆ ” ಎಂದು ನಮಸ್ಕಾರ ಮಾಡಿ ಲಲಿತಮ್ಮನವರ ಮನೆಗೆ ಹೋದಳು. ಆವರೂ ತೆಂಗಿನಕಾಯಿ ಉಡುಗೊರೆ ಕೊಟ್ಟರು.

ಅಲ್ಲಿಂದ ತುಳಸಿಭಾಯಿಯ ಮನೆಗೆ ಬಂದಳು. ತುಳಸಿಭಾಯಿ ನಡೆಸಿದ ಎಂಟು ದಿನದ ಶುಶ್ರಾವೆ ಎಂದೆಂದಿಗೂ ಮರೆಯಲಸಾಧ್ಯ ಸೀತಮ್ಮೆ, ತನ್ನ ಭಾಗಕ್ಕೆ ಆಕೆಯೇ ಹೆತ್ತ ತಾಯಿ ಎಂದುಕೊಂಡಿದ್ದಳು. ಈಕೆ ಬಂದುದನ್ನು ನೋಡಿ ತುಳಸಿಭಾಯಿ ಆನಂದದಿಂದ, ಹಾಸಿದ್ದ ಚಾವೆಯನ್ನು ತೋರಿಸಿ “ ಕುಳಿತುಕೊ ಸೀತಮ್ಮೆ, ಮಕ್ಕಳೆಲ್ಲ ಎಲ್ಲಿ ? ” ಎಂದಳು.

“ ಮನೆಯಲ್ಲಿದಾರೆ.”

“ ಇಲ್ಲ, ಆವರೂ ಬರಲಿ. ಸರೋಜ, ಸೀತಮ್ಮನ ಮಕ್ಕಳನ್ನು ಕರೆದು ಬಾರಮ್ಮೆ ” ಎಂದು, ಮನೆಗೆ ಬಂದಿದ್ದ ಪಕ್ಕದಮನೆಯ ತೀಷಪ್ಪನೆ ಮಗಳಿಗೆ ಹೇಳಿದಳು. ಹುಡುಗರು ಬಂದು ಚಾವೆಯ ಮೇಲೆ ಕುಳಿತರು. ತುಳಸಿಭಾಯಿ ಸರೋಜಳಿಂದ ಕುಂಕುಮ ಕೊಡಿಸಿ, ತಟ್ಟಿ ತುಂಬ ಎಲೆ ಅಡಕೆ, ತೆಂಗಿನಕಾಯಿ, ದ್ವಾರೆ, ಕಲ್ಲುಸಕ್ಕರೆ, ಬಾದಾಮಿ ಇಟ್ಟು ಸೀತಮ್ಮೆ ನಿಗೆ ಉಡುಗೊರೆ ಕೊಟ್ಟಳು. ಆಕಿಗೆ ಅದನ್ನು ನೋಡಿ ಮಾತೇ ಹೊರಡೆ ಲಿಲ್ಲ. ದುಃಖ ಬಂದುಬಿಟ್ಟೆತು. ಸರೋಜ ಒಳಗಿನಿಂದ ಬಾಳೆಹಣ್ಣು ತಂದು ಹುಡುಗರಿಗೆಲ್ಲ ಕೊಡುತ್ತಿದ್ದಳು. ತುಳಸಿಭಾಯಿಗೆ ಸೀತಮ್ಮನೆ ಕಣ್ಣಿನ ನಿರ್ಮಾ ಕಾಣಿಸಿತು. ಕಾರಣ ತಿಳಿಯಲ್ಲ. ತನ್ನ ಕಣ್ಣನಲ್ಲಿಯೂ ನಿರ್ಮ ತುಂಬಿತು. ಅಗಲುವ ದುಃಖವೋ, ಏನೋ !

“ತುಳಸಿಬಾಯಿ, ನಾನು ನಿಮ್ಮನ್ನು ಹೇಗೆ ಮರೆಯಲಿ, ತಾಯಿ: ಹುಟ್ಟಿದಂದಿನಿಂದ ಕಷ್ಟದಲ್ಲಿಯೇ ಬಿಡಿದ್ದವೇಗೆ ಎಂಟು ದಿನದ ನಂಟು ಎಪ್ಪು ಸುಖವಾಗಿತ್ತು! ನನ್ನ ಭಾಗಕ್ಕೆ ತಾವೇ ತಾಯಿ, ತವರು, ದೇವರು. ನಿಮ್ಮ ಮಣ ಎಂದಿಗೆ ತೀರಿಸೇನು”

“ಆಯೋ, ಮಣ ಎಲ್ಲಿ ಬಂತು ಸೀತಮ್ಮ. ಯಾವ ಜನ್ಮದಲ್ಲಿ ನಾನು ನಿನಗೆ ತೀರಿಸಬೇಕಾಗಿತ್ತೂ, ಎಂದು ನನಗನ್ನಿಸುತ್ತಿದೆ. ಅದೇಲ್ಲ ಮನುಷ್ಯನ ಭಾರ್ತಾ. ಯಾರು ಯಾರಿಗೂ ಮಣ ತೀರಿಸಬೇಕಾಗಿಲ್ಲ. ಕಾಲಕ್ಕೆ ತಕ್ಕಂತೆ, ಸನ್ನಿಹೇತಕ್ಕೆ ತಕ್ಕಂತೆ ಮನುಷ್ಯರು ನಡೆದುಕೊಳ್ಳುತ್ತಾರೆ. ಎಲ್ಲ ಒಂದೊಂದು ಪಾತ್ರ—ಮೊನ್ನೆ ಪುರಾಣದಲ್ಲಿ ಹೇಳಿದರೆಲ್ಲ, ಹಾಗೆ. ನನ್ನದೇನಿದೆ ಸೀತಮ್ಮ?.....ಈ ಮುದುಕಿಯನ್ನು ಮರೆಯ ಬೇಡಮ್ಮ. ನಿನ್ನ ಮಕ್ಕಳು ದೊಡ್ಡವರಾದಮೇಲೆ ಇದೇ ಕಷ್ಟ ಇರುತ್ತದೆಯಿ? ಸುಖ ಬಂದೇ ಬರುತ್ತದೆ. ಈಗ ಹುಟ್ಟಿರುವ ಹುಡುಗನ ಅದೃಷ್ಟ ದಿಂದ ನಿಮ್ಮತ್ತೆ ಮಾವನವರಿಗೆ ದೇವರು ಒಕ್ಕೆಯ ಬುದ್ಧಿ ಕೊಡಲಪ್ಪ. ಈ ರೂಪಾಯಿ ತೆಗೆದುಕೊ, ನಿನ್ನ ಮಗುವಿನದು”

“ಈಗ ಕೊಟ್ಟಿರುವುದು ಸಾಲದೆ, ತುಳಸಿಬಾಯಿ?”

“ಚೆನ್ನಾಗಿ ಹೇಳಿದೆ! ನಾನು ಈಗ ಕೊಡುತ್ತಿರುವುದು ನಿನ್ನ ಮಗುವಿನದು: ಅನಂತನದು. ನಿನ್ನ ಹೇಗೆ ಬೇಡ, ಎನ್ನ ತೀರ್ಯಿ? ಅವನ ಬಾಯಂದ ಹೇಳಿಸು, ನೋಡೋಣ!.....ತೆಗೆದುಕೊ” ತುಳಸಿಬಾಯಿ ನಕ್ಕಳು.

ಸೀತಮ್ಮನಿಗೆ ಸ್ವಲ್ಪ ನಗು ಬಂತು. ರೂಪಾಯಿಯನ್ನೂ ತೆಗೆದುಕೊಂಡು “ನಾನು ಹೋಗಿ ಬರುತ್ತೇನೆ, ತುಳಸಿಬಾಯಿ. ಮರೆಯಬೇಡಿ. ನಿಮ್ಮನ್ನು ಗಲಬೇಕೆಂದರೆ ನನಗೆ ತುಂಬ ದುಃಖ” ಎಂದಳು.

“ಒಬ್ಬರನ್ನೊಬ್ಬರು ಆಗಲುವಾಗ ಆಳಬಾರದಂತಿ, ಸೀತಮ್ಮ. ನಕ್ಕಿದಿಯ. ನಗುತಲೇ ಹೋಗಿಬಾ. ಈ ನಗು ಎಂದೆಂದಿಗೂ ಇರಲಿ. ಹೋಗಿ ಬಾರಮ್ಮ. ಗುರುತಿರಲಿ.”

ಸೀತಮ್ಮ ಮಕ್ಕಳಿಂದನೆ ಬೇಗನೆ ಮನೆಗೆ ಬಂದಳು. ಬಾಗಿಲಲ್ಲಿ ಗಾಡಿ ಬಂದು ನಿಂತತ್ತು. ಹನುಮಣಿ ಎತ್ತುಗಳಿಂದಿಗೆ ಬಂದುಬಿಟ್ಟಿದ್ದ. ಕಟ್ಟಿಯ ಮೇಲೆ ಗೋವಿಂದರಾಯರು ಪಂಚಾಂಗ ಹಿಡಿದು ನಿಂತಿದ್ದರು. ಮಗಳನ್ನು ನೋಡಿ,

“ ఎష్టు హోత్తుమ్మ. మూర్ఖాకాలాయితు. సీను బారిగెల్ల కేళికొండు బరువుదక్కే ఆరు తింగళు బేచు ” ఎందు సిట్టునింద జేళిదరు. బాగిలొళగే కుళితిద్ద పావఁతమ్మ సీతమ్మన కైయొళ గిద్ద ఉడుగొరిగళన్న నోఇ “ ఎల్లర మనేయల్లియు కోడును దన్న సంపాదిసికొండు బరబేకల్ల ? ” ఎందు, హాకుత్తిద్ద హొలి గేయ కడియే తిరుగికొండు హోట్టికచ్చిన మాతాడిదళు. సీతమ్మ అంధ మాతిగే ఉత్తర కోట్టు ఉరి ఎచ్చి సువళల్ల.

ఒందు తెగినకాయియెన్న మాత్ర శాస్త్రకే తెగిదుకొండు, ఎల్లాండకే ఉళిద రాయిగళన్నూ, బాళియణ్ణన చిష్ట్విందన్నూ పడసాలీయల్లిట్టటు. ఉళిదుదన్న రణదొందిగే కృచీలదల్లరిసి కొండళు.

గాడియల్ల కాసిద కుల్లిన మేలే తడి హారే, సామానుగళ న్నిరిసిద్దా యితు. లలిత, తాయియు కృయొళగిద్ద కృచీలవన్న గాడియల్లిట్టటు. సీతమ్మ తెట్టిలల్లద మగువన్నేతీకొండు మావన మనేయ ర్మేలుతంబిగేయోడనే హోరగే బందళు.

గాడియొళగే మక్కల్లు కుళితరు. బాణంతియు మగువన్న లలితాల కృయల్లి కోట్టు, గాడి హత్తి మగువన్నేతీకొండళు. సుబ్బణి మనేయల్లిరలిల్ల. గోవిందరాయరు పంచాంగ ఛిడిదే సింతిద్దిరు. గాడి హోరఁవ హోత్తిగే ఆదర హత్తిర బందరు. సీతమ్మ “ హోగిబరుతేనప్ప, సుబ్బణి హెండెతి మనేగి బందుదక్క కాగద హాకు. మరియుబేడ. హోగిబిట్టు బరుతేనే ” ఎందళు.

గోవిందరాయరిగే కేళిసితో ఇల్లవో తిళయదు. “ హను మళ్ళి, నాళే బందుబిదు. నాడిద్ద నావేల్ల శివమూరు జాత్రీగే హోగబేచు ” ఎందు హేళుత్తా గాడియ ముందే హోదరు; మత్తీ ఛిందే బందరు. “ అప్పు, నాను హోగిబిట్టు బరుతేనే ” ఎందు మత్తీ మగళు హేళిదళు. గోవిందరాయర బాయింద ‘ ఒళ్ళీయదు ’ హోరటితు. గాడియ చక్క ఉరుళతు.

ఎరడు తలిమారినింద హనుమళ్ళన మనేతన గోవిందరాయర ర్మేతకేలస మాడుత్తిత్తు. హనుమళ్ళ హళ్ళ ముదుక. ఆదరి శ్రమ

ಜೀವಿ. ಗಟ್ಟಿಮುಟ್ಟಾಗಿದ್ದಾನೆ. ವಯಸ್ಸು ಅರುವತ್ತೀಪ್ಪದರ ಮೇಲಾಗಿದೆ. ತಲೆಕೂಡಲೊಳಗೆ ಕರಿಕೂಡಲೊಂದೂ ಸಿಕ್ಕುದು. ಚಿನ್ನದ ಕಟ್ಟಿಗೆ ಮೂರು ಮೈಲಿ ದೂರದ ಬೇಡರಕೊಪ್ಪದಲ್ಲಿ ಆತನ ವಾಸ. ಆ ಹಳ್ಳಿಯಲ್ಲಿಯೇ ಗೋವಿಂದರಾಯರ ಹೊಂದಿ ತೋಟ ಎಲ್ಲವೂ ಇರುವುದು. ವೇದಲಿಂದಲೂ ಅವೆಲ್ಲವನ್ನೂ ಈತನೊಬ್ಬನೇ ನೋಡಿಕೊಳ್ಳುತ್ತಿದ್ದಾನೆ. ಫಸಲಿನ ಕಾಲ ದಲ್ಲಿ ಮಾತ್ರ ಇಬ್ಬರು ಆಳುಗಳನ್ನು ನೇರಿಸಿಕೊಳ್ಳುತ್ತಾನೆ. ಗೋವಿಂದ ರಾಯರೂ ಆತನನ್ನು ಪ್ರೀತಿಯಿಂದ ಕಾಣುತ್ತಾರೆ. ಆದರೆ ಸಂಸಾರದಲ್ಲಿ ಬಲು ಕಷ್ಟಪಟ್ಟಬೆಂಟ್ಟಿದ್ದ. ಇದೊಬ್ಬ ಮುದಿತಾಯಿ ಹುಚ್ಚು ಹಿಡಿದು ಎಲ್ಲಿಯೇ ಹೊರಟುಹೊಡಳು. ಪಡೆಲಾರದ ಕಷ್ಟಗಳನ್ನೇಲ್ಲ ಸಹಿಸಿ, ಹೊನೆಗೆ ಒಬ್ಬಂಟಿಗನಾಗಿಬಿಟ್ಟ.

ಚಿನ್ನದ ಕಟ್ಟಿಯಿಂದ ಗಾಡಿ ಮುಕ್ಕುಲು ಮೈಲಿ ಸಾಗಿತ್ತು. ದೊಡ್ಡ ಕೆರೆ ಕಾಣುತ್ತಿತು. ಸೀತಮ್ಮನಿಗೆ ಆಗ ನೀರಿನ ಜ್ಞಾನಕ ಬಂತು. “ಲಲಿತ, ರೈಲುತಂಬಿಗೆಯಲ್ಲಿ ನೀರಿದೆಯೇ?” ಎಂದು ಕೇಳಿದೆಳು. ಮಗಳು ನೋಡಿ “ಇಲ್ಲ, ಇಂದು ತುಂಬಿಕೊಂಬು ಬರುತ್ತೇನೆ” ಎಂದು ಕೆಳಗಿಳಿದು ಕೆರೆಯ ಕಡೆ ಹೋಡಳು. ಗಾಡಿ ನೀಂತಿತ್ತು.

ಎಡಭಾಗದಲ್ಲಿಂದು ಗುಡ್ಡ. ಗುಡ್ಡದ ಮೇಲೊಂದು ಹಾಳು ಕಟ್ಟಿದ. ಅದರ ಮೇಲೊಂದು ಹರಿದ ಬಾವುಟ ಗಾಳಿಗೆ ಅಡುತ್ತಿತ್ತು. “ನೀನು ಯಾವತ್ತಾದರೂ ಈ ಗುಡ್ಡಕ್ಕೆ ಹೋಗಿದೀರ ತಾಯಿ?” ಎಂದು ಹನುಮಣಿ ಕೇಳಿದ.

“ಇಲ್ಲಪ್ಪ” ಎಂದು ಸೀತಮ್ಮ ಉತ್ತರವಿತ್ತಳು.

“ನಿಮ್ಮ ತಾಯಿ ಕಳಸಾಳಿ? ಚಿಕ್ಕೆಂದಿನಲ್ಲಿಯೂ ಹೋಗಿಲ್ಲವೇ?”

“ಇಲ್ಲಪ್ಪ, ಹೀಗೇ ಉರಿಗೆ ಹೋಗುತ ಪ್ರತಿಸಲವೂ ಅದನ್ನು ನೋಡುತ್ತೇನೆ. ಅಂಥ ಗುಡ್ಡದ ಗುಡಿಗಳು ಬೇಕಾದಷ್ಟುರುತ್ತವೆ, ಅಂದು ಕೊಂಡು ಸುಮ್ಮನೆ ಹೊರಟುಬಿಡುತ್ತೇನೆ. ಆದು ಯಾವ ದೇವಸ್ಥಾನ? ನೀನು ಮುದುಕ. ಎಲ್ಲ ಕತೆಯನ್ನೂ ಚೆನ್ನಾಗಿ ಹೇಳಿಬಿಡುತ್ತೇಯಿ. ಹತ್ತಿರದಲ್ಲಿ ಲಂಬಾಣ ತಾಂಡಗಳರುವುದರಿಂದ. ಲಂಬಾಣಗಳದೋ, ಎಂದು ಹೊಂಡಿದೇನೇ.”

ಮಗಳು ನೀರಿನೊಂದಿಗೆ ಬಂದು ಗಾಡಿ ಹತ್ತಿದೆಳು.

“ಅದು ಎಲ್ಲ ದೇವರ ಹಾಗಲ್ಲ. ಕತೆ ಬಹಳ ಸ್ವಾರ್ಥವಾಗಿದೆ.

ಹೇಳುತ್ತಿನೀ” ಎಂದು ಹೇಳುತ್ತಾ ಎತ್ತಿನ ಮೇಲೆ ಕೈಯಾಡಿಸಿದ. ಗಾಡಿ ಹೊರಟಿತು. ದೇವರ ಕತೆ ಸುರುಮಾಡಿದ:

“ ಇದು ಬಹಳ ಹಳೆಯ ದೇವರಂತೆ. ಈಶ್ವರ ದೇವಾಲಯ. ಈಗ ಆಲೋಳಿಬ್ಬ ರು ಶುಷಿಗಳಿಂದಾರೆ. ಮೇಲೆ ಮೂರು ಗುಹೆಗಳಿವೆ. ಒಂದರಲ್ಲಿ ಅವರು ವಾಸಮಾಡುತ್ತಾರೆ. ಇನ್ನೊಂದು ಗುಹೆ ಬಹಳ ಹೆಸರುವಾಸಿ. ಅದೆಲ್ಲಾಗೆ ಧೈಯರು ದಿಂದ ಸ್ವಲ್ಪದೂರ ಹೋದರೆ ಒಂದು ಬಾವಿ ಸಿಕ್ಕುತ್ತದೆ. ಆ ಬಾವಿಯಿಂದ ಎಡಕ್ಕೆ ಹೊರಡುವ ರಸ್ತೆಯಲ್ಲಿ ಹೊರಟಿರೆ ಕಾಶಿಗೆ ಹೋಗ ಬಹುದಂತೆ! ಬಲಕ್ಕೆ ಹೊರಟಿರೆ ರಾಮೇಶ್ವರ ಸಿಕ್ಕುವುದಂತೆ! ಮೂರ ನೇಯ ಗುಹೆಯಲ್ಲಿ ಯಾರೂ ಪ್ರವೇಶ ಮಾಡಲಾರು, ದುರ್ವಾಸನೇ. ಅಲ್ಲಿ ಹುಲಿಗಳು ವಾಸವಾಗಿವೆಯಂತೆ. ಆದರೆ ಆ ಶುಷಿಗೆ ಮಂತ್ರ ಬರುವುದರಿಂದ ಅವನನ್ನು ಆವು ಏನೂ ಮಾಡುವುದಿಲ್ಲವಂತೆ ಆತನಿಗೆ ನೂರ್ಮೈವತ್ತು ವರುಷವಂತೆ. ಯೋಗಾಭ್ಯಾಸ ಮಾಡಿರುವುದರಿಂದ ಇನ್ನೊಂದೆ ಚಿಕ್ಕನೇ ನಾಗಿಯೇ ಕಾಣುತ್ತಾನೆ. ಆದರೆ ಅವನು ಈ ಗುಹೆಯಲ್ಲಿರುತ್ತ ನಾ ಕಂಡ ಹಾಗೆ ಹತ್ತು ವರುಷಗಳಾದ್ದಾವು. ಅವನಿಗೆ ಸ್ವಫ್ಂ ವಾಯಿತಂತೆ—ಈ ಗುಹೆಯಲ್ಲಿ ಬಂದು ವಾಸಮಾಡು, ಎಂದು. ಸೀವು ಹೇಳಿದ ಹಾಗೆ ಉಂಬಾಣಿಗಳೇ ಅಲ್ಲಿಗೆ ಹೆಚ್ಚಾಗಿ ಹೋಗುವುದು. ಬಡ್ಡ ರೂ ಹೋಗುತ್ತಾರೆ. ವರುಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಈಗ ಹತ್ತು ವರುಷದಿಂದ ಆ ಶುಷಿಯೇ ಶಿವಪೂಜೆ ಮಾಡುವುದು.

“ ದೇವಾಲಯದ ಸುತ್ತ ದೊಡ್ಡ ಕೈಸಾಲೆಯಿದೆ. ಸಾವಿರ ಜನಕ್ಕೆ ಎಲೆ ಹಾಕಬಹುದು. ಎಡಭಾಗದಲ್ಲಿ ‘ಭೂತನ ಕೋಣ’ ಎಂಬುದಿದೆ. ಅದರೊಳಗೆ ಪ್ರತಿವರ್ಷ ಖತ್ವವಕ್ಕೆ ಮುಂಚೆ, ಹದಿನೆಂದು ಜನ ಮುತ್ತಿಪ್ಪದೆಯರು ರುಚಿರುಚಿಯಾದ ಭಕ್ತ್ಯೆಗಳನ್ನು ಮಾಡಿ ನೂರೊಂದು ಎಡೆಯಿಟ್ಟು ಹಿಮ್ಮತ್ವಾಗಿಯೇ ಹೊರಗೆ ಬಂದಬಿಡುತ್ತಾರೆ. ಬೆಳಗೆ ಎದ್ದು ನೋಡುವಾಗ ಎಡೆಯೋಳಿದ್ದ ತಂಗಿನಕಾಯಿಯು ತಿರುಳನ್ನೆಲ್ಲ ಭೂತ ತಿಂದು ಬರಿಯ ಬುರುಡೆಯನ್ನು ಬಿಟ್ಟಿರುತ್ತದೆ. ನೂರೊಂದು ಎಲೆ ಯಲ್ಲಿಯೂ ಬಂದು ಅಗಳೂ ಅಂಟಿರದಂತೆ ಹೊಡೆದುಬಿಟ್ಟಿರುತ್ತದೆ. ಭೂತನ ಉಬಿ ನಡೆಯಿದ್ದರೆ ಆ ಸುತ್ತಮುತ್ತ ಹಳ್ಳಿಗೆ ಏನಾದರೂ ತೊಂದರೆ ಇದ್ದೇ ಇರುತ್ತದೆ” ಎಂದು.

ಕತಿ ಕೇಳುತ್ತಿದ್ದ ಸಿತಮ್ಮು “ಹತ್ತು ವರುವದ ಹಿಂದೆ ಇದೆಲ್ಲ ನಡೆಯುತ್ತಿರಲಿಲ್ಲವೇ ?” ಎಂದಳು.

“ ಇಲ್ಲ ”

“ ಹಾಗಾದರೆ ಆಮೇಲೆ ಈ ಸುತ್ತು ಮುತ್ತು ಇರುವ ಜನ ದೇವರಿಗೇನು ಪಾಪ ಮಾಡಿದರು ? ಎಲ್ಲ ಬರಿಯ ಭೂಂತಿ. ದೇವರನ್ನು ನಂಬಿದವೂ ಕಷ್ಟವೇ ಹೆಚ್ಚು. ಏಕೆ ಇನ್ನೊಂದು ಪೂಜೆಪುರಸ್ವಾರ ನಡನುತ್ತಾರೋ ! ದೇವರು ಇದ್ದರೆ ಮನುಷ್ಯನ ಜೀವನದಲ್ಲಿ ಹೀಗೆ ಮೇಲುಕೇಳುಗಳಿರುತ್ತಿದ್ದುವೇ ?..... ಕಷ್ಟಪಡುವವರ ಪೂರ್ವಜನ್ಮದ ಕರ್ಮ, ಎನ್ನ ಬಹುದು. ಆದರೆ, ಅದಕ್ಕೆ ಪ್ರಾಯಶ್ಚಿತ್ವಿಲ್ಲವೇನು ? ಈ ಕರ್ಮ ತೀರಿಸುವ ಸಂಪತ್ತಿ ನಲ್ಲಿ, ಕರ್ಮ ತೀರಿಸುವವರು ಸಾವಿರ ತಪ್ಪಿ ಮಾಡಿಬಿಡುತ್ತಾರಲ್ಲ ! ಮಿತಿಯಿಲ್ಲದ ದಂಡನೆಗ್ಗೆಯುತ್ತಾರೆ. ಪ್ರಂಜಿತ ಅವರು ಕರ್ಮ ಕಳೆಯಲು ಮುಂದಿನ ಜನ್ಮ ತಾಳಬೇಕು. ದೇವರು ಎಲ್ಲಿದಾನೆ ಹನುಮಣಿ ! ನನಗೇನೋ ಬಹಳ ಬೇಸರವಾಗಿದೆಯವು ” .

“ ಇಲ್ಲ ತಾಯಿ. ನಾವು ಹಾಗೆನ್ನುವುದಕ್ಕಾಗುವುದಿಲ್ಲ. ಇದೇ ದೇವಸ್ಥಾನದಲ್ಲಿ ಈಗ ಇಪ್ಪತ್ತು ವರುವಗಳ ಹಿಂದೆ ಯಾರೂ ಹೋಗುತ್ತಿರಲಿಲ್ಲ. ಸುತ್ತು ಗಿಡ ಬೆಳೆದುಬಿಟ್ಟಿತ್ತು. ಕಲ್ಲಿನ ಕೆಲಸವೆಲ್ಲ ಮಣ್ಣಾಗೂಡಿತ್ತು. ಆಗ ಈ ಪಕ್ಕದ ಉಳಿನ ಇಬ್ಬರು ಸಾಬರು ನವರತ್ನದ ಮೇಲಿನ ಆಸೆಯಿಂದ ಲಿಂಗ ಒಡೆಯಲು ನಿಶ್ಚಯಿಸಿದರು. ಇದು ಮಾಹಮಾಖಿಸಿಗಳು ಪ್ರತಿಸ್ನೇ ಮಾಡಿಸಿದ ದೇವರಂತಿ. ಪ್ರತಿಸ್ನೇ ಮಾಡುವಾಗ ನವರತ್ನ ಇದು ತಾರಂತಲ್ಲ, ತಾಯಿ ? ಅದನ್ನು ಸಂಪಾದಿಸಬೇಕೆಂದು ಒಂದು ರಾತ್ರಿ ಸಾಬರು ಹಾರೆ, ಮಚ್ಚು, ಕತ್ತಿ, ಬಂದೂಕುಗಳೊಡನೆ ಅಲ್ಲಿಗೆ ಹೋದರು. ದೊಡ್ಡ ಪಂಚಿನ ಬೆಳಕಿನಲ್ಲಿ ಗಭ್ರಗುಡಿ ಹೊಕ್ಕುಕೂಡಲೆ ಇಬ್ಬರಿಗೂ ತುಂಬ ಹೆದರಿಕೆಯಾಯಿತಂತೆ. ಆದರೂ ಧೈಯರು ಮಾಡಿಕೊಂಡು ಕೊಡಲಿಯಲ್ಲಿ ಒಂದು ಹೋಡಿತ ಹಾಕಿದರಂತಿ. ಅದೇನಾಯಿತೋ ! ಇಬ್ಬರಿಗೂ ತಕ್ಷಣವೇ ಮೂರ್ಖ ಬಂದುಬಿಟ್ಟಿತ್ತು. ಬೆಳಗೆ ನೋಡುವಾಗ ಎರಡು ಹೊಣಿ ಬಿದ್ದಿದ್ದವು. ಸಾಬರು ಈಗಲೂ ಹೆದರುತ್ತಾರೆ. ದೇವರಿಲ್ಲದಿದ್ದರೆ ಹಾಗೆ

నడియుక్తిత్తే? దేవరిల్లదే ఈ ప్రపంచ ఎల్లిదే, తాయి. దేవరు ఎంధ మహాపురుష!

“ఈ ప్రపంచవన్ను హేగె మాడిదానే! ఆదరల్లియూ ఈ మనుష్య ముఖ్య. అట్ట! మాయ మంత్ర మాడిద కాగే ఈ జీవిగే విచిత్రవాగి క్షేకాలు, మై, తలే-ఇవుగళన్నేల్ల కొట్టిదానే. నడియలు కాలు; ఒందు కాలు ఉద్దవాదరి కష్ట, గిడ్డవాదరి కష్ట. బెరళిన తుదిగళల్లి ఆపాయవాగదంతి ఉగురు. జీవ ఇల్లద చప్పలి ఎష్టు బేగ సవేదుహోగుతదే. ఆదరి జీవ ఇరువ ఈ అంగాలు ఎష్టు నడిదరూ సవేయునంతిల్ల. ఉండ, కెలసగళన్ను వాడలు కై కొట్టిదానే. ఆన్న కలసువుదక్కే బెరళుగళన్నూ కొట్టిదానే. ఏదు బెరళల్లి యావుదు ఇల్లదిద్దరూ కష్ట. ఉగురు గళూ ఒకళ సహాయమాడుతనే.....ఆమేలే—ఈ మై కొట్టి దానే. ఉండ మాడిదుదు కరగలు హోట్టి, ఉసిరాడువుదక్కే ఎదే.....ఎల్లక్షీంతలూ ముఖ్యవాడుదు ఈ తలే! ఇదు ఎష్టు విచిత్రవాగి తయారాగిదే! కృష్ణపరమాత్మ బాయోళగే విశ్వరూప తోరిసిదనంతి. కాగేయి—ఇష్టు, నణ్ణ ముద్దెయోళగే ఏనేను చిత్రసిబిట్టిదానే! నోఁడువుదక్కే కణ్ణు, కేళువుదక్కే కెవి; వాసనే తిళయలు మూగు, మాతిగే మత్తు రుచిగే నాలగే, ఆగియలు హల్లు, బాయిగే శావలాగి తుట్టిగ జు, యోళనేమాడలు మిదుళు, తలేయ మేలే కూడలు—ఇవుగళల్లి యావుదు ఇల్ల దిద్దరూ కష్ట. కివియిల్లదిద్దరి కణ్ణు కేళబల్లుదే? మూగు ఉండమాడబల్లుదే? బాయిగే వాసనే తిళయువుదే? నాలగే రుచి నోఁడదే హోఁదరే ఇన్నూన్నాడు తానే నోఁఁచబల్లుదు? ఆన్న హోట్టియోళగే హోఁదమేలే రుచి గోత్తూగుతదయీను? ఒందోందక్కు ఒందోందు కేలస. ఒంచక్కు ఇన్నో ఒందక్కు సంచంధవే ఇల్ల. ఎష్టు విచిత్రవాగిదే! ననగే ఒందోందు సల, దేవరు నమగే ఒళ్ళేయదన్నాడరూ మాడలి కెట్టిదన్నాడరూ మాడలి.

ನಮಗೆ ಈ ದೇಹವನ್ನು ಕೊಟ್ಟಿರುವುದಕ್ಕಾದರೂ ಆತನನ್ನು ನಾವು ಎಡ ಬಿಡದೆ ಪ್ರೋಜೆಸಬೇಕು, ಎನ್ನಿಸುತ್ತದೆ. ಏನು ಮಾಡುವುದು, ತೊಂದರೆ ಬಂದಾಗ ಒಂದೊಂದು ಸಲ ದೇವರಲ್ಲಿದ್ದ ನಂಬಿಕೆಯೇ ಹೊರಟುಹೋಗುತ್ತದೆ. ದೇವರೇ ಇಲ್ಲ, ಎನ್ನಿಸಿಬಿಡುತ್ತದೆ. ದೇವರು ಇದ್ದರೆ ಹೀಗೇ ಕಾಗುತ್ತತ್ತು? ಎನ್ನಿಸುವುದು ನಿಂಬ. ನನಗೆ ಜಾಗೆ ಸಾವಿರ ಸಲ ಆಗಿದೆ. ನನ್ನ ಕಷ್ಟ ನಿವ. ಗೆ ಗೊತ್ತಿಲ್ಲ, ತಾಯಿ. ನನ್ನಷ್ಟು ಕಷ್ಟ ಯಾರೂ ಪಟ್ಟಿಲ್ಲ, ಎಂದುಕೊಂಡಿ ದೇನೇ.” ಎಂದು ಹೇಳುತ್ತ ಎತ್ತುಗಳ ಮೇಲೆ ಬಾರುಗೋಲನ್ನು ಡಿಸಿದ. ಸಂಚಯಾಗುತ್ತಾ ಬಂದಿತ್ತು. ಕತ್ತಲಾಗುವುದರೊಳಗೆ ಬೇಗಬೇಗ ಹೋಗಿ ಅಡ್ಡರಸ್ತಿಯಲ್ಲಿರುವ ಸಂತೆಗಾಡಿಗಳನ್ನು ಸೇರಿಕೊಂಡುಬಿಡೊಣ, ಎಂದು ಮನವಾಡಿದ.

“ನನಗೆ ನಿನ್ನ ಕತ್ತಿಯನ್ನೇ ಹೇಳಿಲ್ಲ, ಹನುಮಣ್ಣ. ಹೇಳುಕೊಣ. ಉಂರು ತಲಪುವವರೆಗೂ ಇನ್ನೇನು ಮಾಡುವುದು. ಮುಂದೆ ಕೆರೆ ಸಿಕ್ಕರೆ ಅಲ್ಲಿಯೇ ರೊಟ್ಟಿ ತೆಗೆದುಕೊಳ್ಳಬೇಣ, ಹೇಳಿ.”

“ಇಲ್ಲ ತಾಯಿ. ಮುಂದೆ ಕೆರೆ ಸಿಕ್ಕವನ್ನುರಲ್ಲಿ ತುಂಬ ಕತ್ತಲಾಗುತ್ತದೆ. ಆದುದರಿಂದ ರೊಟ್ಟಿ ತಿನ್ನಷ್ಟುವುದಕ್ಕೆ ಇದೇ ಒಳ್ಳೆಯ ಜಾಗ” ಎಂದು ಹೇಳುತ್ತ ಗಾಡಿ ನಿಶ್ಚಯಿಸಿದ.

ಗಾಡಿ ವಿಭುದ ಮೇಲೆ ನಿಂತಿತ್ತು. ದಿಬ್ಬದ ಕೆಳಗೆ ಎಡಭಾಗದಲ್ಲಿ ದೊಡ್ಡ ಕರೆ. ನೀರು ತಿಳಿಯಾಗಿ ಚೆನ್ನಾಗಿತ್ತು. ಚೆನ್ನಾದ ಕಟ್ಟಿಯಿಂದ ಹದಿನಾರು ಮೈಲಿ ಬಂದಿದ್ದರು. ಸೀತಮ್ಮು ಎಲ್ಲರಿಗೂ ಒಂದೊಂದು ರೊಟ್ಟಿ ಕೊಟ್ಟ ತಾನೂ ತೆಗೆದುಕೊಂಡಳು. ಚಾಳಿಯ ಹಣ್ಣಿನ ಚ್ಚಾಪಕ ಬಂತು. ಎಲ್ಲರಿಗೂ ಒಂದೊಂದು ಬಾಳಿಯಹಣ್ಣು ಕೊಟ್ಟಳು. ತಿಂದು ನೀರು ಕುಡಿದು ಗಾಡಿಯನ್ನೇ ರಿದುದಾಯಿತು. ಗಾಡಿ ಮುಂದೆ ಹೊರಟಿತು. ಒಳ್ಳೆಯ ಬಿಳಿ ಜೊತೆ; ಸೋಡುವುದಕ್ಕೆ ಬಹಳ ಸೂಗಸಾಗಿವೆ. ಆನೆಯಂಥ ಎತ್ತುಗಳು. ಆದರೆ ಬೇಗ ಬೇಗ ಹೊರಟುವು.

· ಸೀತಮ್ಮು “ನಿನ್ನ ಕತ್ತಿ ಮರು ಮಾಡು ಹನುಮಣ್ಣ” ಎಂದಳು.

ಹನುಮಣ್ಣ ಕತ್ತಿ ಹೇಳಲು ಮೊದಲುಮಾಡಿದ. ಗಾಡಿ ಹುಡಿ ಮಣ್ಣಿನ ರಸ್ತೆಯಲ್ಲ “ಜೊರ್ಕ್ರೂ” ಎನ್ನತ್ತ ಸಾಗುತ್ತಿತ್ತು. ಅಲ್ಲಲ್ಲ ಕಲ್ಲು

ಸಿಕ್ಕಿದರೆ, ಗಾಡಿಯ ಕೇಲಿಗೆ ಕಟ್ಟಿದ್ದ ಗೆಜ್ಜೆ “ರುಣ ರುಣ” ಶब್ದ ಮಾಡುತ್ತಿತ್ತು. ಪಡವಲ ಬಾನಿಗೆ ಹೊಂಬಣ್ಣ ಬಳದಿತ್ತು. ಕೆರೆಯ ತಾವರೀ ಮುಖ ಮುಚ್ಚಿಕೊಳ್ಳುತ್ತಿತ್ತು.

“ನಮ್ಮ ತಾಯಿ ತಂದೆ, ನನಗೆ ಬೇಗ ಮದುವೆ ಮಾಡಬಿಟ್ಟರು. ಬಹಳ ದಿನಗಳ ಮೇಲೆ ರಾಯರಿಗಿರುವಂತೆಯೇ ನನಗೊಬ್ಬ ಗಂಡುಮಂಗ ನಾದ. ಆದರೆ ಹೆಣ್ಣುಮಗಳು ಹುಟ್ಟಲಿಲ್ಲ....”

“ನಿನ್ನ ಪುಣ್ಯ, ಹಾಗಾದರೆ” ಎಂದು ಸೀತವ್ಯಾ ನಡುವೆ ಮಾತಾಡಿದಳು.

“ಇಲ್ಲ ತಾಯಿ. ಪುಣ್ಯವೆಲ್ಲಿ ಬಂತು! ಮಗಳಿದ್ದರೆ ಸುಶಿದಿಂದಿರುತ್ತಿದ್ದನೋ ಏನೋ! ನನ್ನ ಹಂಡತಿ ಮಗನನ್ನು ಹೆತ್ತು ಮಾರು ತಿಂಗಳೊಳಗಾಗಿಯೆ ತೀರಿಕೊಂಡಳು. ನನ್ನ ತಾಯಿ ಸೋಸೆಯನ್ನು ತುಂಬ ಹಚ್ಚಿಕೊಂಡಿದ್ದಳು; ಮಗಳಂತೆ ನೋಡುತ್ತಿದ್ದಳು. ಸೋಸೆ ಸತ್ತೆ ಕೂಡಲೇ ಆಕೆಗೆ ಹುಚ್ಚು ಹಿಡಿದುಬಿಟ್ಟು. ಆಗ ಉಂರಿಗೆ ಅಮೃನ ಖಾರ್ಪಲೆ ಬೇರೆ. ಆ ಸುಧುಗಾಡು ರೋಗ ನನ್ನ ತಂದೆಯನ್ನು ತಿಂದುಬಿಟ್ಟು. ಮಾರು ತಿಂಗಳ ಬತ್ತಿಯನ್ನು, ಮಕ್ಕಳ ವಿವರವೇ ತಿಳಿಯದ ನಾನು ಕಾಪಾಡಬೇಕಾಯಿತ್ತು. ಗಂಡ ಸತ್ತೆಮೇಲೆ ನನ್ನ ತಾಯಿಯ ಹುಚ್ಚು ಮಿತಿ ಮಿಂದಿತ್ತು. ಒಂದೊಂದು ದಿನ ಗಂಡನ ಗೋರಿಯ ಮೇಲೆ ಅನ್ನ ಸೀರಿಲ್ಲದೆ ಮಲಗಿಬಿಡುತ್ತಿದ್ದಳು. ಮಾರು ನಾಲ್ಕು ದಿನ ಅಲ್ಲಿಯೇ ಇದ್ದುಬಿಡುತ್ತಿದ್ದಳು. ಶೃಂಗಾರಕ್ಕೂ ನನ್ನ ಮನಿಗೂ ಒಂದೂವರೆ ನ್ಯಾಲಿ. ನಾನು ಮಗುವನ್ನೂ ನೋಡಿಕೊಳ್ಳಬೇಕಾಗಿತ್ತು; ತಾಯಿಯನ್ನೂ ನೋಡಿಕೊಳ್ಳಬೇಕಾಗಿತ್ತು. ನನ್ನ ತಾಯಿ ಒಂದು ದಿನ ಎಂದಿನಂತೆ ಶೃಂಗಾರಕ್ಕೆ ಹೋದಳು. ಮಾರು ಧಿನ ಅಲ್ಲಿಯೇ ಮಲಗಿದ್ದಳು. ಯಾರು ಕರೆದರೂ ಬರಲಿಲ್ಲ. ನನ್ನ ಮಾತನ್ನೂ ಕೇಳುತ್ತಿರಲಿಲ್ಲ. ಆಕೆಯ ತಲೆ ತುಂಬ ಕೆಟ್ಟುಹೋಗಿತ್ತು. ನಾಲ್ಕುನೇಯ ದಿನ ಗೋರಿಯ ಹತ್ತಿರ ಅನ್ನ ಇಟ್ಟು ಬರಲು ಹೋಗಿದ್ದೆ. ನಾವು ಉಟ ಮಾಡು, ಎಂದರೆ ಮಾಡುತ್ತಿರಲಿಲ್ಲ; ಆಕೆ ಎಲ್ಲಿದ್ದರೆ ಅಲ್ಲಿಗೆ ತೆಗೆದುಕೊಂಡು ಹೋಗಿ ಇಡಬೇಕು. ಮನಸ್ಸು ಬಂದಾಗ ಹಸಿವೆಯಾದಾಗ ಅದನ್ನು ತೆಗೆದುಕೊಂಡು ತಿನ್ನಿತ್ತಿದ್ದಳು. ಆದರೆ ನಾಲ್ಕುನೇಯ ದಿನ ಅನ್ನ

ಅಲ್ಲಿಯೇ ಬಿಡಿತ್ತು. ಆಕೆ ಮಾರುವಾಗಿದ್ದಳು. ಸುತ್ತು ಮುತ್ತಿದ ಕಾಡ ನೈಲ್ಲ ಶೋಧಿಸಿಬಿಟ್ಟೇ. ಹಳ್ಳಿಗಳಿಗಲ್ಲಾ ಹೊಗಿಬಂದೆ. ಸಿಕ್ಕಲೇ ಇಲ್ಲ. ಎಲ್ಲಿಗೆ ಹೋಡಳೋ, ಏನೋ. ಇದುವರೆಗೂ ಪತ್ತೆಯಿಲ್ಲ. ನಾನೆಂಥ ಪಾಪಿ. ಹತ್ತೆ ತಾಯಿಯನ್ನ ಗಲಿದ ರೀತಿ ಹೀಗಿದೆ. ಜೀವದಿಂದಿರುವ ಮಗನಿದ್ದು, ಆಕೆ ಎಷ್ಟೆಷ್ಟು ಕಡೆ ಏನೇನು ಕಷ್ಟವಟ್ಟುಕೊಂಡು, ಅನ್ನ ನೀರಿಲ್ಲದೆ ತೀರ ಕೊಂಡಳೋ. ಸಾಯುವಾಗ ‘ನನಗೆ ಮಗನಿದ್ದಾನೆ’ ಎಂದು ನೆನಸಿ ಕೊಂಡಳೋ, ಇಲ್ಲವೂ.... ಅಂತೋ ನಾನೇ ಆಕೆಗೆ ದ್ವೋಹ ಮಾಡಿದೆನೋ, ಏನೋ.

“ ಯಾರ ಪಾಡು ಏನೇ ಆಗಲಿ, ದೇವರು ಮನುಷ್ಯನ ಆಸೆಯನ್ನು ಎಷ್ಟು ವಿಚಿತ್ರವಾಗಿ ಮಾಡಿದಾನೆ. ತಾಯಿಯನ್ನ ಗಲಿದ ಮೇಲೆ ಮೂರು ನಾಲ್ಕು ದಿನ ತುಂಬ ದುಃಖವಾಗಿತ್ತು; ಏನೂ ಬೇಡವಾಗಿತ್ತು. ಆದರೆ ಎಳೆ ಮಗುವಿನ ತೊಟ್ಟಿಲು ಸೋಡಿ ಎಲ್ಲ ಗಮನ ಆಕಡೆ ಹರಿಯಿತು. ನಾನು ರಾಯರ ಹೊಲ ತೊಟೆ ಸೋಡಿಕೊಂಡು ಈ ಕೂಸಿಗೂ ಹೇಗೆ ತಾಯಿಯಾಗಲಿ! ಆದುದರಿಂದ ನನ್ನ ಗಳಿಯ ನಂಜಣ್ಣನ ಸಲಹೆಯಂತೆ ಮನೆಬಾಗಿಲಿಗೆ ಒಂದ ಹೆಣ್ಣುಂದನ್ನ ಕೂಡಿಕೆ ಮಾಡಿಕೊಂಡೆ. ಆಕೆ ಎರಡು ವರುವ ಮಗುವನ್ನು ಚೆನ್ನಾಗಿ ಸಾಕಿದಳು. ಆದರೆ ಎಷ್ಟುದರೂ ಹೊರಗಿನ ಹಂಗಸು. ಒಂದು ದಿನ ನನ್ನನ್ನು ಬಿಟ್ಟು ಓಡಿಬಿಟ್ಟುಳು. ಆಮೇಲೆ ನಂಜಣ್ಣನ ಮಕ್ಕಳ ಜೊತೆಯಲ್ಲಿ ಮಗು ಬೆಳೆಯಿತು; ದೊಡ್ಡ ದಾಯಿತು. ಹತ್ತು ವರುಷದ ಹೆಡುಗನಾದ. ಯಾವಾಗಲೋ ಒಂದು ಸಲ ಮಾತ್ರ ಅವನು ಸಿಮ್ಮು ಮನೆಗೆ ಒಂದಿದ್ದ. ಹದಿನಾರು ವರುಷಕ್ಕೆ ನಾನು ಮದುವೆ ಮಾಡಿಬಿಟ್ಟೇ. ಒಳ್ಳೆಯ ಕಡೆಯೇ ಹೆಣ್ಣು ಸಿಕ್ಕಿತು. ನಮ್ಮ ಜನರಲ್ಲಿ ತೆರ ಕೊಟ್ಟಿ ಹೆಣ್ಣು ತರಬೇಕು. ಗಂಡು ಹೆತ್ತನರಿಗೆ ಬಹಳ ಖಚು. ನಮ್ಮ ಜಾತಿಯ ಜನರನೇಕರು ಹೆಣ್ಣು ಮಕ್ಕಳನ್ನು ಹೆತ್ತು ಸಾವಿರಾರು ರೂಪಾಯಿ ಸಂಪಾದಿಸಿದಾರೆ. ಮಗನ ಮದುವೆಗೆ ಎಂಟುನೂರು ರೂಪಾಯಿ ಖಚಾಯಿತು. ಅದನ್ನೂ ರಾಯರಲ್ಲಿಯೇ ಸಾಲಮಾಡಿ ತಂದಿದೆ. ಮೊನ್ನೆ ಮೊನ್ನೆ ಅದು ತೀರಿತು. ಸೊಸೆ ಮನೆಗೆ ಒಂದಳು. ಆಗ ನನಗೆ ತುಂಬ ಆನಂದ; ಮನೆಗೊಂದು ನಮ್ಮದಾದ ಹೆಣ್ಣು ದಿಕ್ಕು ಬಂತಲ್ಲ,

ಎಂದು. ಗಂಡ ಹೆಂಡತಿ ಇಬ್ಬರೂ ಬಹಳ ಸ್ತ್ರೀತಿಯಿಂದಿದ್ದರು. ನನ್ನ ಸೋಸೆ ಮನೆಯ ಕೆಲಸಗಳನ್ನೇಲ್ಲ ಮಾಡಿಕೊಂಡು, ಹೊಲದ ಕೆಲಸಗಳನ್ನೂ ನವ್ಯೋಂದಿಗೆ ಮಾಡುತ್ತಿದ್ದಳು. ಬಲು ಒಕ್ಕೆಯವಲು. ನನ್ನನ್ನು ಕಂಡರೆ ಬಹಳ ಗೌರವ, ಮರ್ಯಾದೆ. ನಾನೂ, ಆಕೆ ಮನೆ ಬೆಳಸುವ ಲಕ್ಷ್ಯ, ಎಂದುಕೊಂಡಿದ್ದೆ. ಆದರೆ ಗಾಳಿಗೋಪುರ ಕುಸಿದು ಬಿತ್ತು. ನನ್ನ ಸೋಸೆಗೆ ಏಳು ತಿಂಗಳಾಗಿತ್ತು. ಆಗ ತುಂಬ ಖಾಯಿಲೆಯಾಯಿತು. ಒಂದು ದಿನ ಇದ್ದಕ್ಕೆದ್ದಂತೆಯೇ ಕಣ್ಣ ಮುಚ್ಚಿದಳು. ನನ್ನ ಮಗ ಬಲು ಗೋಳಾಡಿದ. ಆಕೆ ಗಭೀರಣೆಯಾಗಿದ್ದ ವರಿಂದ ಖಾಯಿಲೇ ಅವಳನ್ನು ಪಾರುಮಾಡಲಿಲ್ಲ. ಇಲ್ಲದಿದ್ದರೆ ಏನೂ ಭಯವಿರುತ್ತಿರಲಿಲ್ಲ, ಎಂದು ಶಾನುಭೋಗರು ಅಮೇರೆ ಹೇಳಿದರು. ವಿಧಿ ನನ್ನನ್ನು ಅಷ್ಟಕ್ಕೇ ಬಿಡಲಿಲ್ಲ. ಮಗನಿಗೆ ಮತ್ತೊಂದು ಮದುವೆ ಮಾಡಬೇಕೆಂದು ಬಹಳ ಪ್ರಯೋಜನವಿಷಯಿಸಿದೆ. ಕಡೆಗೆ ಸಾವಿರ ರೂಪಾಯಿ ತೀರ ಮಾತಾಡಿ ಹೆಣ್ಣು ಗೊತ್ತುಮಾಡಿದೆ. ಆದರೆ ಒಂದು ದಿನ ಬೆಳಗ್ಗಿ ಎದ್ದು ಎಂದಿನಂತೆ ನನ್ನ ಮಗನನ್ನೆ ಬ್ರಿಸಲು ಹೋದಾಗ ನನ್ನ ಎದೆ ಬೆಂದು ಹೋಯಿತು. ನಿಷ್ಠೆ ಮಾಡುತ್ತಿರುವಂತೆಯೇ ಮಾಲಿಗ್ಗೆ. ಬಾಯಿಯಲ್ಲಿ ಸ್ವಲ್ಪ ಬುರುಗು ಬಂದಿತ್ತು. ಮಾಲಿನಲ್ಲಿ ರಕ್ತ ಸುರಿದಿತ್ತು. ಉಸಿರು ನೋಡಿದೆ. ನನಗೇನೂ ತಿಳಿಯಲಿಲ್ಲ. ಮೈಕ್ಕೆ ಮಾಟ್ಟನೋಡಿದೆ, ಕಾಲು ಮುಟ್ಟನೋಡಿದೆ, ಎದೆ ಮುಟ್ಟನೋಡಿದೆ; ದುಃಖ ಬಂದು ಬಿಟ್ಟುತ್ತು. ಪಕ್ಕದ ಮನೆಯ ನಂಜಣ್ಣನನ್ನು ಕರೆದೆ. ಆತ ಬಂದು ನೋಡಿದೆ. ‘ಎಲ್ಲ ಮುಗಿದುಹೋಗಬಿಟ್ಟಿದೆಯವು’ ಎಂದುಬಿಟ್ಟು. ನನ್ನ ಎದೆಯೋಡೆಯಿತು. ಇನ್ನು ಮೇಲೆ ಈ ಜೀವ ಜಗತ್ತಿನೇಳಗಿರಬಾರೆ ದಪ್ಪ, ಎನ್ನಿಸಿತು. ಒಂದು ದಿನ ರಾಯರ ಹತ್ತಿರ ಎಲ್ಲ ಹೇಳಿಕೊಂಡೆ. ರಾಯರು ಆಗ ಇಷ್ಟು ಕೆಟ್ಟಿರಲಿಲ್ಲ. ಈಗ, ಈ ಎರಡನೆಯ ಅಮಾತ್ಯವರು ಮನೆಗೆ ಬಂದ ಮೇಲೆ ಅವರ ಮನಸ್ಸೇ ಬದಲಾಯಿಸಿತು. ಮುಂಚೆ ನನ ಗೆನ್ನು ವೇದಾಂತ ಹೇಳುತ್ತಿದ್ದರು. ನಾನು ಎರಡು ಸಾರಿ, ಸಾಯಲು ನಿಶ್ಚಯಿಸಿದೆ. ಒಂದು ಬಾರಿ ಬಹಳ ದೂರ ಒಬ್ಬನೇ ಹೋಗಿ ರಾಯರ ಮಾತ್ರವಿನ ತೋಪು ಸೇರಿದೆ. ಅಲ್ಲಿ ನೇಣು ಹಾಕಿಕೊಂಡುಬಿಡೋಣ ಎನ್ನಿಸಿತು. ಸುರಕ್ಷೆ ದುಮಾಲನ್ನು ಸಹ ಕಟ್ಟಿದೆ. ಆದರೆ ಅದೇನೂ, ದೇವರು

ಒಕ್ಕೆಯ ಬುದ್ಧಿ ಕೊಟ್ಟು. ಜೀವ ಕಳೆದುಕೊಳ್ಳಲಿಲ್ಲ. ಆತ್ಮಹತ್ಯೆ ಬಹಳ ಕೆಟ್ಟಿದಂತೆ. ಏಕೆಂದರೆ ನಾವು ಇಪ್ಪಪಟ್ಟಿ ಈ ದೇಹ ಪಡೆಯಲಿಲ್ಲ. ಈ ದೇಹವನ್ನು ಹಾಳು ಮಾಡಲು ದೇವರಿಗೇ ಅಧಿಕಾರ. ಮನುಷ್ಯ ಆ ಕೆಲಸ ಮಾಡಿದರೆ ದೇವರಿಗೆ ಆಪರಾಧ ಮಾಡಿದ ಹಾಗಂತೆ. ಇವೆಲ್ಲ ನನಗೆ ತಿಳಿಯಿತು. ಏನು ಮಾಡುವುದು, ನನ್ನ ದುರದೃಷ್ಟಿ. ಆದುದರಿಂದ ಎಲ್ಲರನ್ನೂ ಕಳೆದುಕೊಂಡೆ, ಎಂದುಕೊಂಡು ಸುಮೃಸಿರುತ್ತಿದ್ದೆ. ಆದರೆ ರಾತ್ರಿಯ ಹೊತ್ತು ಮನಸ್ಸು ತಡೆಯುತ್ತಿರಲಿಲ್ಲ. ನನ್ನ ಹೆಂಡತಿ ಕಣ್ಣವುಂದೆ ನಿಲ್ಲುತ್ತಿದ್ದಳು; ಹುಚ್ಚುತಾಯಿ ಎಲ್ಲಯೋ ಅನ್ನ ನೀರಿಲ್ಲದೆ ನನ್ನನ್ನೇ ಕರೆಯುತ್ತಿರುವಂತೆ ಭಾಸವಾಗುತ್ತತ್ತು. ಮಗ ಒಂದುಬಿಡುತ್ತಿದ್ದೆ; ಸೋಸೆ ಕಾಣುತ್ತಿದ್ದಳು. ನಾನೇಬ್ಬನೇ ಅವರೆಲ್ಲರ ನಡುವೆ ದೇಹ ಇಟ್ಟಿಕೊಂಡಿರುವವನು. ತುಂಬ ಭಯವಾಗುತ್ತತ್ತು; ನಾಚಿಕೆಯಾಗುತ್ತತ್ತು. ಸಾಯೋಣ, ಎನಿಸಿಬಿಡುತ್ತತ್ತು. ಆದುದರಿಂದ ಹೀಡೆ ಹೇಳಿದ ವೇದಾಂತ ತಿಳಿದ ಮೇಲೆ ಮತ್ತೊಮ್ಮೆ ಜೀವ ಕಳೆದುಕೊಳ್ಳಲು ಹೊರಟಿದ್ದೆ. ಆದರೆ ಮತ್ತೆ ಆ ವೇದಾಂತ ಜ್ಞಾವಕಕ್ಷ ಬಂದಿತು. ಆದುದರಿಂದ ಇನ್ನೂ ಜೀವದಿಂದಿದೇನೇ."

ಗಾಡಿಯೋಳಿಗಿರುವವರಿಗೆ ತಿಳಿರಂದಂತೆಯೇ ಗಾಡಿ ಸಂತೆಗಾಡಿಗಳ ಹಿಂದೆ ಇಪ್ಪತ್ತು ಇನ್ನತ್ತೆಯದು ಮೈಲಿ ಸಾಗಿಟ್ಟಿತ್ತು. ಮೂರು ತಿಂಗಳ ಮಾನು ನಿದಿಸುತ್ತಿತ್ತು. ಮುಂಗಡಿರೂಸು, ಹಾರದ ಒಂಬತ್ತು ಗಂಟಿಗೆ ವಲಗಿ ಬಿಟ್ಟಿದ್ದರು. ಲಲಿತ ಕಣ್ಣ ಮರಚ್ಚಿ ತೂಕಡಿಸುತ್ತಿದ್ದಳು. ಹಲ್ಮಿಕ್ಕೆ ಹರಿದಾಗ ಗಾಡಿ ಶಲುಗಾಡಿದರೆ, ಬೆಸ್ಸಿಗೆ ನೇರಿವಾಗಿ ಕಣ್ಣಬಿಡುತ್ತಿದ್ದಳು; ಹನುಮಣಿನ ಕತೆಯಲ್ಲ ಸ್ವಾರಸ್ಯ ಕಂಡರೆ ಆಸಕ್ತಿಯಿಂದ ಕೇಳುತ್ತಿದ್ದಳು. ಆದರೆ ನಿಷ್ಣೆ ಅವಳನ್ನು ಹೇಳಿದೆ ಕೇಳಿದೆ ಆವರಿಸಬಿಡುತ್ತಿತ್ತು. ಪಾಪ, ಹುಡುಗಿ ಹಾಗೆಯೇ ಕಣ್ಣ ಮುಚ್ಚಿ ಬಿಡುತ್ತಿದ್ದಳು.

ಕೃಷ್ಣಪಕ್ಷದ ದಿನ. ಎರಡು ಕಡೆಯೂ ಒಂದಕ್ಕೊಂದು ತಿಕ್ಕಿಬೆಳಿದ ಸಾಲಾಮರ. ಕತ್ತಲು ಹೇಳತೀರದು. ಹನುಮಣಿ ರೊಟ್ಟಿ ತಿಂದಾಗಲೆ ದೀಪ ಹಚ್ಚಿ ಕಟ್ಟಿಬಿಟ್ಟಿದ್ದು. ಗಾಡಿ ನಿಥಾನವಾಗಿ ಸಾಗುತ್ತಿತ್ತು. ಏಕೆಂದರೆ ಮುಂದೆ ಹದಿನ್ಯೇದು ಇಪ್ಪತ್ತು. ಗಾಡಿಗಳು ದೇವರಹಲ್ಮಿಯ ಸ್ವಂತಿಮಾಡಲು ಹೊರಟಿದ್ದವು. ದೇವರಹಲ್ಮಿ ಇನ್ನೂ ಎರಡು ಮೈಲಿ ಇತ್ತು.

ಅನಂತರ ಸ್ವಲ್ಪ ವೇಗವಾಗಿ ಹೋಗಬಹುದು.

ಗಾಡಿಗಳ ಮಿಣಕು ಮಿಣಕು ಸಾಲುದೀಪ ದಾರಿಗೆ ಬೆಳಕು ನೀಡಿ ದ್ವಾರು. ಚಕ್ರಗಳ ‘ಲೊಟಲೊಟ’ ಶಬ್ದ, ಕಾಲಿನ ಗೆಜ್ಜೆಯ, ‘ರುಲ್ ರುಲ್’ ಶಬ್ದ, ಎತ್ತಿನ ಕತ್ತಿನ ಫಂಟಿಗಳ ‘ಫಣಫಣ’ ಶಬ್ದ, ಗಾಲಿ ಉರುಳುವ ‘ಸೊಯಾಯಾ’ ಶ್ರುತಿಗೆ ಮೇಳ ಕೊಟ್ಟಿದ್ದವು; ತಾಳ ಹಾಕುತ್ತಿದ್ದವು. ಹನುಮಣ್ಣನ ಕತೆ, ಮುಂದೆ ಹೋಗುತ್ತಿದ್ದ ಗಾಡಿಗಳವರಿಗೆ ಕೇಳುತ್ತಿರಲಿಲ್ಲ. ಆದರೆ ಹನುಮಣ್ಣ ಕತೆ ನಿಲ್ಲಿಸಿದಾಗ ಮುಂದಿನ ಗಾಡಿಗಳವರ ಹಾಡು ಸ್ವಲ್ಪ ಸ್ವಲ್ಪ ಕೇಳುತ್ತಿತ್ತು. ಒಚ್ಚೊಬ್ಬ ಒಂದೊಂದು ಚರಣ ಹಾಡುತ್ತಿದ್ದ. ಒಂದೂ ಸ್ವಪ್ನವಾಗಿ ಕೇಳುತ್ತಿರಲಿಲ್ಲ. ಎಲ್ಲ ಅರ್ಥಂಬರ್ಥ.

ದೇವರಹಳ್ಳಿ ದಾಟಿದ ಮೇಲೆ ರಸ್ತೆಗೆಲ್ಲ ಇದೊಂದೇ ಗಾಡಿಯಾ ಯಿತು. ಗಂಟಿ ನಿದು ಬಡಿಯಿತು. ಮೂಡಲಲ್ಲಿ ನನುಕು ಮೂಡಿತ್ತು. ಬೀಸುತ್ತಿದ್ದ ತಂಗಾಳಿಯಲ್ಲಿ ಕಾಡು ಹೊಗಳ ವಾಸನೆ ತುಂಬಿತ್ತು; ಯಾವ ಹೂವಿನದೂ? ಹೇಳುವಂತಿಲ್ಲ. ಎಲ್ಲ ಜಾತಿಯದೂ ಚರೆತುಬಿಟ್ಟಿದೆ. ಅಂತೂ ಸುವಾಸನೆ ಬಲು ಚೈನ್ಯಾಗಿದೆ. ದೂರದಲ್ಲಿ ಆಲೆಲ್ಲಂದು ಇಲೆಲ್ಲಂದು ಹಕ್ಕೆ ಕೂಗುತ್ತಿದ್ದವು. ಆರು ಗಂಟೆಗಾಗಲೇ ಬೆಳಕು ಹರಿಯತೊಡಗಿತು. ಲಲಿತ ಎದ್ದುಳು.

“ಇನ್ನು ಆರು ಮೈಲಿ ಹೋಗಿ ಮಧುಕೆರಿಯ ಹತ್ತಿರ ಒಂದು ಗಂಟಿ ವಿಶ್ವಮಿಸಿಕೊಳ್ಳೋಣ. ಅಲ್ಲಿರುವ ಮಂಟಪ ಬಲು ಸೊಗಸಾಗಿದೆ ನಾನು ಅಕ್ಕಿ ಬೇಕೆ ಪಾತ್ರ ಎಲ್ಲ ತಂದಿದೇನೇ. ಹುಡುಗರಿಗೆ ಅನ್ನ ಮಾಡಿ ಹಾಕಿ, ಆಮೇಲೆ ಹೋರಡಿಳೋಣ” ಎಂದು ಹನುಮಣ್ಣ ಹೇಳಿದ.

ಸೀತಮ್ಮೆ “ಅನ್ನ ಏಕೆ ಹನುಮಣ್ಣ? ರೊಟ್ಟಿ ಒಂದೊಂದು ಬರು ತದೆ. ಅದನ್ನು ತಿಂದು ನೀರು ಕುಡಿದರಾಯಿತು. ಆದರೆ, ಒಂದು ಗಂಟಿ ವಿಶ್ವಾಂತಿ ತೆಗೆದುಕೊಳ್ಳೋಣ. ನನಗೂ ತುಂಬ ನೋವಾಗಿದೆ. ಮಗು ವನ್ನು ಮಲಗಿಸಿಕೊಂಡಿದ್ದ ಈ ಕಾಲು ಜುಮ್ಮೆನ್ನು ತಿದೆ” ಎಂದಳು.

ಹನುಮಣ್ಣ “ಇಲ್ಲ, ಅಡುಗೆ ಮಾಡಬೇಕು, ತಾಯಿ. ಮಕ್ಕಳು ನಿನ್ನೆ ಬೆಳಗೆ ಉಟಮಾಡಿದ್ದು. ನಮಗೇ ಹಸಿವೆಯಾಗುತ್ತಿದೆ. ಇನ್ನು ಮಧ್ಯಾಹ್ನ ಏರಡು ಗಂಟೆಯವರಿಗೂ ಉಪವಾಸ ಇರಬೇಕೆ?” ಎನ್ನುತ್ತು

ಎತ್ತಿನ ಬೆಸ್ಸು ಚಪ್ಪರಿಸಿದ. ಗಾಡಿ ವೇಗವಾಗಿ ಛಿಡಿತು. ಬೇಗ ಮಧುಕೆರೆ ಬಂದು ಬಿಟ್ಟಿತು.

ಹನುಮಣ್ಣ ಹತ್ತಿರದಲ್ಲಿಯೆ ಇದ್ದ ಕಟ್ಟಿಗೆ ಜೂರುಗಳನ್ನೂ ರಸಿ ತಂದು ಕೆಸ ಗುಡಿಸಿ ಮೂರು ಕಲ್ಲಿನ ಒಲೆ ಸಿದ್ಧಪಡಿಸಿದ. ಅಡುಗೆ ಮಾಡಲು ಮಂಟಪ ಬಹಳ ಜೆನ್ನಾಗಿತ್ತು. ನಿಜನ ಪ್ರದೇಶವಾದರೂ ತಂಪಾದ ಮನಸೆಯಿನ ವಾತಾವರಣ. ಸೀತನ್ನು ಸಂತೋಷದಿಂದ ಸೀರುತ್ತಂದು ಅಡುಗೆಗಿಟ್ಟಿಳು. ಹತ್ತಿರದಲ್ಲಿಯೆ ಇದ್ದ ಮುಳ್ಳಬದನೆಕಾಯಿ, ಹೊನಗೊನೆ ಸೊಪ್ಪು ತರಕಾರಿಯಾಯಿತು. ಬಂದು ಹುಳಿ ಅನ್ನ ಬಲುಬೇಗ ಆಯಿತು. ಅಡುಗೆಯಾಗುವುದರೊಳಗೆ ಹನುಮಣ್ಣ ಎಲ್ಲಿ ಲೊ ಸುತ್ತಿ, ಮುತ್ತುಗದೆಲೆ, ಕಡ್ಡಿ ತಂದು ಆರು ಎಲೆ ಹಚ್ಚಿಬಿಟ್ಟಿದ್ದ. ಮಜ್ಜಿಗೆ ಇಲ್ಲದಿದ್ದರೂ ಏಲ್ಲರೂ ಹೊಟ್ಟೆ ತುಂಬ ಆಸಂದದಿಂದ ಉಂಟ ಮಾಡಿದರು. ಹನುಮಣ್ಣನ ಸಂಭ್ರಮ, ಆದರ ಹಾಗೆ ಮಾಡಿತು.

ಗಾಡಿ ಕಟ್ಟಿಕೊಂಡು ಮುಂದೆ ಹೊರಟರು. ಇನ್ನು ಹದಿನ್ಯೇದು ಮೈಲಿ ಸಾಗಬೇಕು. ರಾತ್ರಿ ಹನುಮಣ್ಣ ಹೇಳಿದ ಕತೆ ಸೀತನ್ನನ ಕಣ್ಣಿಗೆ ಕಟ್ಟಿದಂತಿತ್ತು. ತನ್ನ ಜೀವನವನ್ನು ಆದರೊಂದಿಗೆ ಹೋಲಿಸಿ ಹೋಲಿಸಿ ಮನದಲ್ಲಿ ಎಣಿಕೆ ವಾಕುತ್ತಿದ್ದಳು. ಹನುಮಣ್ಣನ ಸೊಸೆ ಎಂಥ ಪುಣ್ಯಾತ್ಮಕಿತ್ತಿ! ಇಂಥ ಮಾವನ ಮನಸೆಯ ಅಂಥ ಗಂಡನೊಂದಿಗೆ, ಅತ್ತೀಯೊಂದಿಗೆ ಬಾಳುವ ಸುಯೋಗ ಪಡೆದಿರಲಿಲ್ಲ. ಆದರೆ ತಾನು ಜೀವದಿಂದಿದ್ದ ಎಂಥ ಪಾಡು ಪಡುತ್ತಿದ್ದಾಗಿ. ದೇವರು ಸೃಷ್ಟಿಯಲ್ಲಿ ಎಡವಿದ್ದಾನೆ. ತನಗೆ ಆವಳ ವರ್ಯಸ್ಸು ಕೊಡಬೇಕಾಗಿತ್ತು; ಅವಳಿಗೆ ತನ್ನ ವಯಸ್ಸು ಕೊಡಬೇಕಾಗಿತ್ತು; ಈ ಮಾಂಗಲ್ಯ ಕೊಡಬೇಕಾಗಿತ್ತು. ಆಗ ಹನುಮಣ್ಣನ ಆಚ್ಚು ಮೆಚ್ಚಿನ ಸಂಸಾರ ಬೆಳಗುತ್ತಿತ್ತು. ಈ ಕಷ್ಟ, ತಪ್ಪಿ ಮಾಡದ ಈತನಿಗೊದಗುತ್ತಿರಲಿಲ್ಲ, ಎಂದುಕೊಂಡಳು.

ಶಾರದ “ಅಮಾತ್ರ, ಇನ್ನೂ ಎಷ್ಟು ದೂರ ಹೋಗಬೇಕವ್ಯಾ? ನನಗೆ ಬೆಳಗೆ ಆದ ಕೂಡಲೇ ಹಸಿವೆಯಾಗಬಿಟ್ಟಿತ್ತು. ಉಂಟ ಮಾಡಿದ್ದು ಬಹಳ ಒಳ್ಳೆಯದಾಯಿತು” ಎಂದಳು.

ಹನುಮಣ್ಣ ಇದನ್ನು ಕೇಳಿದ. “ನೋಡಿದಿರಾ ತಾಯಿ. ನಾವು

ఆడుగే మాడికోళ్ళదిద్దరే ఈ హుడుగర గతి ఏనాగిబిడుతిత్తు. మధ్యాహ్న ఎరదు గంచేయవరిగూ ఉపవాసదిందిరబేశాగిత్తు. ఆమేలే ఆల్లి స్నానవాడి ఖాట మాడబేకు” ఎందు.

“ అయ్యి పనుమణ్ణ, ఆల్లిన స్థితి నినగేను తిలిదిదే! నావు కోఠ కూడలీ ఆన్న మాడి కాయుతిరుతారే ఎందు తిలిదిదియు? నావు బరువుదు ఆవరిగే గొత్తిల్ల. ఆవరిగే నమ్మ తండే కాగదవన్నే కాశిల్ల. తిలిదిద్దరూ నమగాగి ఆవరు ఆమ్మ ఆనుకూలమాడికోండు కాదిరుతారెందుకోండియేను? ఏనేను కష్టపడబేకో. ఆత్తి మనేయ సుఖదుఖవన్ను ఎల్లరెదురిగూ హేళికోళ్ళవనశు ఒళ్ళియ సోసెయల్ల, ఎన్నుతారే హియిరు. ఆదుదరింద నాను సుమ్మసిదేనే”

“ ఆదరే ననగే గొత్తు తాయి. నిమ్మ ఆత్తిమనేయవరు తుంబ కష్టపడిసుతారే. సూరపునవరు దోడ్డ జగళవంతరు. నిమ్మతే యెవరు జండియ కాగిదారే, ఎంత చిన్నద కట్టియే హేళుతిదే. ఆదరే నాను నిమ్మ బాయింద కేళబేకు. ఎస్సో సల ఆవరిగే శపిసిదేనే. నిఱు యాకే తాయి సుమ్మసిరుతీరి? లూరిన నాల్సు జన బుద్ధివంతరిగే హేళిబిడబారదే? తప్పిల్లద దండిసిదరె బిధిగే బందుబిడబేకు. నాల్సు జనర పంచాయితి మాడిసి, లూరినవ రేల్లా అవరింద దండ వసూలు మాడబేకు. నిమ్మ జాతి ఎంధ జాతియో? మంత గిత, స్వామిగళు ఇవరెల్ల ఏతక్కేదారే తాయి? సుమ్మనే తలే జోడిదు దుడ్డు సంసాదిసుతారే. జాతియన్న ఉద్ధార మాడుపుడక్కల్లవే? సంసారదల్లిరువ అనాజార తప్పిసు పుడక్కల్లవే? ఇదన్నెల్ల నోరిదరె నమ్మ జాతియే మేలు.

“ నన్న దూరద సోఠరమావ ఒబ్బ ఇద్ద. తుంబ కుడుక, చెళగేయింద సంజేయవరిగే తాను దుడియుతిద్ద; తన్న హెండతియూ దుడియుతిద్దళు. సంజేయాద కూడలీ ఆవను హెండద అంగడిగే కాపురు. ఒండోందు రాత్రి మనగే బరుతలే ఇరలిల్ల. ఆల్లియే కుడిదు, కుడిదు మలగిబిడుతిద్ద. స్పృహ జ్ఞానవిరుతిరలిల్ల.

ಅವರಿದ್ದ ಉರಿನಲ್ಲಿ ಅವರ ನಂಬಿರಾರೂ ಇರಲಿಲ್ಲ. ಆದರೆ ಆತನ ಹೆಂಡತೀ ಗಟ್ಟಿಗಿತ್ತಿ. ಹೆಂಡಕುಡುಕರ ಸಹವಾಸ ಬಲು ಕೆಟ್ಟುದೆಂದು ಆಕೆಗೆ ಚೆನ್ನಾಗಿ ಗೊತ್ತಿತ್ತು. ಆದರೆ ಆತನಿಗೆ ತಾನು ದುಡಿದದ್ದು ಸಾಲದೆ ಹೆಂಡತಿಯನ್ನು ಹೊಡೆದು ಬಡಿದು ಅವಳ ಕಾಷನ್ನೂ ಕಿರ್ತುಕೊಂಡು ಹೋಗಿಬಿಡುತ್ತಿದ್ದ. ಅವಳಿಗೆ ಒಮ್ಮೆ ಇದು ತನ್ನ ಗಂಡನ ತಪ್ಪಲ್ಲ; ಹೆಂಡ ಕುಡಿಸುವವರ ತಪ್ಪು, ಕುಡಿದು ಕುಣಿಯುವವರನ್ನು ನೋಡಿ ತೆಪ್ಪಿಗಿರುವ ಜನರ ತಪ್ಪು. ಜಾತಿಯ ತಪ್ಪು ಎನ್ನಿಸಿತು.

“ಒಂದು ದಿನ ಸಂಚೆ ಗಂಡ ಬೇಗ ಬಂದ. ಹೆಂಡತಿಯನ್ನೂ ಹುಡಿದು ಕೊಂಡು ಚೆನ್ನಾಗಿ ಹೊಡಿದ. ಬಳಿಗಳಲ್ಲಾ ಒಡಿದು ಕೈಗಳಲ್ಲಿ ರಕ್ತ ಹರಿಯಿತು. ಜ್ಞಾನತಪ್ಪಿ ಬಿದ್ದು ಬಿಟ್ಟಳು. ಆಕೆಯ ಉಡಿಯಲ್ಲಿದ್ದ ಒಂದೂ ವರೆ ರೂಪಾಯಿಯನ್ನು ತೆಗೆದುಕೊಂಡು ಹೋರಬುಹೋದ. ಬಹಳ ಹೊತ್ತಿನಮೇಲೆ ಅವಳಿಗೆ ಎಚ್ಚರವಾಯಿತು, ಎದ್ದುನೋಡುತ್ತಾಳೆ, ಹಟ್ಟಿಯ ಬಾಗಿಲು ತೆರೆದಿದೆ. ಒಂದೂವರೆ ರೂಪಾಯಿ ಇಲ್ಲ. ಮೈಕ್ಕೆಯೆಲ್ಲ ರಕ್ತ. ಬಹಳ ಸಿಟ್ಟು ಬಂತು. ಕಾಳಿಯಂತೆ ಬಿಂದಿಗೆ ಬಂದುಬಿಟ್ಟಳು. ಉರಿ ಗೊಡನನ್ನು, ಗುಡಿಯಲ್ಲಿದ್ದ ಪೂಜಾರರನ್ನು, ಶಾನುಭೋಗರನ್ನು, ಬುದ್ಧಿ ವಂತರನ್ನು ಎಲ್ಲರನ್ನೂ ಬಲವಂತದಿಂದ ಹೊರಡಿಸಿಕೊಂಡು ಹೆಂಡ ದಂಗಡಿಯ ಕಡೆ ನಡೆದಳು. ಗಂಡ ಯಾರೋಡನೆಯೋ ಗುದ್ದಾಡಿ ಮೈಯೆಲ್ಲ ರಕ್ತ ವಾಡಿಕೊಂಡು, ಸ್ವಲ್ಪ ಹೆಂಡವಿರುವ ಒಡಕು ಸೀಸೆಯೊಂದಿಗೆ ಅಂಗಡಿಯ ಈಚೆ-ಜರಂಡಿಯಲ್ಲಿ ಜ್ಞಾನವಿಲ್ಲದೆ ಬಿದ್ದಿದೆ. ಹೊಟ್ಟಿ ಉಬ್ಬರಿ ಸಿತ್ತು. ಹೆಂಡ ಹಂಚುವವನು, ಇಂಥ ಹೊಟ್ಟಿ ಉಬ್ಬರಿಸಿದವರೆಹೋರಿ ಮಂದಿಗೆ ಸಂಚೆಯಂದ ಎಡಬಿಡದೆ ಸುರಿಯುತ್ತಿದ್ದ. ಈ ನೋಟ ನೋಡಿ ಆಕೆಯೊಡನಿದ್ದ ಎಲ್ಲರಿಗೂ ಬಲು ದುಃಖವಾಯಿತು; ತಾವು ಇದುವರೆಗೂ ಸುಮ್ಮುನಿದ್ದುದನ್ನು ನೆನಸಿಕೊಂಡಾಗ ನಾಚಿಯಾಯಿತು. ಆಕೆ ಗಂಡನ ಹತ್ತಿರ ನಿಂತು ‘ನಮ್ಮ ಜಾತಿ, ಬುದ್ಧಿ ವಂತರು, ಹಿರಿಯರು ಎಲ್ಲ ಇಂಥವರ ಆಟ ಅನಾಚಾರ ನೋಡಿ ಆನಂದಪಡುತ್ತಿದಾರೆ. ಇವರ ಮುಖಕ್ಕೆ ಸಗಣ ತಕ್ಕುವವರಿಲ್ಲ. ಆದುದರಿಂದ ಇದು ಸುಖವಾಗಿ ಸರಾಗವಾಗಿ ಸಾಗುತ್ತಿದೆ. ದೊಡ್ಡವರೆಸಿಕೊಂಡವರಿಗೆ, ಬುದ್ಧಿ ವಂತರಿಗೆ, ಜಾತಿಯ ಗುರುಗಳಿಗೆ

ಕಣ್ಣಿದೆಯೇ? ಅವರು ಹಾಗೆ ಕರಸಿಕೊಳ್ಳಲು ಯೋಗ್ಯರೆಂದು ಯಾರು ಹೇಳುವವರು? ಇಲ್ಲಿ ನೋಡಿ, ಒಂದೂವರೆ ರೂಪಾಯಿಯನ್ನು ಕಿತ್ತು ಕೊಂಡು ಹೆಂಡೆವನ್ನು ಸುಮೃದ್ಧಿಸುರಿದು ಬಿಟ್ಟಿದಾನೆ, ಈ ಅಂಗಡಿಯಾವ. ಮನುಷ್ಯನೂ ಹೆಂಡೆದ ಪಿಪಾಯಿ ಎಂಮು ಆತ ತೀಳಿದುಬಿಟ್ಟಿದಾನೆ. ತಾನು ಹೆಂಡೆದ ವ್ಯಾಪಾರ ಮಾಡುತ್ತಿರುವುದು ತನ್ನ ಸಂಸಾರ ಸಾಗಿಸುವುದಕ್ಕೆ; ಅದನ್ನು ಕಾಪಾಡುವುದಕ್ಕೆ; ಉದ್ದರಿಸುವುದಕ್ಕೆ: ಅದರಂತೆಯೇ ಕುಡಿಯುವವನಿಗೂ ಒಂದು ಸಂಸಾರ ಇದೆ, ಅವನು ದುಡಿಯುವುದೆಲ್ಲ ಹೆಂಡೆ ಕುಡಿಯುವುದಕ್ಕೆಲ್ಲ. ಅದರೆ ಈತ ಹಗಲುದರೋಡಿ ಮಾಡಿ ಜೀಬಿನ ಹಣವನ್ನೆಲ್ಲ ಕಿತ್ತು ಕೊಂಡು ಹೆಂಡೆ ಕುಡಿಸಿಬಿಟ್ಟಿದಾನೆ. ಮನೆಯವರೆಲ್ಲ ಹೊಟ್ಟಿಯ ಮೇಲೆ ಒದ್ದೆಬಟ್ಟಿ ಹಾಕಿಕೊಳ್ಳಬೇಕೇನು? ' ಎಂದು ದುಃಖ ದಿಂದ ಏನೇನೋ ಹೇಳಬಿಟ್ಟಳು. ಅವಳ ಆ ರೂಪು ನೋಡಿ ಅನೇಕರಿಗೆ ತುಂಬ ಕನಿಕರವಾಯಿತು. ಉರಿನ ಗೌಡರು, ಬುದ್ಧಿವಂತರು ಸೇರಿ ಕುಡುಕರಿಗೆ ಜಾತಿಯಿಂದ ಬಹಿಷ್ಕಾರ ಹಾಕಿಬಿಟ್ಟರು. ಉರಿನಲ್ಲಿ ಅವರಿಗೆ ತೊಟ್ಟು ನೀರು ಸಿಕ್ಕುವುದು ಕಷ್ಟವಾಯಿತು. ಆಮೇಲೆ ಆತ ದಾರಿಗೆ ಬಂದ; ಹೆಂಡೆದ ಉದು ಹುಡುಕಿಕೊಂಡು ಹೋಗಲಿಲ್ಲ. ಜಾತಿಯ ಮುಖ್ಯಸ್ಥರು, ಉರಿನ ಬುದ್ಧಿವಂತರು ಇಂಥ ಅನಾಚಾರಗಳನ್ನು ಸರಿವಡಿಸಬೇಕು. ಅದು ಅವರಿಗೆ ತಿಳಿಯಬೇಕಾದರೆ ನೀವು ಹೀಗಿರಬಾರದು, ತಾಯಿ. ಗುರುಗಳು ಎಲ್ಲಿಸಿಕೊಂಡೆವರು, ಬುದ್ಧಿವಂತರು ಎಲ್ಲಿ ಬೃಹಸ್ಪತಿಗಳಿಲ್ಲ. ಅವರ ಕಿವಿ, ಈ ಕೂಗಿನ ಕಡೆ ತಾನಾಗಿಯೇ ಒಡ್ಡಿ ಸಿಲ್ಲುವುದಿಲ್ಲ. ನೀವು ಸುಮೃದ್ಧಿ ಬೇಡಿ ತಾಯಿ. ನಾಲ್ಕು ಜನರ ಮುಂದೆ ಎಲ್ಲ ಬಿಟ್ಟಿಬಿಡಿ " ಎನ್ನುತ್ತ ಭಾಟೆಯಿಂದ ಎತ್ತಿ ಬೆನ್ನಿನ ಮೇಲೆ ಫರೀರನೆ ಹೊಡಿನ ಗಾಡಿ ವೇಗವಾಗಿ ಓಡಿತು. ಉರು ಸೇರಲು ಉಳದಿದ್ದ ಒಂದೇಒಂದು ಮೈಲಿಕಲ್ಲೂ ದಾಟಿ ಹೋಯಿತು.

೨

ಕೃಷ್ಣ ಮೂರ್ತಿ ಉರಿನಲ್ಲಿರಲ್ಲಿ. ಚೆಲುವಿನಕೊಪ್ಪದ ಆಡಕೆ ಕೊರ್ಮಿಗೆ ಹೋಗಿ ಎಂಟು ದಿನಗಳಾಗಿದ್ದವು. ಆ ತೊಟ್ಟದಿಂದ ಸೂರಪು ನಿಗೆ ಪ್ರತಿ ವರ್ಷವೂ ಚೆನ್ನಾಗಿ ಫಸಲು ಬರುತ್ತಿತ್ತು. ಅಡಕೆಯ ಬೆಲೆಯೂ

ಈ ಸಲ ಏರಿದೆ. ಸೂರಪ್ಪನ ಹೆಂಡೆತಿ ನಂಜನ್ನು ರಾಜುವನ್ನು ತನ್ನ ದೂರದ ಸಂಬಂಧಿಗಳೊಬ್ಬರ ಮಗನ ಉಪನಯನದ ಸಲುವಾಗಿ ನಿಂಗನ ಹಳ್ಳಿಗೆ ಕರೆದುಕೊಂಡು ಹೋಗಿದ್ದಳು. ಸೂರಪ್ಪ ಅಕ್ಕಿ ಆರಿಸುತ್ತ ಬೀದಿಯ ಬಾಗಿಲಲ್ಲಿ ಕುಳಿತಿದ್ದೆ. ಅವನೊಬ್ಬನೇ ಮನೆಯಲ್ಲಿದ್ದುದು. ಎತ್ತರವಾದ ಆಳು; ಬಡಕಲು ಮೈ. ಯಾರನ್ನು ಕಂಡರೂ ಉರಿದುರಿದು ಬೀಳುತ್ತಾನೆ. ಆ ಉರಿಯೇ ಅವನನೊಣಿಗಿಸಿಟ್ಟಿದೆ. ದಿನಾಂಕಕ್ಕೂ ಆ ಗುಣ ಹೆಚ್ಚು ತ್ತದೆಯೇ ಹೋರತು, ಇಳಿಯುವಂತಿಲ್ಲ. ವಯಸ್ಸುಗುತ್ತ ಆಗುತ್ತ ಮನು ಷ್ಟ್ಯಾನ ಸಿಟ್ಟು ಹೆಚ್ಚಿಗುವುದಂತೆ. ಸಣ್ಣ ಸಣ್ಣ ವಿಷಯಗಳಲ್ಲಿಲ್ಲ ತಲೆ ಹಾಕಿ, ತಪ್ಪ ಹುಡುಕೆ ಕೆದಕುವ ಸ್ವಭಾವ ಬರುವುದಂತೆ. ಆದರೆ ಕೆಲವರು, ವಯಸ್ಸುದ ಹಾಗೆಲ್ಲ ಮನುಷ್ಯ ಹೆಚ್ಚಿ ಸಂಸ್ಕೃತನಾಗುತ್ತಾನೆ. ಅವನಿಗೆ ಜೀವನದ ಅನುಭವ ಸಾಕಷ್ಟು ಇರುತ್ತದೆ. ಸುಖದುಃಖ ಎಲ್ಲ ತಿಳಿದಿರುತ್ತದೆ. ಎಲ್ಲ ತನ್ನ ಹೃದಯಕ್ಕೆ ಸಂಬಂಧಿಸಿಧಿ ನಿದರ್ಶನಗಳೇ ಅನುಭವ ಕೊಟ್ಟಿರುತ್ತವೆ. ಆದುದಿಂದ ಹಿರಿಯರು ವಾನಪ್ರಸ್ತವನ್ನು ಮುದಿತನಕ್ಕೆ ಮಿಂಸಲಾಗಿಟ್ಟಿದ್ದಾರೆ. ಆಗ ಜೀವಕ್ಕೆ ಸಮಾಧಾನವಿರುವುದಿಂದ ವೇದ ಪುರಾಣಗಳನೊಷ್ಟು ಇದಿ ಅರಗಿಸಿಕೊಳ್ಳಬಹುದು, ಎಂದು ಹೇಳುತ್ತಾರೆ. ಆದರೆ ಈ ಸೂರಪ್ಪನನ್ನು ನೋಡುವವರಿಗೆ ಯಾವುದು ಸರಿಯೋ ತಿಳಿಯದು.

ಸೂರಪ್ಪ ಅಕ್ಕಿ ಆರಿಸುವುದರಲ್ಲಿಯೇ ಮಗ್ನಾಗಿದ್ದೆ. ಗಾಡಿ ಬಾಗಿ ಲಲ್ಲಿ ಬಂದು ನಿಂತುಬಿಟ್ಟಿತು. ಹನುಮಣಿ ಎತ್ತಿಗೆ ಚಪ್ಪರಿಸಿದ ಶಬ್ದ ಸೂರಪ್ಪನನ್ನು ಎಚ್ಚರಿಸಿತು. ಆಗಲೇ ಇಲ್ಲದ ಸಿಟ್ಟು ಬಂದುಬಿಟ್ಟಿತು. ಹಾಗೆಯೇ ಕುಳಿತು ಸೊಟ್ಟು ನೋರೆಯಲ್ಲಿ ಒಮ್ಮೆ ನೋಡಿದ. ಎದ್ದು ಅಕ್ಕಿಯ ವೇರ ವನ್ನು ಒಳಗಿಟ್ಟು ಬರಲು ಹೋದ. ಲಲಿತ ಮಗುವನ್ನು ಲಲಿತೆಯ ಕೈಯಲ್ಲಿ ಕೊಟ್ಟು ಇಳಿದಳು. ಇಬ್ಬರು ಮಕ್ಕಳೂ ಇಳಿದದ್ದಾಯಿತು. ಕಾರದ ರೈಲುತಂಬಿಗೆಯನ್ನು ಕಟ್ಟಿಯ ಮೇಲಿಟ್ಟು ಉಳಿದ ಸಾವಾನುಗಳನ್ನು ಇಸಲು ಗಾಡಿಯ ಹತ್ತಿರಕ್ಕೆ ಬಂದಳು. ಹನುಮಣಿ ನೋಗ ಬಿಂಬಿತಿದ್ದೆ.

ಸೂರಪ್ಪ ಸರಸರನೆ ಒಳಗಿಂದ ಬಂದ; “ಯಾಕೆ ಬಂದೆ ನೀತ ಇಷ್ಟು ಬೇಗ? ಹಿರಿಯರ ಮಾತೆಂದರೆ ನಿನಗೆ ಇಷ್ಟು ಅಲಪ್ಪುವೇ?

ಇಷ್ಟೊಂದು ಮಕ್ಕಳ ತಾಯಿ ಆಗಿದೀರು? ಇನ್ನೂ ಬುದ್ಧಿಯಲ್ಲವೇ? ನಾನು ಸಾವಿರಸಲ ಹೇಳಲಿಲ್ಲವೇ? ಕಾಗದ ಬರೆಯುವವರೆಗೂ ಬರಕೂಡ ದೆಂದು. ನನ್ನ ಮಾತೆಂದರೆ ನಿನಗೆ ಇಷ್ಟೊಂದು ಧೋರಣೆಯೋ! ಏನು, ನಾನು ಎಂದರೆ ನಿನಗೆ ಹುಲ್ಲಿಗಿಂತ ಕಡೆಯಾಯಿತೇನೋ. ನೀನು ನಮ್ಮ ಮನೆಗೆ ಯಾವ ವಿಷಗಳಿಗೆಯಲ್ಲಿ ಬಂದೆಯೋ. ಮನೆಯೆಲ್ಲ ಶಾರಿಸಿದಂತೆ ಸೀನಾವವಾಗುತ್ತಿದೆ.ನಾನೂ ಸಮಾಧಾನ ತೆಗೆದುಕೊಳ್ಳುತ್ತಿರೇ ಇರುತ್ತೇನೆ...ಆಗಲೇ ಹೇಳಿರಲಿಲ್ಲವೇ? ಆರು ತಿಂಗಳು ಕಳೆಯುವುದಕ್ಕೆ ಮುಂಚೆ ಬಂದರೆ ಮನೆಯು ಮೆಟ್ಟಲುಗಲ್ಲು ಹತ್ತಿಸುವುದಿಲ್ಲ, ಎಂತ....ನನ್ನನ್ನ ಏನೆಂದು ತಿಳಿದಿದೀರೆ ಹೆಂಗಸು ಇಷ್ಟೊಂದು ಅವಿಧೀಯತೆಯಿಂದ ನಡೆದುಕೊಳ್ಳೋಣ ಎಂದರೇನು? ಅಬ್ಜಬ್ಜಿ!....ಮನೆಯಲ್ಲಿ ಯಾರಿದಾರೆ ಎಂದು ತಿಳಿದಿದೀರು? ಯಾರೂ ಉಂಟಿಲ್ಲ. ನಾನೆಬ್ಜನೇ ಇರುವುದು. ಇಲ್ಲ ನಿನ್ನ ಶುಶ್ರಾವೆ ಯಾರು ಮಾಡಿಯಾರು! ನಡಿ....ಆರು ತಿಂಗಳಾಗುವವರಿಗೆ ಬರಬೇಡ. ಹೊಸ್ತಿಲು ಹತ್ತಿರು” ಎಂದ ಕೂಗಾಡಿದ.

ಗಾಡಿ ಬಿಜ್ಬುತ್ತಿದ್ದ ಹನುಮಣ್ಣ ಅದನ್ನು ಅಲ್ಲಿಗೇ ಬಿಟ್ಟೆ. ಅತನಿಗೆ ತುಂಬ ಸಿಟ್ಟು ಬಂದುಬಿಟ್ಟಿತು. “ ಇದೇನು ರಾಯರೆ, ಹೀಗೆನ್ನು ತೀರಿ! ಈಕೆ ಯಾರ ಮನೆಯವರು!.....ನಿಮ್ಮ ಸೋನೆ ಅಲ್ಲವೇ? ನಿಮ್ಮ ಮನೆ ಬೆಳೆಯುತ್ತಿರುವುದು ಯಾರಿಂದ? ನಿಮಗೇನು ಬುದ್ಧಿಯಲ್ಲವೇ. ನಮಗಾದರೆ—ತಿಳಿಯಾದ ಜನ--ಬುದ್ಧಿಯಲ್ಲ. ನೀವು ಬ್ರಾಹ್ಮಣರು. ವೇದಗೀರ ತಿಳಿದವರು. ರಾಮಾಯಣ ಮಹಾಭಾರತ ಎಲ್ಲ ಮುಗಿಸಬಿಟ್ಟಿದೀರಿ. ಮಗುವಿನೊಡನೆ ಬಂದ ಮಾರು ತಿಂಗಳ ಬಾಣಂತಿಯನ್ನು ನಡುಬಿಂದಿಯಲ್ಲಿ ನಿಲ್ಲಿಸಿ, ಹೀಗೆಲ್ಲ ಅನ್ನು ತಿದೀರಲ್ಲ. ಇದು ನಿನಗೆ ಸರಿಕಾಣುತ್ತಿದೆಯೇ? ಹಸಿ ಮೈಯಿನ ಸೋಂದ ಹೆಂಗಸು ಮಕ್ಕಳೊಂದಿಗೆ ಈ ಗಾಡಿಯಲ್ಲಿ ಮೈಕ್ಕೆ ಸೋರಿಸಿಕೊಂಡು ಬಂದರೆ ಆಕೆಗೆ ಹೇಳುವ ಮಾತು ಇದೇ ಏನು? ನನ್ನಂಥವನಿಗೇ ನೀವಾಡುವ ಮಾತನ್ನು ಕೇಳಿದರೆ ಎನ್ನು ಸಿಟ್ಟು ಬರುತ್ತದೆ. ಇನ್ನು ಶಾಸ್ತ್ರ ಪುರಾಣ ಓದಿದ ನಿಜವಾದ ವಿದ್ಯಾವಂತ ರಿಗೆ ಈ ನಡತಿ ಸೋಡಿ ಹೊಟ್ಟೆ ಉರಿಮು ಹೊಗಿಬಿಡುವುದು. ನಿಮ್ಮ

ಶಾಸ್ತ್ರದೊಳಗೆ, ಹೀಗೆ ಮಾಡುವುದು ಸರಿಯೆಂದು ಎಲ್ಲಿಯಾದರೂ ಹೇಳಿ
ದೆಯೆ ಸ್ವಾಮಿ? ಯಾಕೆ ಹಾಗೆ ಹೆಂಗಸಿನ ಮೇಲೆ ಹಾರಾಡುತ್ತಿರಿ.
ಉಳ್ಳೆಯ ಮಾತ್ರಿನಿಂದ ಕರೆಯಿಂ” ಎಂದು ತುಂಬ ನೋಂದು ಆಡಿದ.

ಹನುಮಣ್ಣನ ಮಾತುಕೇಳಿ ಸೂರಪ್ಪನಿಗೆ ರೇಗಿತು. ಅತನನ್ನು
ನುಂಗಿಬಿಡೊಣ, ಎನ್ನಿಸಿಟ್ಟಿತು. “ನೀನಾರಪ್ಪ, ಇವಳಕಡೆ ದುಡ್ಡಿಲ್ಲದ
ಉಯರಿ! ನಾನು ಯಾರು, ಎಂದು ತಿಳಿದುಕೊಂಡೆ. ನಿನಗೂ ಈ ವಿಷ
ಯೊಕ್ಕ ಏನು ಸಂಬಂಧ? ನಿನ್ನ ಕೆಲಸ ನೀನು ನೋಡಿಕೊ ಪರರ
ಮನೆಯ ಗುಲಾಮು! ತನ್ನ ಚಾಕರಿ ತಾನು ಮಾಡಿಕೊಳ್ಳುವುದನ್ನು ಬಿಟ್ಟು
ಬಿಟ್ಟು, ಯಾರ ಸಂಗಡ ಮಾತನಾಡುತ್ತಿದೇನೆ ಎಂಬ ಪರಿಜ್ಞಾನವಿಲ್ಲದೆ
ಮನಸ್ಸಿಗೆ ಬಂದಂತೆ ಹರಟುತ್ತಿರು. ತೆಪ್ಪಿಗಿರು?” ಎಂದು ಗದರಿಸಿದ.

ಹನುಮಣ್ಣನಿಗೆ ಬಹಳ ರೇಗಿತು. “ನೀವು ಯಾರೊಂದನೆ ಮಾತಾಡು
ತಿದಿರೆಂದು ತಿಳಿದಿದೀರಿ. ನಾನೇನು ನಿಮ್ಮ ಮನೆಯ ಆಳೀನು, ನಿಮ್ಮ
ಚಾಯಿಯಲ್ಲಿ ಸಾವಿರ ಮಾತು ಆಡಿಸಿಕೊಳ್ಳುವುದಕ್ಕೆ? ಮಾಡುವುದು ಅನಾ
ಚಾರ ಮನೆಯ ಮುಂದೆ ವ್ಯಂದಾವನ ಎಂದ ಹಾಗೆ. ದೊಡ್ಡ ಬ್ರಾಹ್ಮಣ
ರಾಗಿದಿರಿ. ತಲೆಯೆಲ್ಲ ಹರಟುತ್ತಿದೀರಿ. ನಿಮ್ಮೊ ನಾನೊ ಮನಸ್ಸಿಗೆ ಬಂದಂತೆ
ಹರಟುತ್ತಿರುವುದು? ನಾನು ಗೋವಿಂದರಾಯರ ಆಳಾಗಿ ಮಾತಾಡುತ್ತಿಲ್ಲ;
ಗುಲಾಮನಾಗಿ ಮಾತಾಡುತ್ತಿಲ್ಲ. ಹನುಮಣ್ಣನಾಗಿ ಮಾತಾಡುತ್ತಿದೇನೇ.
ಮಕ್ಕಳೊಂದನೆ ಮನೆಗೆ ಬಂದ ಮೆತ್ತನೆಯ ಬಾಣಂತಿಗೆ ಮುಳ್ಳ ಚುಚ್ಚು
ವಂತೆ ಮಾತಾಡುತ್ತಿರ!....ಯಾವಾಗಲೂ ಇದೇ ನಿಮ್ಮ ದೌಲತ್ತೊಂ
ಷಿನೊ..... ಬ್ರಾಹ್ಮಣ ಜಾತಿಯಲ್ಲಿ ಯಾಕೆ ನಿಮ್ಮನ್ನು ಇನ್ನೂ ಇಟ್ಟಿ
ದಾರೆಯೋ!” ಎಂದ.

“ಜಾತಿಯ ಸುದ್ದಿ ಎತ್ತಿದರೆ ಸಿಗಿದುಬಿಡುತ್ತೇನೆ, ನೋಡು. ನನಗೆ
ರೇಗಿಬಿಟ್ಟಿದೆ. ತಲೆಯೆಲ್ಲ ಹರಟುತ್ತಿರು” ಎಂದು ಅರಚುತ್ತ ಸೂರಪ್ಪ
ಜಗಲಿಯ ಹತ್ತಿರ ಬಂದ.

“ ಯಾರನ್ನೂ ಸಿಗಿಯೋದು....ಎಂದು ಬಲು ಸಿಟ್ಟಿನಿಂದ ಹನುಮಣ್ಣ
ಮುಂದೆ ಹೊರಟ. ಮುದುಕನಾದರೂ ಆತ ಗಟ್ಟಿಗ.

ಸೀತಮ್ಮೆ ಓಡಿಬಂದು “ಹನುಮಣ್ಣ, ನಿನಗೇಕೆ ಬುದ್ಧಿಯಲ್ಲಿ

ఆవర తంటి బేడప్ప. సుమ్మసిరు ఏకే ఆవర మనస్సు నోఱియిను తీయి. నన్న దురదృష్టి. జగళ ఆడబేడి. ఆమోలె దొడ్డ యుద్ధ ఆగిబిడుతచె. నాను నోడలారే. నిమ్మ జగళక్కే నాను కారణ. ననగాగి నీవేకే గుద్దుడుతిరి” ఎందు ఇబ్బరన్నూ బహళ కేళి కోండెళు.

దనుమళ్ళ “నీవు సుమ్మనిరి తాయి. నివాగే గొత్తిల్ల. ననగే బుద్ధియిల్లవే ఇవనిగే బుద్ధియిల్లవే తోరిసిబిడుతేనే” ఎందు ముందే ధావిసిద. సూరప్ప హనుమళ్ళనన్న హొడియలు నుగ్గి బండ. సితమ్మనిగే గాబరియాయితు. హనుమళ్ళన కోప హేచ్చితు: అరువత్తు వరుషద జీవియాదరూ ఆజానుబాహు. బిళి మింసే తిరువి నీంతుబిట్ట. సితమ్మ “ఆయ్యో” ఎందు మావనవర కాలిగే బిడ్డళు. సూరప్ప ఆకియన్న ఎడగాలల్లి కోడ్చవి, తలేయ మేలే హిడి మణ్ణ తీగిదు సురిద. హనుమళ్ళన కై సుమ్మనిరలిల్ల. మణ్ణ సురిద సూరప్పన ఎరదు కైగళూ ఆతన ముష్టియోళగి సిక్కి విలివిలి ఒద్దుడువంతాదువు. ఇబ్బరిగూ దొడ్డి గుద్దాట మరువాయితు. హనుమళ్ళ సూరప్పనిగే సరియాద వెట్టు కోట్ల: ఎత్తి నెలక్కే కుక్కిబిట్ట. సూరప్ప, దిక్కు తోచదే హనుమళ్ళని బెరళన్న కటూరనే కడిదుబిట్ట. రక్క చెప్పి హరియితు. ఆష్ట హోత్తిగాగలే కేళగన బీదియింద, నేరిన బీదియింద తండోప తండ జన సేరిబిట్టరు. సత్యనారాయణ శెట్టి బందు జగళ నిల్లిసిద. హనుమళ్ళ శెట్టియన్నే దురుదురు నోకిద; శెట్టి ఈతనన్నే నేట్టు దృష్టియింద నోకిద. గుంపినింద కదలుత్తిద్దవరెల్ల “ముదుకే సూరప్పనిగే సరియాగి కోట్ట. పరవా ఇల్ల” ఎందుకోండుహోగు తీద్దరు. సితమ్మ జెళ్లన తప్పి చరండియల్లి బిద్దిద్దళు. లలిత మగు మత్తు ఇతర మక్కలోడనే, ఆమ్మా’ ఎందు ఆళుత్త ఆకియ హత్తిర కుళిత్తిద్దళు. క్షేయ రక్క సురియుత్తిద్దరూ మూటి హోద వెళన్న కండు గాబరియింద హనుమళ్ళ ఓడిబంద. ఎదురుమనేయ

ರಾಧಮೃನವರೂ ಬಂದರು. ಅಲ್ಲಿಯೇ ಇದ್ದ ಶಾರದಮೃನವರು ಚೇಗ ತಣ್ಣೀರು, ಬೀಸಣಿಗೆ ತಂದರು. ನೀರು ತಟ್ಟಿ ಗಾಳಿ ಬೀಸಿದ ಮೇಲೆ ಸ್ವಲ್ಪ ಜ್ಞಾನ ಬಂತು. ತಕ್ಷಣವೇ “ಹನುಮಣ್ಣಾ, ಬೇಡಪ್ಪಾ” ಎಂದಳು. ಅದಕೆ ಆತ “ಇಲ್ಲ ತಾಯಿ. ನಾನು ಜಗತ್ ಆಡುತ್ತಿಲ್ಲ. ಇಲ್ಲ ನೋಡಿ. ನಾನು ಜಗತ್ ಆಡುತ್ತಿಲ್ಲ; ನಿಲ್ಲಿಸಿಬಿಟ್ಟೇ. ಎದ್ದೀಳ ತಾಯಿ” ಎಂದ. ಎದ್ದು ಳು. ರಾಧಮೃ “ನನ್ನ ಮನೆಗೆ ಬಾ, ಸೀತಮೃ. ನೀನು ಇಲ್ಲಿಯೇ ಕೆಲವು ದಿವಸ ಇರುವೆಯಂತೆ” ಎನ್ನುತ್ತ ಕೈ ಹಿಡಿದು ನಡೆಸಿಕೊಂಡು ಹೊರಟರು.

“ಭೀ, ನಿಮಗೇಕಮೃ ಶಷ್ಟಿಷ್ಟಂದು ತೊಂದರೆ ಕೊಡಬೇಕು. ಸೇರಿದ ಮನೆಯವರೇ ಹೋಗಿಂದು ತಳ್ಳುತ್ತಿರುವಾಗ ಮೂರನೆಯವರ ಮನೆಗೆ ಹೊರಬೊಗುವುದೇ? ಭೀ! ಭೀ!” ಎನ್ನುತ್ತ ರಾಧಮೃನವರ ಮನೆ ಹೊಕ್ಕೆಳು. ಗಾಡಿಯಲ್ಲಿದ್ದ ಸಾಮಾನುಗಳನ್ನೇಲ್ಲ ಅವರ ಮನೆಗೆ ಸಾಗಿಸಿದು ದಾಯಿತು. ಮಕ್ಕಳೂ ಅವರ ಮನೆಗೆ ಬಂದರು. ಹನುಮಣ್ಣ ಗಾಡಿ ಯನ್ನ ರಾಧಮೃನವರ ಮನೆಯ ಮುಂದೆ ಎಳೆದು, ಎತ್ತುಗಳನ್ನು ಇಲ್ಲಿಸಿದ ನೋಗಕ್ಕೆ ಕಟ್ಟಿ ಹುಲ್ಲು ಹಾಕುತ್ತಿದ್ದ. ಸೂರಪ್ಪ ಸುಮೃನೆ ಕುಳಿತು ನೋಡುತ್ತಿದ್ದ; ಜಗಲಿಯ ಮೇಲಿದ್ದ ರೈಲುತಂಬಿಗೆ ಕಣ್ಣಿಗೆ ಬಿತ್ತು. ಚೇಗ ಅದನ್ನು ತೀಗಿದುಕೊಂಡು ಒಳಗೆ ಹೊರಟುಹೊಡ.

ರಾಧಮೃನವರು ಹಾಸಿದ ಚಾಪೆಯಮೇಲೆ ಸೀತಮೃ ಮಲಗಿದ್ದು. ತಲೆತುಂಬ ಮಾನ ಎರಚಿದ ಬೀದಿಯ ಮಣ್ಣ. ಸೀರೆಯೆಲ್ಲ ಘೋಳಾಗಿತ್ತು. ಲಲಿತ ಅಣುತ್ತಿದ್ದ ಮಗುವನ್ನು ತೊಡೆಯಮೇಲೆ ಮಲಗಿಸಿ ಕೊಂಡು ಸಮಾಧಾನಪಡಿಸುತ್ತಿದ್ದೇಳು. ಶಾರದ ಗಾಡಿಯಲ್ಲಿದ್ದ ರೊಟ್ಟಿಯ ಗಂಟಿನ್ನು ನಡುಮನೆಯೊಳಗಿಟ್ಟು, ತಾಯಿಯ ಹತ್ತಿರ ಬಂದು “ಅನ್ನಾ, ಶಾತ, ಹನುಮಣ್ಣನ ಕ್ಕೆ ಕಡಿದುಬಿಟ್ಟಿ. ತುಂಬ ರಕ್ತ ಸುರಿದುಹೋಯಿತು” ಎಂದಳು. ಸೀತಮೃನ ಮನಸ್ಸು ತಳಮಳಸಿತು.

“ಅಯೋಽಿ, ಹನುಮಣ್ಣ” ಎಂದಳು.

ಗಾಡಿಯ ಕೇಲುಗಳನ್ನು ತೀಗಿದು ಒಳಗಿದುತ್ತಿದ್ದ ಹನುಮಣ್ಣ ಚೇಗ ರಾಧಮೃನವರ ಮನೆಯ ಪಡಸಾಲೆಗೆ ಬಂದ.

“ಹನುಮಣ್ಣ, ಕ್ಕೆ ಹೇಗಿದೆ? ನನಗಾಗಿ ನೀನೇಕಿಷ್ಟು ಗುದ್ರಾಡಿದೆ.

నన్న పాడు మోదలినిందలూ హీగేయి; ఒళ్ళియవరిగే కష్టకొడు తీరువుదు. క్యే ఏనాగిదే హనుమణ్ణ ? ” ఎన్నుత్త ఎద్ద కుళితలు.

“ ఏనూ ఇల్ల తాయి. ఈ ఎడగ్గే కిరిబిరళు ఆ మారిచన బాయిగి సిక్కేబిట్టుతు. కడిదుబిట్ట....బ్రాహ్మణనంతే, బ్రాహ్మణ ! మనుష్యన రక్త ముట్టువుదక్కే హల సక హేదరి నడగుతడే. ఈత కచ్చి హీరిబిట్టు; బెరళన్న కత్తరిసేబిట్టు. బ్రాహ్మణిల్ల ఏతక్కెట్టు కొండిదిరి, ఇన్నూ ఈ పాపియన్న ?నిమ్మ జాతియల్లి కట్టు నిట్టు ఏనూ ఇల్లవెందు కాణుతడే ... స్ఫుర్ప సుణ్ణ కొడి తాయి. ఈ గాయక్కే హాశి కట్టిబిడుతేనే. ” ఇల్లదిద్దరి ఈ రక్త నిల్లువుదిల్ల ” ఎందు రాధమ్మనవరన్న కేళి, రక్తదల్ల సెందిద్ద బట్టియన్న బిచ్చి హోరగే హాశిద.

రాధమ్మనవరు ఏళియదలేయమేలే స్ఫుర్ప సుణ్ణవన్నూ బీరోందు బట్టియ జూరన్న తందుకొలట్టరు. సుణ్ణ హాశి బట్టి కట్టిత్త బీదియ బాగిలల్లియే హనుమణ్ణ కుళితుకొండ. ఎంధ పాపియన్న మన్మయెదురిగట్టుకొండిదిరి తాయి ? నిమ్మంధ కరుణీ గళు దినబెళగాదరే ఈ గూబెయ ముఖ సోఇబేకల్ల; పితాజి ముండేమగ ... జగళ ఆగుతిద్దరి జన నింతు సోఇడుతిద్దరే హోరతు ఒబ్బరూ బందు ఆ పాపియోడనే గుద్దాడున గండసిరిల్లిల్ల. ఎల్ల తమాషే సోఇడుతిద్దరు. ఈ ఉంరినవరిగే అవనన్న కండరి ఇశ్శోందు హేదరికయే? హోగలి. ఆత, ఆ బహమైన్నామగళన్న మూరు తింగళ హసిన్మే బాణంతియన్న - ఎళ్ళ మక్కళ తాయియన్న ఎడగాలింద ఒదెదు, తలేయమేలే హిడి వుణ్ణ సురిదమేలాదరూ జనక్కే తాళ్ళ ఇరువుదుంటి ! నన్నంధ ముదుకెనిగే ఆగ ఎందూ ఇల్లద కొఎవ బందుబిట్టతు. నీవంతూ హేంగసరు. ఆ ఎదురు మన్మయ తాయి హేంగసు. ఈ సాలు మన్మయవరేల్ల నింతు సోఇ తిద్దరౌల్ల ! ఎల్ల గండసరు. ఉద్దనాగి దప్పగె బెళీదవరి. ఆట సోఇ తిద్దరేనో. ఆ చోఇఁ ఇరువ మన్మయ ముండే కరియ కోటు

ಹಾಕಿಕೊಂಡು ದಪ್ಪಿರುವ ಒಬ್ಬರು ನಿಂತಿದ್ದರು. ಅವರಿಗೆ ನ್ಯಾಯ ಅನ್ಯಾಯ ಎಲ್ಲ ಗೊತ್ತು. ಆದರೂ ಅವರೂ ಆಟ ನೋಡುತ್ತಿದ್ದರು. ಹೆಣ್ಣು ಮಗಳು ಚರಂಡಿಯಲ್ಲಿರುತ್ತಿದ್ದು ನೋಡಿ ಆನಂದವಾಯಿತ್ತೇನೋ. ಅಲ್ಲದೆ ಎಲ್ಲ ಬ್ರಾಹ್ಮಣರು. ನಾನು ಸಿಟ್ಟುಗೊಂಡು ನಾಲ್ಕು ಗುಡಿದ ಮೇಲೆ ಬೀದಿಯಲ್ಲಿ ನೋಡುತ್ತಾ ನಿಂತಿದ್ದ ಕೆಲವರು ಹತ್ತಿರ ಬಂದರು ಯೂರಿಗೂ ಯಾವುದು ನ್ಯಾಯ, ಯಾವುದು ಅನ್ಯಾಯ ತಿಳಿಯನು. ಎಂಥ ಹುಚ್ಚು ಜನ. ಧೂ !” ಎಂದು ಮೇಲೆದ್ದು.

ಸೀತಮ್ಮೆ “ಹನುಮಣ್ಣ” ಎಂದು ಕೂಗಿದೆಳು. ಹೊರಗೆ ಜಗಲಿಗೆ ನಡೆದಿದ್ದ ಹನುಮಣ್ಣ ಕೂಗು ಕೇಳಿ ಓಳಗೆ ಬಂದ. ಆಕೆಗೆ ಸೂರಪು ಕೂಗಾಡುತ್ತಿದ್ದು ದು ಕೇಳಿಸಿತು. ಹನುಮಣ್ಣ ಜಗಲಿಯ ಮೇಲಿದ್ದರೆ, ಆ ಕೂಗಾಟ ಕೇಳಲಾರದೆ ಏನಾದರೂ ಅನಾಹತ ನಡಸಿಬಿಟ್ಟುನೆಂದು ಆಕೆಗೆ ಭಯ. ಆದುದರಿಂದ “ಇಲ್ಲಿಯೇ ಕುಲಿತುಕೂ ಹನುಮಣ್ಣ. ನೀನು ಹೊರಗೆ ಹೊಗಬೇಡ” ಎಂದೆಳು. ಆತ “ಆಗಲಿ ತಾಯಿ” ಎಂದು ಹೇಳಿ ಬೀದಿಯ ಬಾಗಿಲಿಗೆ ಒರಿ ಕುಳಿತ. ಎಲೆಯ ಮೇಲಿದ್ದ ಒಕ್ಕೆಯ ಸುಣಿ ರಂಡು, ಎಲೆ ಹಾಕಿಕೊಳ್ಳಬೇಕೆನಿಸಿತು. ತಂಬಾರೆನ ಚೀಲ ತೆಗೆದುಕೊಂಡ. ಹಾಗೆಯೇ ಹೊರಗಾಗುತ್ತಿದ್ದ ಗಲಾಟಿಗೆ ತೆನಿಗೊಟ್ಟು.

ಸೂರಪುನಿಗೆ ಬೇರೆ ಏನೂ ಕೆಲಸವಿರಲ್ಲ. ಹನುಮಣ್ಣನ ಗುದ್ದು ಶುಂಬನೋವನ್ನು ಉಟುಮಾಡಿತ್ತು. ಸಿಟ್ಟು ವಿಶಿಮಾರಿತ್ತು. ಅಡುಗೆಗಿಟ್ಟು ಜಗಲಿಯ ಮೇಲೆ ಕುಳಿತು ಕೂಗಾಡುತ್ತಿದ್ದ ; ಹಾರಾಡುತ್ತಿದ್ದ :

“... ನನ್ನೊಡನೆ ಗುಡ್ಡಾಡಲು ಇದುವರೆಗೆ ಈ ಉರಿನಲ್ಲಿ ಒಬ್ಬ ನಿಗೂ ಸರಿಯಾದ ಧೈಯರುವಿಲ್ಲ. ಹಾಗಿರುವಾಗ ಈ ಮುದಿಗುಲಾಮು ನನಗೆ ಹೊಡೆದುಬಿಟ್ಟು. ಆದಕ್ಕೇ ಸರಿಯಾದ ಪ್ರತಿಫಲ ತಿಂದ. ಕಮರ್ಕೈ ತಕ್ಕ ಫಲ. ಪಾಪಿ ! ಬ್ರಾಹ್ಮಣನನ್ನು ರೇಗಿಸಬಾರದು ; ರೇಗಿಸಿದರೆ ಪರಶು ರಾಮನಾಗಿ ಬಿಡುತಾನೆ. ಅವನಿಗೇನೂ ತಿಳಿದಿಲ್ಲ. ಮಣ್ಣ ಕೇಳುವ ಮುದ್ದೆಗೆ ತಲೆಯಿಲ್ಲದೆ ? ಆ ಅವಿಧೀಯ ಹೆಗಸನ್ನು ವಹಿಸಿಕೊಂಡು ಮಾತಾಡುವುದಕ್ಕೆ ಬರುತಾನೆ... .. ಏನೆಂದು ತಿಳಿದಿದಾನೆ. ಯಾರೆದುರಿಗೆ ಮಾತಾಡುತ್ತಿದೇನೆಂದು ತಿಳಿದಿದಾನೋನೋಡುತ್ತೇನೆ. ಇನ್ನೂ ಬರಲಿ;

ಮನೆಯ ಮೆಟ್ಟಲುಗಲ್ಲು ಹತ್ತಲಿ ಆ ಹೆಣ್ಣು, ನೋಡೋಣ.....ಸೊಸೆ ಯೆಂದರೆ ಕುತ್ತಿಗೆಗೆ ಕಟ್ಟಿಕೊಂಡ ಕುಂಟಿಯಾದಳಲ್ಲ ! ಮೊದಲಿಂದಲೂ ನಮ್ಮ ಮನೆಗೆ ಸುಖವಿಲ್ಲ. ಈಕೆ ಮಹಾರಾಣೆ-ಎಂದು ನಮ್ಮ ಮನೆಯೊಳಗೆ ಕಾಲಿಟ್ಟಿಕೊಂಡೇ ಆ ದುರ್ಬೀರವ ಬಡಿದುಕೊಂಡಿತು.....ಇನ್ನು ನಮ್ಮ ಮನೆಗೆ ಬರಲಿ. ಇವಳಿಗೇನು ನಾವು ಪತ್ರ ಬರೆದುಕೊಟ್ಟಿದೇವೇನು ? ಸಾಯುವ ತನಕ ಅನ್ನ ಹಾಕುತ್ತೇವೆ, ಎಂದು.....ಇನ್ನು ಬರಲಿ, ನೋಡೋಣ. ಆಕೆಯನ್ನು ಮನೆಗೆ ಸೇರಿಸಿದರೆ ನಾನು ಭರ್ಹ್ಯಣನೇ ಅಲ್ಲ. ತವರು ಮನೆಯಿಂದ ಬರಿಗ್ರೀಯಲ್ಲಿ ತಾರಮ್ಮಯ್ಯ ಆಡಿಕೊಂಡು ಬರುತಾಳಿ, ಎಲ್ಲ ನಾವು ತೆರಬೇಕು. ನಮುಗೇನು ದರದು ?.....ಆಕೆಯನ್ನು ಹೊಸ್ತಿ ಲೊಳಗೆ ಸೇರಿಸಿದರೆ ನಾನು ಚಂಡಾಲ !

ಹನುಮಣಿ ಸುಮ್ಮನೆ ಕೇಳಿತ್ತು “ ತಾಯಿ ಸೀತಮ್ಮು, ತಿಂದ ಗುದ್ದುಗಳು ಸಾಲದೇನೋ, ಇನ್ನೂ ತಲೆಯೆಲ್ಲ ಹರಟುತ್ತಿದಾನೆ. ಬೇಕಾಗಿದೆ, ಎಂತ ಕಾಣುತ್ತದೆ. ಹೊಡಿತ ತಿನ್ನ ಬೇಕೆಂದರೆ ಒಹಳ ಆಸ ” ಎಂದ.

ರಾಧಮ್ಮು, ಇನ್ನು ಹನುಮಣಿ ಎಲ್ಲಿ ಪುನಃ ವ್ಯಾಜ್ಯಕ್ಕೆ ಹೋಗುತ್ತಾನೋ ಎಂಬ ಗಾಬರಿಯಂದ “ ಹನುಮಣಿ, ಏಳಪ್ಪ. ಕೈಕಾಲು ಮುಖ ತೊಳೆದುಕೊ. ಇದೂ ನಿರಿದೆ. ಬಿಸಿ ಬಿಸಿ ಕಾಫಿ ಮಾಡಿದೇನೆ ” ಎಂದರು. ಆತ ನೀರು ತೆಗೆದುಕೊಂಡು ಹೊರಗೆ ಹೋದ. ರಾಧಮ್ಮನವರು ಸೀತಮ್ಮನ ತಲೆಯ ಮೇಲಿನ ಮಣಿನ್ನು ರೂಡಿಸಿ, ಕೈಕಾಲು ತೊಳೆದುಕೊಳ್ಳಲು ಹೇಳಿದರು. ಅಡುಗೆಯವನು ಬಿಸಿ ಬಿಸಿ ಕಾಫಿ ತಂದು ಎಲ್ಲರಿಗೂ ಕೊಟ್ಟು.

ಆಗಲೆ ಸಂಜೆ ಏಳು ಗಂಟಿಯಾಗಿತ್ತು. ಎಂಟು ಗಂಟಿಯವರೆಗೂ ಹನುಮಣಿ ಸಿಟ್ಟಿನಿಂದ ಏನೇನೋ ಹರಟುತ್ತಿದ್ದು. ರಾಧಮ್ಮ ಬಾಣಂತಿ ಮಕ್ಕಳನ್ನು ಉಟಕ್ಕೆಬಿಬಿಸಿದಳು.

ಎಲೆಗೆ ತುಪ್ಪ ಬಡಿಸುತ್ತು “ ಉರು ಬಿಟ್ಟಿದ್ದ ಯಾವಾಗಲೊ, ಏನೋ. ಪಾಪ, ಮಕ್ಕಳು ಹೇಗೆ ಹಸಿವು ತಡೆದಾರಮ್ಮ. ಬಾಣಂತಿಗೆ ಹೊತ್ತು ಹೊತ್ತಿಗೆ ಹೊಟ್ಟಿಗೆ ಬೀಳದಿದ್ದರೆ ತುಂಬ ಸಂಕಟವಾಗುತ್ತದೆ. ದಿನಬಿಟ್ಟು ದಿನ ಬೆಳಗ್ಗೆ ಎಣ್ಣನೀರು ಹಾಕಿ, ಸಿಹಿಸಜ್ಜಿಗೆ ಮಾಡಿಕೊಡಬೇಕು. ಮೈಯೊಳಗಿನ ಉರಿ, ಹೊಟ್ಟಿಯೊಳಗಿನ ಸಂಕಟ ಹೋಗಲು ತುಂಬ ತುನ್ನು

ಬೀಳಬೀಕು. ಆದರೆ ಈ ಮಾನ, ಒಂದು ದಿನವೇಲ್ಲಾ ಉಪವಾಸದಿಂದ ಹೆಚ್ಚು ಕೈಯೆಲ್ಲಾ ನೋರಿಸಿಕೊಂಡು ಅಷ್ಟು ದೂರ ಗಾಡಿಯಲ್ಲಿ ಒಂದು ಬಾಣಂತಿಯ ತಲೆಯ ಮೇಲೆ ಮಣ್ಣ ಸುರಿಯುತ್ತಾನೆ. ಪಾಪಿ!” ಎಂದಳು.

ಸೀತಮೃ “ ಇಲ್ಲ ರಾಧಮೃ, ಬೆಳಗ್ಗೆ ವುಧಕರೆಯ ಮಂಟಪದಲ್ಲಿ ಅಡುಗೆ ಮಾಡಿದ್ದೆ. ಹನುಮಣಿ ಇದಲ್ಲಿ ನನಗೆ ತೊಂದರೆಯೇ ಇಲ್ಲ. ಆತನೇ ನನ್ನ ಭಾಗಕ್ಕೆ ನಿಜವಾದ ದೇವರು-ತಂಡೆ” ಎಂದಳು.

ಬದನೆಕಾಯಿಯ ಹುಳಿ ಬಹೆಳ ರುಚಿಯಾಗಿತ್ತು. ಆದರೆ ಸೀತಮೃ ನಿಗೆ ಹೊಡ್ಡಿ ಚಿಂತೆ ಬೆನ್ನು ಹಿಡಿದಿದ್ದು ದರಿಂದ ಅನ್ನ ಸೇರಲಿಲ್ಲ. “ ಮನೆ ಬಿಟ್ಟು ಹೊರಗೆ ಹಾಕಿದರು. ಮುಂದೇನು ಮಾಡಲಿ? ಎಲ್ಲಿಗೆ ಹೋಗಲಿ?” ಎಂಬುದು ಬಗೆ ಹರಿಯಲಿಲ್ಲ. ರಾಧಮೃನಿಗೆ ತುಂಬ ಸಿಟ್ಟು ಬಂತು. “ ಸೀತಮೃ ನೀನು ಹೀಗೆ ಇಂದು ಅನ್ನ ಬಿಟ್ಟರೆ, ನನಗೆ ಕೋಪ ಬರುತ್ತದೆ, ಸ್ನೋಡು. ಆ ಬತ್ತಿಗೆ ಹೊತ್ತುಹೊತ್ತಿಗೆ ಹಾಲು ಬರಬೇಕೊ ಬೇಡವ್ಯೋ. ಈ ಮಕ್ಕಳ ಗತಿಯೇನು? ನೀನೇನೂ ಯೋಚಿಸಬೇಡಮೃ ಕೆಲವು ದಿನ ನಮೃ ಮನೆಯಲ್ಲಿಯೇ ಇರು. ಸಕ್ರೀಷ್ಟಿನಿಂದ ಅವರು ಬಂದ ಹೇಳಿ ನಾನು ಅವರಿಗೆ ಎಲ್ಲವನ್ನೂ ತಿಳಿಸುತ್ತೇನೆ. ಅವರು ಏನೂ ಅನ್ನ ವುದಿಲ್ಲ. ನೀನು ಮನಸ್ಸಿಗೆ ಏನೂ ತಿಳಿದುಕೊಳ್ಳಬೇಡ ... ಉಟ ಮಾಡದೆ ಹೋದರೆ ನಾನೂ ಇಂದು ಉಟ ಮಾಡುವುದಿಲ್ಲ” ಎಂದಳು.

ಸೀತಮೃ ಸ್ವಲ್ಪ ಹೊತ್ತು ಸುಮೃನೆ ಎಲೆಯನ್ನೇ ನೊಡುತ್ತ ಕುಳಿ ತಿದ್ದಳು. ಆಮೇಲೆ ಇದ್ದಕ್ಕಿದ್ದ ಹಾಗೆಯೇ “ ಇಲ್ಲ, ವನಗೇನು ಚಿಂತಿ! ಇವರ ಮನೆಯೇ ನನಗೆ ಬೇಕಾಗಿಲ್ಲ ... ಯಾಂಗೆ ಬೇಕಾಗಿದೆ? ಮಲ್ಲಿಗೆ ಹಳ್ಳಿಯಲ್ಲಿ ನಮೃಜ್ಜಿ ಇದಾಳಿ; ನಮೃ ತಾಯಿಯ ತಾಯಿ. ಆಕೆ ಹದೇ ಕಾಗದ ಬರಿಯುತ್ತೇ ಇದ್ದಳು. ಇವರ ಅಧಿನವಲ್ಲಿದ್ದ ನಾನು, ಆವಳಿ ಗೊಂದು ಕಾಗದ ಸಹ ಹಾಕಲು ಸಾಧ್ಯವಾಗಲಿಲ್ಲ. ಆಕೆ ಪಾಪ ಹಣ್ಣ ಹಣ್ಣ ಮುದುಕಿ. ಅಲ್ಲಿಗೆ ಹೋಗುತ್ತೇನೆ. ಹನುಮಣಿನನ್ನು ಕೇಳಿ ಕೊಂಡರೆ, ಸಂತೋಷದಿಂದ ಬಿಟ್ಟು ಬರುತ್ತಾನೆ. ನನಗೇನೂ ಚಿಂತೆಯಿಲ್ಲ, ರಾಧಮೃ. ಉಟ ಮಾಡುತ್ತೇನೆ. ಈಗೇಕೋ ಮನಸ್ಸ ತುಂಬ ಕಲ್ಲಾಗು ಶಿದೆ. ಉಟ ಮಾಡುತ್ತೇನೆ” ಎಂದು ಸರಸರನೆ, ಹುಚ್ಚುಹುಚ್ಚಾಗಿ ತುತ್ತು

తురుకేండళు.

ఆకె తక్కువుట్టిగే లూట మాడిదళు. బలు హసివేయాగిర బహుదు. రాఘవ్యన్నిగే సంతోషవాయితు. ఆదరే అజ్ఞయ మనిగే హోగువ విషయదల్లి తవ్వ అభివృయ సూచిసలు కాతరరాగి ద్వరు. వోచరు బడిసుత్త “సితవ్య, నవ్వ యజమానరు నాడిద్ద బరుతారే. ఆవరు బందనంతర నాను ఆవరిగే ఈ ఎల్ల విషయ గళన్ను తిలిసుతేఱినే. ఆవరు తిలిదవరు ఆమోలే, ఆవరు హేళిదంతి మాడు. ఈగలే ఏకె దుండుకి హోగిబిడుతీఱి?” ఎందళు.

సితవ్య “ రాఘవ్య, నివ్వ కనికరద మాతు ఈ బడపియ మేలిరువ నివ్వ అభిమానద ఆళ తోరిసుతడే. ఆదరే నవ్వ మావ నవర విషయ నివుగి చెన్నాగి గొత్తు. ఆత హరమారి. ఎందేందిగూ శపథ బదలాయిసువుదిల్ల. హికిదద్దేయరె. ఆతనన్నోప్పిసువుదు బ్రక నిందలూ సాధ్యవిల్ల. ఇన్న నన్న ఈ లూర జీవన కోసిగొండ హాగేయి. నాను ఎష్ట వరువగళంద ఈ హటద మాతు నన్న మావ నవర బాయింద హోరడబారదెందు దేవరన్న ప్రాధిసుతిదే. ఎల్ల ననగి ఈ కట్టప్పతె మాడిబిడుతారో, ఎందు తుంబ హదరి నడే యుతిదే. ఆదరే దేవరు క్షేచిట్ట. నన్న యజమానరు సక లూరల్లిల్ల వంతే. రాజువూ శాణిసలిల్ల. నవ్వత్తేయవరూ ఇల్ల. ఏను కతియో! ననగొందూ తిలియదు. నిఱు హేళువంతి ఇన్న ఎరడు ముంర. దిన ఇద్దరి నన్నన్న మల్లిగేకల్లగి కరెదుకోండు హోగవరారు? ఆ లూరిగి బస్సల్ల. గాడియ రస్తేయంతూ స్ఫూర్చు చెన్నాగిల్లవంతే యారుతానే ననగాగి గాడికట్టుతారె. ఈగ పురస్తిరువుదే ఆప రూప. నవ్వ హనువుణ్ణనాదరే, బహళ సంతోషదింద నన్నన్న కరెదుకోండు హోగుతానే; నన్న తండెగింత హచ్చు. నన్నన్న క్షేగ్తుసినింద ఎత్త ఆడిసిదవను. ఎత్త గాడియూ చెన్నాగివే. అఖిద గుడ్డ దపురద హోళే దాటబేకు. అల్లింద బందు మేలి ముందే హోగ చేశుకు. ఈగ హోళేయల్లి నిరు ఎష్టదేయిగ. ఆదుదరింద నాను

ಈಗಲೇ ಹೊರಟರೆ ಹನುಮಣಿ ನನಗೆ ಏನೂ ತೊಂದರೆ ಬರದಂತೆ ಸೋಡಿ ಕೊಳ್ಳುತ್ತಾನೆ. ನಾನು ಬೆಳಗೆಯೇ ಹೊರಟುಬಿಡುತ್ತೇನೆ. ಮೂರು ತಿಂಗಳಾದ ಮೇಲೆ ಮತ್ತೊಮ್ಮೆ ಬರುತ್ತೇನೆ. ಆಗಲಾದರೂ ಮನೆಗೆ ಸೇರಿಸಿಕೊಂಡರೆ ನನ್ನ ಅಧ್ಯಾತ್ಮ” ಎಂದು ಹೇಳುತ್ತ ಎದ್ದು ಕ್ಯೇ ತೊಳೆಯಲು ಹೋದಳು.

ಹನುಮಣಿ ಮಕ್ಕಳ ಹಾಸಿಗೆ ಬಿಜ್ಞಿ, ಪಡಸಾಲೆಯ ಒಂದೆಡಿ ಹಾಸಿದ್ದು. ತಾಯಿ ಎಲೆಂಡಕೆ ಹಾಕಿಕೊಂಡು ಬರುವುದರೂಳಾಗಿ ಲಲಿತ್, ತಾಯಿ—ಮಗುವಿನ ಹಾಸಿಗೆ ಹಾಸಿದಳು. ಮುಂಗಡಿಕಾಸು ರಾಮು, ಶಾರದ ಬೇಗ ಮಲಗಿಬಿಟ್ಟರು. ಅಡುಗೆಯವನು ಪಡಸಾಲೆಯಲ್ಲಿ ಹನುಮಣಿನಿಗೂ ಅಡುಗೆಮನೆಯಲ್ಲಿ ರಾಧಮೃನವರಿಗೂ ಎಲೆ ಹಾರೆ ಬಡಿಸಿದ. ಲಲಿತ್ ಎಳಿ ಮಗುವನ್ನು ಹಾಸಿಗೆಯ ಮೇಲೆ ಮಲಗಿಸಿ ತಟ್ಟಿ ನಿದ್ದೆ ಮಾಡಿ ಸುತ್ತಿದ್ದಳು. ಸಿತಮೃತ ಅಡುಗೆಯ ಮನೆಯಲ್ಲಾಂದು ಕಡೆ ಕುಳಿತು ಏನೇನೇ ಹರಟುತ್ತಿದ್ದಳು. ತವರೂರಿನ ಸುಖ ಹೇಳಿಕೊಂಡಳು; ತಂದೆ, ತಮ್ಮ ಎಲ್ಲರ ಕತೆಯೂ ಪೂರ್ಯಿಸಿತು.

“ತವರೂರಿನಲ್ಲಿಯೂ ನಿಮ್ಮಂಥ ಕರುಣಿಗಳು ಕೆಲವರಿದ್ದ ಧರಿಂದ ನಾನು ಸುಖವಾಗಿ ಆರು ತಿಂಗಳು ಕಳಿದೆ. ತುಳಸಿಬಾಯಿಯನ್ನೂ, ಶಂಕರಮೃನವರನ್ನೂ ಇಂಥ ತಂಪು ಹೊತ್ತಿನಲ್ಲಿಯೇ ನೆನಸಬೇಕು. ಪಾಪ, ನನ್ನನ್ನು ಕಂಡರೆ ಅವರಿಗೆ ತುಂಬ ಪ್ರೀತಿ” ಎಂದಳು.

ರಾಧಮೃನವರ ಉಟ ಮುಗಿಯಿತು. ಹನುಮಣಿ ಆಗಲೇ ಜಗಲಿಯ ಮೇಲೆ ಹಾಸಿಗೆ ಹಾಕಿಕೊಂಡು ಎಲೆಂಡಕೆ ಹಾಕಿಕೊಳ್ಳುತ್ತಿದ್ದು. ಗಂಟೆ ಒಂಬತ್ತರ ಮೇಲಾಗಿತ್ತು. ಸಿತಮೃತ ಮಲ್ಲಿಗೆ ಹಳ್ಳಿಗೆ ಹೋಗುವ ಸಲಹೆಯನ್ನು ಸೂಚಿಸಿ, ನಾಳಿಯೆ ಗಾಡಿಯಲ್ಲಿ ಕರೆದುಕೊಂಡು ಹೋಗಬೇಕೆಂದು ಹೇಳಿಕೊಂಡಳು. ಆತ ಸಂತೋಷದಿಂದೊಫ್ಪಿದ. “ಆಗಲಿ, ತಾಯಿ. ದೂರ ಇದ್ದ ಕೊಂಡೆ ಈ ಭಿಕಾರಿಯ ಮೇಲೆ ಕೇಸು ಮಾಡಬೇಕು. ಬಿಡಬಾರದು” ಎಂದ.

ರಾಧಮೃತ, ಆರು ತಿಂಗಳಿಂದೀಚಿಗೆ ನಡೆದ ಮಾವನ ಮನೆಯು ಕತೆಹೇಳುವ ಕುಶಾಹಲದಲ್ಲಿದ್ದಳು. ತವರು ಮನೆಯ ಕಷ್ಟದ ಕತೆಯನ್ನು ಕೇಳಿದ ಆಕೆಗೆ ಕುಶಾಹಲ ಇನ್ನೂ ಹೆಚ್ಚಿತು. ಹೆತ್ತ ತವರೂ ಕ್ಯೇ ಬಿಟ್ಟು,

ಸೇರಿದ ಮನೆಯವರೂ ಓಡಿಸಿರುವ ಈಕೆಯ ಬಾಳನ್ನು ಸೋಡಿ, ಆಕೆಗೆ ತುಂಬ ದುಃಖವಾಯಿತು. ಅಲ್ಲದೆ ಮಾವನ ಮನೆಯವರು ನಡುತ್ತಿರುವ ನೀಂಜ ಪಿತ್ತಾರಿಯ ಕತೆ ತಿಳಿದಿತ್ತು. ದುಃಖ ಇವುದಿಯಾಯಿತು. ಮಾತಾ ದದೆ ಸುಮೃನೆ ಕುಳಿತುಕೊಳ್ಳಲು ಮನಸ್ಸೊಪ್ಪಲಿಲ್ಲ. ನಡೆದ ಕತೆ ಹೇಳಲು ನೊದಲು ಮಾಡಿದಳು :

“ನೀನು ಉರಿಗೆ ಹೋದವೇಳೆ ನಿಮ್ಮ ಮಾವನವರ ಮನೆ ತುಂಬ ಬದಲಾಯಿಸಿದೆ. ಶ್ರೀಕಂಠಪುರದಿಂದ ಒಬ್ಬ ಶೈಟ್ಟರು ಬಂದಿದ್ದರು. ಅದೇನೊ, ನಿಮ್ಮ ಮಾವನವರು ಅವರಿಗೆ ದುಡ್ಡ ಕೊಡಬೇಕಂತಲ್ಲ; ಅದರ ವಸೂಲಿಗೆ ಬಂದಿದ್ದರು. ಆಗ ಏನೇನೊ ಗಲಾಟೆಯಾಯಿತು. ಕೊನೆಗೆ ಸಮಾಧಾನಪಟ್ಟುಕೊಂಡು ಆ ಶೈಟ್ಟ ಉರಿಗೆ ಹೊರಟು ಹೋದ. ಅಂದಿನಿಂದ ನಿಮ್ಮತ್ತಿಯ ಮನೆ ಬಹಳ ಬದಲಾಯಿಸಿದೆ. ಆ ಶೈಟ್ಟ ತಿಪ್ಪಾ ಜೊರಿಯಾರ ಸ್ನೇಹಿತನಂತೆ. ತಿಪ್ಪಾಜೊರಿಯಾರಿಗೆ ಎಲ್ಲ ಗೊತ್ತಾಯಿತು. ನಾನೂ ಸೋಡುತ್ತೇನೆ ಈಗ ನಿಮ್ಮ ರಾಜುವನ್ನು ಬಹಳ ಮುದ್ದಿಸುತ್ತಾರೆ. ಅಯ್ಯ್ಯಾ, ಅಯ್ಯ್ಯಾ, ನಂಜಮ್ಮನವರಂತೂ ರಾಜುವನ್ನು ಒಂದು ಗಳಿಗೆಯಾ ಬಿಟ್ಟಿರುವುದಿಲ್ಲ. ಆದುದರಿಂದಲೇ ಈಗ ಯಾವುದೊಂಬ ನಯನಕ್ಕೆ, ನಿಂಗನ ಹಳ್ಳಿಗೆ ಅವನನ್ನು ಕರೆದುಕೊಂಡು ಹೋಗಿದಾಳೆ.”

“ಸದ್ಯ ಎಲ್ಲಾದರೂ ಹುಡುಗ ಚಿನ್ನಾಗಿರಲಿಮ್ಮೆ. ಅವನ ಮೇಲಾದರೂ ಕರುಣೆ ತೋರುವಂತೆ ದೇವರು ಬುದ್ಧಿ ಕೊಟ್ಟನ್ನಲ್ಲ. ನನಗೆ ಸಂತೋಷ” ಎಂದಳು.

“ಅದಿರಲಿ. ನಾನು ಹೇಳುವುದನ್ನು ಪೂರ್ತೆ ಕೇಳು ಸಿತ್ತಿಮ್ಮೆ. ಈ ಬೂಟಾಟಕವೇಷಗಳೆಲ್ಲ ಏಕೆ ಗೊತ್ತಿ? ಇಂದು ನಡೆಯಿತಲ್ಲ, ಆ ಕತೆಗೆ ಅಸ್ತಿಭಾರವಾಗಿ; ಅಷ್ಟೆ. ಈ ಉರಿನಲ್ಲೆಲ್ಲ ಹಬ್ಬಿರುವ ಸುದ್ದಿ ಇದು-ನಿಮ್ಮ ಮಾವ ಶೈಟ್ಟಯ ಸಾಲ ತೀರಿಸಲು ಸಾಧ್ಯವಾಗದೆ, ನಾಗನಿಗೆ ಬೇರೆ ಮುದುವೆ ಮಾಡುವ ಮೂಲಕ ವರದಕ್ಕಿಣಿ ಸಂಪಾದಿಸುವುದರಲ್ಲಿದಾನೆ.....”

“ಭೀ! ಅದೆಲ್ಲ ಸುಳ್ಳು, ರಾಧಮ್ಮ. ಐದಾರು ಮಕ್ಕಳ ತಂಡಿಗೆ ವರದಕ್ಕಿಣಿ ಕೊಟ್ಟು, ಹೆಣ್ಣು ಕೊಡುವ ತಂಡ ಇಂಗಳಿರುವರೆ! ಎಲ್ಲ ಬರಿಯ ಸುಳ್ಳು!.....”

“ ಇಲ್ಲ. ನಿನಗೆ ಗೊತ್ತಿಲ್ಲ, ಸೀತಮ್ಮು. ಹರಲೀಪುರದ ಸಾಹುಕಾರ ರೊಬ್ಬರ ತಂಗಿಯಂತೆ. ಇಪ್ಪತ್ತು ಮೂರು ವರುವವಂತೆ. ನೊಡಲ ಮುದುವೆ ಹದಿಮೂರನೆ ವಯಸ್ಸಿಗೇ ಆಯಿತಂತೆ. ಆದರೆ ಆಕೆ ಮೈ ನೇರಿಯಲ್ಲಿ ವೆಂದು ಅವಳ ಗಂಡ ಬಿಟ್ಟುಬಿಟ್ಟು. ಆವಳನ್ನು ಸಾವಿರ ರೂಪಾಯಿ ವರದ ದ್ವಿಕ್ಕೆಯೋಂದಿಗೆ ನಿನ್ನ ಗಂಡನಿಗೆ ಕಟ್ಟುವ ಏರಾಡು ನಡೆದಿದೆ. ಇದೆಲ್ಲ ಆ ಸಾಲಕೊಟ್ಟಿರುವ ಶೆಟ್ಟಿಯೆ ಕೆಲಸ. ಶ್ರೀಕಂಠಪುರಕ್ಕೂ ಹರಲೀಪುರಕ್ಕೂ ಮೂರೇ ಮೈಲಿ. ಆ ಹುಡುಗಿಗೂ, ಆಕೆಯ ಅಣ್ಣಿನಿಗೂ ಆಗುವುದಿಲ್ಲ ವಂತೆ; ಪಾಪ ಅದು ತಬ್ಬಿಲಿ.....”

“ ಆದರೆ ಅವರು ಈ ಏರಾಡಿಗೆ ಎಂದೆಂದಿಗೂ ಒಪ್ಪುವುದಿಲ್ಲ. ರಾಧಮ್ಮು, ಖಂಡಿತವಾಗಿಯೂ ಈ ವಿವರೆ ಆ ಶೆಟ್ಟಿ ಹರಡಿದ ಸುಳ್ಳು ಸುದ್ದಿ. ನನಗೇನೇ ನಂಬಿಕೆಯಿಲ್ಲ. ನೀವೂ ಸಂಬರ್ಭಿಡಿ. ಶೆಟ್ಟಿಗೆ ನಮ್ಮ ಮಾವನವರನ್ನು ಕಂಡರೆ ಆಗುವುದಿಲ್ಲ. ಏನಾದರೂ ಮಾಡಿ ಇವರ ಮೇಲೆ ಆನೇಕ ಕೇಸುಗಳನ್ನು ಹೇರಬೇಕೆಂಬುದೇ ಆತನ ಆಸ. ಪದೇಪದೇ ಕೊಟ್ಟಿ ಸಾಲಕ್ಕೆ ತಗಾದೆ ಮಾಡುತ್ತಾನೆ. ಕೊಡಡಿದ್ದರೆ ಮನೆ ಕೆತ್ತು ಕೊಂಡು ಬಿಡುತ್ತೇನೆ, ಎಂದು ಹೆದರಿಸುತ್ತಾನೆ. ಮುದುವೆಯ ವಿಷಯ ಹರಡಿದರೆ, ಸೊಸಯೂ ಮಾವನ ಮೇಲೆ, ಗಂಡನ ಮೇಲೆ ಕೇಸು ಮಾಡಬಹುದೆಂದು ಉಹಿಸಿ ಈ ಸುಳ್ಳುಸುದ್ದಿ ಹರಡಿದಾನೆ. ದಯವಿಟ್ಟು ನೀವು ಇದನ್ನು ನಂಬಿ ಉರೆಲ್ಲ ಹರಡಬೇಡಿ. ಎಲ್ಲ ಸುಳ್ಳು. ನನ್ನ ವರ ಗುಣ ನನಗೆ ಗೊತ್ತಿಲ್ಲವೆ. ಅವರೆಂದಿಗೂ ಈ ಏರಾಡಿಗೆ ಒಪ್ಪುವುದಿಲ್ಲ... ಹಾಗೆ ನಡೆದುಬಿಟ್ಟರೆ, ಇಪ್ಪು ಮಕ್ಕಳ ತಾಯಿ ನಾನೆಲ್ಲಿ ಹೋಗಬೇಕು? ಆಗ ನಾನು ಯಾರು ಮನೆಯವಳು? ತಂದೆ, ನಿನ್ನನ್ನು ಬೇರೆ ಮನಗೆ ಕೊಟ್ಟಿ ದಾಯಿತು; ಈಗ ನೀನು ನಮ್ಮ ಮನೆಯವಳಲ್ಲ; ಈ ಮಕ್ಕಳನ್ನು ಸಾಕಲು ನನಗೇನು ಅಗತ್ಯ? ಎನ್ನ ತಾನೆ. ಇವರು, ನಿನ್ನನ್ನು ಮನೆ ಬಿಟ್ಟು ಹೊರಗೆ ಹಾಕಿದೇನೆ, ಎನ್ನ ತಾರೆ. ಆಗ ನಾನೆಲ್ಲಿಗೆ ಹೋಗಲಿ? ಈ ಮಕ್ಕಳ ಪಾಡೇನು?.....ಇವರನ್ನೆಲ್ಲ ಬಲವಂತದಿಂದ ಅತ್ತಿಮನೆಯಲ್ಲಿ, ಬಿಟ್ಟು ಬಿಡಬಹುದು. ಆದರೆ ನನ್ನ ಕರುಳು ತಡೆಯಬೇಕ್ಕಳ್ಳ. ಖಂಡಿತ, ಹಾಗಾದರೆ ನನ್ನ ಬಾಳು ಉಳಿಯದು. ಈ ಮಕ್ಕಳು ಈ ವಯಸ್ಸಿನಲ್ಲಿಯೇ ಹೊಟ್ಟಿ

ಗಿಲ್ಲದೆ ಮಣ್ಣ ಕಾಡುತಾರೆ..... ದೇವರಿಗನ್ನು ಬುದ್ಧಿಯಿಲ್ಲವೇ? ನಿಜ ವಾಗಿಯೂ ಹಾಗಾಗುವುದಿಲ್ಲ. ಎಲ್ಲ ಬರಿಯ ಸುಳ್ಳು. ನೀವು ನಂಬಬೇಡಿ” ಎಂದೆಳು.

ಹನುಮಣ್ಣ “ ಅಲ್ಲದೆ ಮತ್ತೀನು, ತಾಯಿ? ಜನ ಸುಮೃತಿ ಬಿಟ್ಟಾರೆ, ಹಾಗೆಲ್ಲ ಮಾಡಿದರೆ? ಮದುವೆ ಎನ್ನುವುದೇನು ಮಾವಿನಹಣ್ಣು ತಿಂದಹಾಗೇನು; ಒಂದಾದ ಮೇಲೊಂದು ಹೀರಿ ಓಟಿ ಬಿಸಾಡುವುದಕ್ಕೆ? ಸರ್ಕಾರ ಸುಮೃತಿರುತದೆಯೆ? ಕೋಟಿಲ್ಲವೇ? ಮನಸ್ಸು ಬಂದಾಗಲೆಲ್ಲ ಮದುವೆ ಮಾಡಿಕೊಳ್ಳಲು ದಾರಿ ಕೊಟ್ಟರೆ, ಅದೂ ಒಂದು ವ್ಯಾಪಾರ ಆಗಿಬಿಡುತದೆ. ವರದಕ್ಕಿಣಿ ತೊರಿಸುತ ಪೆದ್ದು ಪೆದ್ದು ಹೆಣ್ಣು ತರುತಾರೆ. ಇವರು ಆನಂದದಿಂದ ದುಡ್ಡ ತೆಗೆದುಕೊಂಡು, ಮದುವೆ ಮಾಡಿಕೊಳ್ಳುತಾರೆ. ಮೂರು ದಿನ ಕಳೆಯಾವುದೇ ತಡ, ವರದಕ್ಕಿಣಿಯೊಡನೆ ಬರುವ ಇನ್ನೊಂದು ಹೆಣ್ಣಿಗೆ ಒಲಿದು, ಈ ಹೆಂಡಕಿಯನ್ನು ಬೀದಿಗೆ ದೂಡಿಬಿಡುತಾರೆ. ಜನ ಇದಕ್ಕೆ ಅವಕಾಶ ಕೊಟ್ಟರೆ, ಒಂದೇ ತಿಂಗಳೊಳಗೆ ನಿಮ್ಮ ಜನರ ಒಂದು ಗಂಡು ಲಕ್ಷ್ಯಂತರ ರೂಪಾಯಿ ದುಡಿದುಬಿಡುತ್ತಾನೆ. ಏನು ಕೆಟ್ಟಿ ಜಾತಿ ತಾಯಿ, ನಿಮ್ಮದು. ಆದುದರಿಂದಲೇ ನಮ್ಮಲ್ಲಿ ವರದಕ್ಕಿಣಿಯ ಪದ್ಧತಿಯೇ ಇಲ್ಲ. ಗಂಡು ಅಂಗಲಾಚಿ ಬೇಕ್ಕಿ, ತೆರ ಕೊಟ್ಟು, ಹೆಣ್ಣು ಪಡೆಯಬೇಕು. ಹೆಣ್ಣು ಜಗತ್ತಿನ ಜನರಲ್ಲಿ ಅರ್ಥಭಾಗ ಅಲ್ಲವೇ, ತಾಯಿ? ಅದೆಲ್ಲ ನಿಮ್ಮ ಜನವೇ ಹೇಳುತಾರೆ! ‘ ಅಜಾರ ಹೇಳುವುದು; ಬದನೆ ಕಾಯಿ ತಿನ್ನು ವುದು’ ಎಂದಹಾಗೆ. ಇದು ಬಹಳ ಕೆಟ್ಟಿ ಪದ್ಧತಿ, ತಾಯಿ.... ಎಲ್ಲ ಸುಳ್ಳು ಸಮಾಚಾರ. ಆ ಶೆಟ್ಟಿಯ ಕೆಲಸವೇ ಇದು ” ಎಂದು ಸೀತಮ್ಮನ ನಿರ್ಧಾರಕ್ಕೆ ಬೆಂಬಲ ಕೊಟ್ಟು.

ಆಗಲೇ ರಾತ್ರಿ ಹನ್ನೊಂದು ಗಂಟೆಯಾಗಿತ್ತು. “ ಗಾಡಿಯಲ್ಲ ಬಂದು ಬಹಳ ಆಯಾಸವಾಗಿದೆ. ಇನ್ನು ಮಲಗಿಕೊಳ್ಳಿ, ನಾಳೆ, ಮಧ್ಯಹ್ಯಾದ ಮೇಲೆ ಉಂಟಮಾಡಿಕೊಂಡು, ಮಲ್ಲಿಗೆಹಳ್ಳಿಗೆ ಹೊರಟರಾಯಿತು” ರಾಧಮ್ಮನವರು ಹೊದ್ದಿಕೆ ಹೊದ್ದು ಕೋಳ್ಳುತ್ತ ಹೇಳಿದರು. ಹನುಮಣ್ಣ ಹೊಗಿ ಮಲಗಿಕೊಂಡ. ಎಲ್ಲರಿಗೂ ಬೇಗ ನಿಡೆ ಬಂದುಬಿಟ್ಟು. ಸೀತಮ್ಮನಿಗೂ ಚೆಂತೆಗಿಂತ ಆಯಾಸವೇ ಬಲವಾಗಿ ತೊರಿತು. ಬೇಗ

ನಿದ್ದೆ ಬಂತು. ಅಡುಗೆಯಾವನು ಇನ್ನೂ ಏನೇನೋ ಕೆಲಸ ಮಾಡಿ ಕೊಳ್ಳುತ್ತಿದ್ದ.

ಬೆಳಕು ದರಿಯಿತು. ರಾಧಮೃನವರು ಆಗಲೆ ಎದ್ದು ಮಗು ಬಾಣಂತಿಗೆ ಎಣ್ಣೆನೀರು ಹಾಕುವ ಸಿದ್ಧತೆ ಮಾಡಿದ್ದರು. ಕೃಷ್ಣಪು ತುಂಬ ತುಪ್ಪ ಹಾಕಿ ಸಿಹಿಸಜ್ಜಿಗೆ, ಕಾಫಿ ಮಾಡುತ್ತಿದ್ದ. ಮಗು ಬಾಣಂತಿಯು ನೀರು ಮುಗಿಯಿತು. ಮಕ್ಕಳ ಸ್ವಾನವೂ ಇಯಿತು. ಲಿಂಗ ತೀರೂ ತಿಂಡಿ ಕಾಫಿ ತೆಗೆದುಕೊಂಡರು. ಹನುಮಣಿ ಎತ್ತಿಗೆ ಮೈ ತೊಳೆಯಲು ಹಳ್ಳಕ್ಕೆ ಹೋದ. ನೀರು ಚೆನ್ನಾಗಿದ್ದು ದರಿಂದ ತಾನೂ ಅಲ್ಲಿಯೆ ಸ್ವಾನ ಮಾಡಿ ಕೊಂಡು ಎತ್ತುಗಳೊಂದಿಗೆ ಬರುವವ್ಯವರಲ್ಲಿ ಅಡುಗೆ ಆಗಿಬಿಟ್ಟತ್ತು. ಸೀತಮ್ಮು ಉರಿಗೆ ಹೊರಡಲು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡು ಮಕ್ಕಳೊಂದಿಗೆ ಉಟಕ್ಕೆ ಕುಳಿತಿದ್ದಳು. ರಾಧಮೃನವರು ಬಿಸಿಚೇಳಹುಳಿಯನ್ನು, ಕೆನೆ ವೊಸರನ್ನು, ತೊನ್ನೆ, ಪಾಯಸ ಮಾಡಿಸಿದ್ದರು. ಹನುಮಣಿನ ಉಟವೂ ಮುಗಿಯಿತು. ಗಂಟೆ ಬಂದೂವರೆಯಾಗಿತ್ತು. ಸೀತಮ್ಮು ಶಾರದಮೃನವರ ಮನಸೆಗೆ ಹೋಗಿ ಹೇಳಬಿಟ್ಟು ಬರುವದರೊಳಗಾಗಿ ರಾಧಮೃನವರು ಹನುಮಣಿನ ಎರಡು ಪಾತ್ರೆಗಳ ತುಂಬ ಹುಳಿಯನ್ನು, ವೊಸರನ್ನು ತುಂಬಿ ಟ್ಟಿದ್ದರು.

ಸೀತಮ್ಮು “ಇದೆಲ್ಲಾ ಏಕೆ; ಬೇಡ ರಾಧಮೃ. ಈಗ ಅಜೀಣ ಆಗುವಮ್ಮೆ ತಿಂದುಬಿಟ್ಟಿದೇವೆ. ಇನ್ನೇಕೆ? ಹುಡುಗರಿಗೆ ಹಸಿವಾದರೆ ನಿನ್ನೆ ಕಟ್ಟಿಕೊಂಡು ಬಂದ ಕೆಲವು ರೊಟ್ಟಿಗಳವೆ. ಬಂದೆರಡು ಬಾಳಿಯ ಹಣ್ಣಿದೆ. ಜೊತೆಗೆ ಇದೇಕೆ?” ಎಂದು ಬಹಳ ಹೇಳಿದ್ದಾ. ಆದರೆ ರಾಧಮೃನವರು ಕೇಳಬೇಕಲ್ಲ. “ಎನಾದರೂ ಅನನ್ನುಕೂಲದಿಂದ ರಾತ್ರಿಗುಡ್ಡದಪುರದಲ್ಲಿ ಇಳಿದುಕೊಳ್ಳಬೇಕಾದರೆ ಅಲ್ಲಿ ಏನು ಮಾಡುತ್ತಿರಿ? ಪ್ರಯಾಣ ಮಾಡುವವರು ಯಾವಾಗಲೂ, ಏನನ್ನಾದರೂ ತಿನ್ನುವುದಕ್ಕೆ ತೆಗೆದುಕೊಂಡೇ ಹೊರಡಬೇಕು. ದಾರಿಯಲ್ಲಿ ಏನೋ, ಯಾರಿಗೆ ಗೊತ್ತು? ಮಕ್ಕಳಿಗೆ ತುಂಬ ಹಸಿವೆಯಾಗಬಹುದು. ಇರಲಿ, ಇದ್ದರೆ ಏನು ಕಷ್ಟ? ” ಎಂದು ಬಲವಂತಮಾಡಿ ಕೃಷ್ಣಪುನಿಂದ ಎಲ್ಲವನ್ನೂ ಗಾಡಿಯಲ್ಲಿ ಸರಿಯಾಗಿಸಿದರು. ಸಾಮಾನನ್ನು ಗಾಡಿಗೆ ಹಾಕಿದುದಾಯಿತು. ಸೀತಮ್ಮು

“ ಸರೋಜಮ್ಮೆ, ಪದ್ಧತ್ಯ, ರಾಜೀಬಾಯಿ ಎಲ್ಲರಿಗೂ ನನ್ನ ನಮಸ್ಕಾರ ಗಳನ್ನು ತಿಳಿಸಿ, ರಾಧಮ್ಮೆ. ನನ್ನನ್ನು ಮರೆಯಬಾರದೆಂದು ಕೇಳಿಕೊಂಡ ಶೆಂದು ಹೇಳಿ. ನಿಮ್ಮ ಮಣವನ್ನು ನಾನು ಎಂದೆಂದಿಗೂ ತೀರಿಸಲಾರೆ. ನನಗೆ ಬಹಳ ಸಹಾಯ ಮಾಡಿದೀರಿ. ನಾನು ಹೋಗಿ ಬರುತೇನೆ. ದಯೆಯಿರಲಿ, ನೆನಪಿರಲಿ. ಮೂರು ತಿಂಗಳಾದ ಕೂಡಲೆ ಬರುತೇನೆ” ಎನ್ನು ತಾ ಮಕ್ಕಳೊಡನೆ ಗಾಡಿ ಹತ್ತಿದ್ದಳು. ರಾಧಮ್ಮೆನವರ ಕಣ್ಣಗಳಲ್ಲಿ ನೀರೆ ನಿಂತತ್ತು. ಗಾಡಿ ಹೊರಟಿತು.

ಮಲ್ಲಿಗೆಹಳ್ಳಿಯ ದಾರಿ ಹನುಮಣ್ಣಿಗೂ ತಿಳಿದಿರಲಿಲ್ಲ; ಸಿತಮ್ಮೆ ನಿಗೂ ಗೊತ್ತಿರಲಿಲ್ಲ. ಪೂರ್ವದ ರಸ್ತೆಯಲ್ಲಿ ಹೋಗಬೇಕೆಂಬುದು ಮಾತ್ರ ಗೊತ್ತು. ಆ ಹಾದಿಯಲ್ಲಿ ಒಂದು ವ್ಯೇಲಿ ಹೋದರು. ಹಸಿರುಹುಲ್ಲು ಹೊತ್ತ ಹೆಂಗಸೊಬ್ಬಳು ಎದುರಿಗೆ ಬರುತ್ತಿದ್ದಳು. ಹನುಮಣ್ಣಿ “ಮಲ್ಲಿಗೆ ಹಳ್ಳಿಗೆ ಈ ರಸ್ತೆ ಹೋಗುತ್ತದೆಯೆ?” ಎಂದು ಕೇಳಿದ. ಆಕೆ ಸ್ವಲ್ಪ ಹೊತ್ತು ಸುಮ್ಮೆನೆ ಸೆಲವನ್ನೇ ನೋಡುತ್ತ ನಿಂತು, ತಕ್ಕಣವೆ “ಹ್ಯಾಗುಂಪ್ಪು, ಇದೇ ಹಾದಿ. ಆದರೆ ಬಹಳ ದೂರ. ಹೋಳಿ ದಾಟಬೇಕು; ಗುಡ್ಡದ ಪುರದ ಹೋಳಿ” ಎಂದು ಮುಂದೆ ಹೊರಟಳು.

“ ರಸ್ತೆ ಸಿಕ್ಕಿತಲ್ಲ. ಎಮ್ಮೆ ಮಾರವಾದರೇನು. ಇನ್ನು ಹೊರಡೊಂಳಿ” ಎಂದುಕೊಂಡು ಎತ್ತಿನ ಬೆನ್ನು ಮುಟ್ಟಿದ. ಗಾಡಿ ಓಡಿತು.

ಹಾದಿ ಸ್ವಲ್ಪವೂ ಚೆನ್ನಾಗಿಲ್ಲ. ಹಿಂದಿನ ದಿನ ಆ ಕಡೆಯೆಲ್ಲ ಮಂಳಿಯಾಗಿತ್ತು. ಗಾಡಿಗಳು ಓಡಾಡಿದ್ದು ದರಿಂದ ರಸ್ತೆ ತುಂಬ ಕೆಸರಾಗಿತ್ತು. ಕೆಸರುಕೆನ್ನು ಛಿನ್ನೊಳಗೆ ಒಂದರ ಪಕ್ಕದಲ್ಲಿಂದು ಗಾಡಿಯ ಚಕ್ಕಡಿಗುರುತುಗಳು ಹಾಸಿ ನಡೆದಿದ್ದವು. ಅಲ್ಲೊಂದು ಇಲ್ಲೊಂದು ಸಣ್ಣ ಸಣ್ಣ ಮರಗಳು ಹಾದಿಗೆ ನೆರಳು ಕೊಟ್ಟಿದ್ದವು. ಸುತ್ತ ಗಿಡಗಳೇ ಇಲ್ಲ. ಬರಿಯ ಗುಡ್ಡಗಳು. ಎದಭಾಗದ ಗುಡ್ಡದ ಹಿಂದೆ ರಸ್ತೆ ಹೋಗಿ ಮಾಯವಾಗುತ್ತಿದೆ. ಗಾಡಿ, ಈ ಏರಿಯನ್ನೇರಿ ಅಲ್ಲಿಗೆ ಹೋದರೆ ಬಲಭಾಗದಲ್ಲಿಂದು ಗುಡ್ಡ ಕಾಣುವುತ್ತದೆ. ಈ ರಸ್ತೆ ಅದರ ಹಿಂದೆ ಹೋಗುತ್ತಿದೆ; ಸುತ್ತಿ ಸುತ್ತಿ ಸರಿಯುತ್ತಿದೆ. ನಾಲ್ಕು ಅಡಿ ಅಗಲವೂ ಇಲ್ಲ. ಹೇಗೆ “ಗಾಡಿಗಳು ತಿರುಗಾಡುವುದೇ! ಹನುಮಣ್ಣಿಗೆ, ಒಡ್ಡರ ಬಂಡಿಗಳ ಹೊರತು ಬೇರೆ

ಹೋಗಲಾರವೆಂದೇನ್ನು ಸಿತು. ಗಾಡಿಯನ್ನು ನಿಥಾನವಾಗಿ ಬಿಡುತ್ತಿದ್ದ. ಕೆಂಪು ರಸ್ತೆ ಹೋಗಿ ಬಿಳಿಯ ಮಣಿನ ರಸ್ತೆಯಾಯಿತು; ಸ್ವಲ್ಪ ಹೊತ್ತಿನಲ್ಲಿಯೇ ಕಪ್ಪು ಮಣಿನ ರಸ್ತೆ.

ಈ ನಿಜರೆ ಪ್ರದೇಶದಲ್ಲಿ ನಿಷ್ಪಾಮಿಗಳಾಗಿ ಅಲ್ಲಲ್ಲಿ ನಿಂತಿರುವ ಗಳು ಶಾಸ್ತ್ರವಾಗಿಲ್ಲ. ಕಣ್ಣಿ ಲೇವ ಬಣ್ಣ ಬಣ್ಣದ ಹೂಗಳಿಂದ ತುಂಬಿನೆ ದಾರಿ ಯಲ್ಲಿ ಕೈಗೆ ಸಿಕ್ಕುವಂತೆ ಒಂದು ಹೂಗೊಂಚಲು ಜೋತಾಡುತ್ತಿತ್ತು; ಹನುಮಣಿ, ಕೇಶವುದನ್ನೇ ನೋಡುತ್ತ ಅನಂದ ಪಡುತ್ತಿದ್ದ ಶಾರದೀಗೆ ಅದನ್ನು ಕೊಟ್ಟು. ಕೆಸರು ಬಹಳ ಇರುವ ಕಡೆ ಗಾಡಿ ತುಟಿಪಿಟಕ್ಕೆನ್ನದೆ ಶಾಂತವಾಗಿ ಸಾಗುತ್ತಿತ್ತು; ಕಲ್ಲು ಸಿಕ್ಕುರೆ ಗಡಿಬಿಡಿ, ಗಲಾಟಿ. ಆಗಾಗ ಬಣ್ಣ ಬಣ್ಣದ ಹಕ್ಕಿಗಳು, ಚೀ'ಗುಟ್ಟಿ ಗಾಡಿಗೆ ಆಡ್ಡ ಲಾಗಿ ಹಾರಾಡುತ್ತಿದ್ದವು. ಇನ್ನೊಂದು ಹಕ್ಕಿ ಗಡದ ಮೇಲೆ “ಕೂಹೂ, ಕೂಹೂ” ಎಂದು ಕೂಗುತ್ತಿತ್ತು. ಶಾರದ “ಅದು ಯಾವ ಹಕ್ಕಿಯವ್ಯಾ? ” ಎಂದು ಕೇಳಿದಳು. ಸಿತವ್ಯಾ “ಆದು ಕೊಗಿಲೆ. ಆ ಹಕ್ಕಿ, ತನ್ನ ತಾಯಿಗೆ, ಚಿಕ್ಕವಾಪ್ಪು, ಚಿಕ್ಕವಾಪ್ಪು” ಎನ್ನುತ್ತಿತ್ತಂತೆ. ಈ ಹೂಗಳ ಕಾಲ ಬಂದಾಗ ಈ ಹಕ್ಕಿ ಇನ್ನೂ ಮರಿಯಂತೆ. ಇದರ ತಾಯಿ ಒಳ್ಳೊಳ್ಳಿಯ ಹೂಗಳನ್ನು ತಂದು ಗೂಡೋಳಗೆ ಶೇಖರಿಸುತ್ತಿತ್ತಂತೆ. ಆದರೆ ಮಾರನೆಯ ದಿನ ನೋಡುವಾಗ ಆ ಹೂ ಬತ್ತಿ ಬಹಳ ಕಡಮೆಯಾಗಿಬಿಡುತ್ತಿತ್ತು. ಈ ಗುಟ್ಟು ಆ ಹಕ್ಕಿಗೆ ಶಿಳಯಲ್ಲ. ಯಾರೋ ಸ್ವಲ್ಪಸ್ವಲ್ಪ ತೆಗೆದುಕೊಂಡುಬಿಡುತ್ತಾರೆ, ಎಂದು ತಿಳಿದು ಆ ಸ್ಥಳವನ್ನೇ ಬಿಟ್ಟು ಓಡಿಹೋರಿಯಿತಂತೆ. ರಕ್ಷೆ ಬಂದ ಮರಿಗಳನ್ನು ಮರಿಯಾವುದು ತಾಯಿ ಹಕ್ಕಿಯ ಸ್ವಭಾವ. ಈ ಮರಿಹಕ್ಕಿ ಆ ತನ್ನ ತಾಯಿಯನ್ನು ಹುಡುಕಿಕೊಂಡು, “ಚಿಕ್ಕವಾಪ್ಪಚಿಕ್ಕವಾಪ್ಪು, ಎನ್ನುತ ಅಲೆಯುತ್ತಿದೆ. ನಮಗೆ, ಕೂಹೂ ಕೂಹೂ” ಎತ್ತ ಕೇಳುತ್ತಿದೆ” ಎಂದು ಕತೆ ಹೇಳಿದಳು, ಶಾರದ ಕಿವಿಗೊಟ್ಟು “ಇಲ್ಲವ್ಯಾ, ‘ಚಿಕ್ಕವಾಪ್ಪಿ! ಚಿಕ್ಕವಾಪ್ಪು! ’ ಎಂದ ಹಾಗೆಯೇ ಕೇಳಿಸುತ್ತಿದೆ” ಎಂದಳು.

ಮೋಡ ಕವಿಯುತ್ತಿದ್ದರೂ ರವಿ ನುಣಿಚಿಕೊಂಡು ಬಿಸಿಲು ಬೀರುತ್ತಿದ್ದ. ಏದು ಗಂಬೆಯಾಗಿತ್ತು. ದೂರದಲ್ಲಿಂದು ಕೆರೆ ಶಾಣಿಸಿತು. ಲಲಿತ “ಅವ್ಯಾ, ಅಲ್ಲಿ ರೊಟ್ಟೆ ತಿಂದುಬಿಡೋಣ. ಅದು ಆಗಲೇ

ಒಣಗಿ ಹೋಗಿದೆ” ಎಂದಳು. ಶಾರದ “ಹಾದು ಕಣವ್ಯು” ಎಂದು ಹಿನ್ನೆಚ್ಚಿಕೊಟ್ಟಳು. ಕೆರೆಯ ಹತ್ತಿರ ಗಾಡಿ ನಿಂತಿತ್ತು. ನೀರು ಜೆನ್ನಾಗಿತ್ತು. ರಾಧವೃನವರು ಮೊಸರನ್ನದ ಜೊತೆಯಲ್ಲಿಟ್ಟಿದ್ದ ಉಪ್ಪಿನಕಾಯಿ ಯೋಂದಿಗೆ ಎಲ್ಲರೂ ಒಂದೊಂದು ರೋಟ್ಟಿ, ಹಣ್ಣ ತಿಂದು ನೀರು ಕುಡಿದರು. ಗಾಡಿ ಮುಂದೆ ಹೊರಟಿತು.

ದಾರಿಯಲ್ಲಿ ಕೊರಚರ ಗುಂಪ್ಲೇಂದು ಬಂತು. ಗಂಡಸು ತಲೆಯು ಮೇಲೊಂದು ದೊಡ್ಡ ದುಂಡು ಚಾಪೆಯನ್ನಿಟ್ಟು ಅದರ ಮೇಲೆ ಏನೇನೋ ಹೇರಿಕೊಂಡಿದ್ದಾನೆ. ಒಂದು ಕೋಳಿಗೆ ಕಾಲು ಕಟ್ಟಿ ಚಾಪೆಯ ಒಂದಂಚಿ ನಲ್ಲಿ ಮಳಗಿಸಿದ್ದಾನೆ. ಬಟ್ಟೆಯೋಳಗೊಂದು ಮಗುವನ್ನಿಟ್ಟು ಅದನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದಾನೆ. ಕಾಪೀನದ ಹೊರತು ಬೇರೆ ಉಡುಗೆ ಆ ಗಂಡಸಿಗಿಲ್ಲ. ತಲೆಯು ಮೇಲೆ ಹರುಕು ಗಮಟಿನ ರುಮಾಲು ಮಾತ್ರ ಕುಳಿ ತಿದೆ. ಎಡಗಾಲಿಗೊಂದು ದೊಡ್ಡ ಬಳಿ ಹಾಕಿದ್ದಾನೆ. ಮುಂದೊಂದು ಗಿಡ್ಡಿ ಹೋರಿ ಬಿಟ್ಟುಕೊಂಡು ನಡೆಯುತ್ತಿದ್ದಾನೆ. ಅದರ ಮೇಲೆ ಏನೇನೋ ಹೋರೆ; ಬಲೆ, ಬುಟ್ಟಿ, ಭತ್ತಿ ಎಲ್ಲ ಅಲ್ಲಿಯೆ; ಅವುಗಳ ಮೇಲೊಂದು ಮಗುವೂ ಕುಳಿತಿದೆ. ಹೋರಿ ಸಿಧಾನವಾಗಿ ನಡೆಯುತ್ತಿದೆ. ಸಂಸಾರ ಹಾಡಿಯ ಎಡಭಾಗದಲ್ಲಿ ಸಾಲಾಗಿ ಬರುತ್ತಿದೆ. ಗಂಡಸಿನ ಹಿಂದೆ ಹೊಗ ಸೊಬ್ಬಳಿದ್ದಾಳೆ. ಆಕೆ, ಹಿಂದೊಂದು ಮಗುವನ್ನೂ, ಸೊಂಟದ ಮೇಲೊಂದು ಮಗುವನ್ನೂ ಬಿಗಿದುಕೊಂಡಿದ್ದಾಳೆ. ಮೊಳಕಾಲ ಮೇಲಿದ್ದ ಹರುಕು ಸೀರೆ ಎಂದು ನೀರು ಕಂಡಿತ್ತೂ! ಕುಪ್ಪಸ ಬಿಗಿದುಕೊಂಡಿದ್ದಾಳೆ. ಕೊರ ಜೊಳಗೆ ಯಾವಡೂ ಮಣಿಯ ಸರ ಜೊತುಬಿದ್ದಿದೆ. ಕೆನಿಯೋಳಗೆ ದೊಡ್ಡ ದೊಂದು ವಿಚಿತ್ರ ಓಲೆ; ಅದಕ್ಕುವರು ಏನನ್ನು ತಾರೊ! ಸ್ವಲ್ಪು ಆಯಾಸವಿಲ್ಲದಂತೆ ಗಂಡಸಿನ ಹಾಗೆ ಅವಳೂ ನಡೆಯುತ್ತಿದ್ದಾಳೆ. ಸಾಲದು ದಕ್ಕೆ ತಲೆಯ ಮೇಲೊಂದು ದೊಡ್ಡ ಗಂಟು. ಅವಳ ಹಿಂದೆ ಅವಳ ಮಗಳೊ ಏನೋ; ಒಬ್ಬ ಹರೆಯದ ಹುಡುಗಿ ಹೋಗುತ್ತಿದ್ದಾಳೆ. ಉಡುಪು, ಒಡನೆ ಶಾಯಿಯಂತೆಯೆ. ತಾಯಿ, ಮಗಳಿಗೆ ಹೊಸದಾಗಿ ಮೂಗು ಚುಚ್ಚಿ ದಪ್ಪೆ ದಾರ ಬಿಗಿದುಬಟ್ಟಿದ್ದಾಳೆ. ಕರಿಯ ಗುಂಗುರು ಕೂಡಲು ಗಾಳಿಗೆ ಹಾರಾಡುತ್ತಿದೆ. ಯೋವನ ಕಂಡವಳು; ಉಬ್ಬಿದ ಎದೆ. ಕೈ ಬೀಸಿ

ನಡಿಯುತ್ತಿದ್ದಾಳೆ. ಆದರೆ ತಲೆಯಮೇಲೊಂದು ಸಾಮಾನು ತುಂಬಿದ ಚೋಕುಬುಟ್ಟೆ.

ಸಿರೆತನ್ನು ಈ ಸಂಸಾರ ಹಾಡು ಹೋಮದನ್ನು ನೋಡಿದಳು. “ಹನುಮಣಿ, ಇವರ ಸಂಸಾರ ನೋಡಿದೆಯು, ಹೇಗಿದೆ! ಸಂಸಾರ ಎಂದರೆ ಹೀಗಿರಬೇಕು. ಇವರಿಗೆ ಮನೆಯಿಲ್ಲ, ಮರವಿಲ್ಲ. ಹೊಟ್ಟೆ ಪಾಡಿಗಾಗಿ ಹೊಸಹೊಸ ಜಾಗ ಹುಡುಕುತ್ತಾರೆ. ಎಲ್ಲ ಆನುಕೂಲವಾದರೆ ಅಲ್ಲಿ ಬಿಡಾರ. ಅವರು ಮರದ ಕೆಳಗೇ ಯಾವಾಗಲೂ ಇಳಿದುಕೊಳ್ಳುತ್ತಾರಲ್ಲವೇ? ನಾನು ನೋಡಿದೇನೆ. ಬಹಳ ಚೆನ್ನಾಗಿರುತ್ತದೆ. ಒಬ್ಬಿಬ್ಬರು ಒಂದೊಂದು ಕೆಲಸ ಮಾಡುತ್ತಾರೆ. ಒಬ್ಬಿರಿಗೊಬ್ಬರ ಸಹಾಯ. ಯಾರೂ ಹೆಚ್ಚಿಲ್ಲ. ಯಾರೂ ಯಾಜಮಾನರಲ್ಲ. ನೋಡು, ಹೇಗೆ ಎಲ್ಲ ಸಾಮಾನುಗಳನ್ನು ಹೊತ್ತುಕೊಂಡು ಮಕ್ಕಳಿಂದನೆ ಎಲ್ಲಿಗೂ ಹೋಗುತ್ತಿದ್ದಾರೆ. ಅವರಲ್ಲಿ ಈ ಅತ್ಯಿಸೊಸೆಯ ಜಗತ್, ಮಾರಾಮಾರಿ ಎಲ್ಲ ಇಲ್ಲವೋ, ಏನೋ! ಇದಿದ್ದರೆ ಸಂಸಾರ ಹೀಗೆ ಒಂದಾಗಿರಲು ಸಾಧ್ಯವೇ? ಎಲ್ಲ ಹೊಂದಿಕೊಂಡು ಜೀವನ ಮಾಡುತ್ತಾರೆ. ಈ ಸಂಸಾರ ಕಾಸಿಳ್ಳದ ಭಿಕಾರಿಯಾದರೂ ನೋಡುವವರಿಗೆವ್ವ, ಆನಂದ ವನ್ನು ಒಟ್ಟುಮಾಡುತ್ತದೆ!....ನನಗಿನೊಂದು ಜ್ಞಾಪಕ ಬಂತು, ಹನುಮಣಿ. ರಾಧಮೃನವರು ಹೇಳಿದ ವಿವರ್ಯಕ್ಕೆ ನಾನು ನಿನ್ನ ರಾತ್ರಿ ಅಂದುದು ಸರಿಯಲ್ಲವೇ? ಇಷ್ಟ್ವ ದಿನಗಳ ಮೇಲೆ ಎಂದಾದರೂ ಎರಡನೆಯ ಮದುವೆ ನಡಿಯುತ್ತದೆಯೇ? ” ಎಂದಳು.

ಹನುಮಣಿ “ ಮದುವೆ ಮಾಡಿಕೊಂಡ ಹೆಂಡತಿಯನ್ನು ಬಿಟ್ಟು ಬೇರೆ ಬೇರೆ ಮದುವೆ ಮಾಡಿಕೊಳ್ಳುವುದೇನು ಗೊಂಬೆಯಾಟವೇ? ಎಲ್ಲಿಯಾದರೂ ಉಂಟಿ, ತಾಯಿ. ನೀವು ಹೇಳಿದ್ದ ಸರಿ ” ಎಂದ.

ದೂರದಲ್ಲಿ ಯಾವುದೋ ಉರು ಕಾಣುತ್ತಿತ್ತು. ಗಾಡಿ ಬೇಗ ಮುಂದೆ ಸಾಗಿತು. ಗಂಟಿ ಏಳರ ಮೇಲಾಗಿತ್ತು. ಬಲು ವೋಡ ಕವಿದಿತ್ತು. ಮಕ್ಕಳಿಂದೇ ಬಿಟ್ಟುತ್ತು. ಬಹಳ ದೊಡ್ಡ ಮಕ್ಕಳಿಂದ ಗಾಡಿಯೊಳಗೆಲ್ಲ ನೀರು ತೂರಿತು. ಹುಣಸೆಯ ಮರದಡಿಯಲ್ಲಿ ಗಾಡಿ ನಿಲ್ಲಲೇಬೇಕಾಯಿತು. ಒಂದೆರಡು ಗುಡುಗು ವೀಂಚು ಬಂದುವು. ಸಿಡಿಲಿನ ಹೆದರಿಕೆಯಿಂದ ಮರದ ಕೆಳಗೆ ಗಾಡಿ ಬಿಡುವುದು ಅಪಾಯಿವೆನ್ನಿಸಿತು. ಮುಂದೆ ಹೊಡಿದ.

ಸ್ವಲ್ಪ ದೂರ ಹೋಗುವುದರೊಳಗಾಗಿ ಮಳೆ ಕಡನೆಯಾಯಿತು. ಗಾಡಿ ಬೇಗಬೇಗ ಹೋಗುತ್ತಿತ್ತು. ಎದುರಿಗೆ, ದೂರದಲ್ಲಿ ಭತ್ತಿ ಹಿಡಿದು, ಯಾರೊ ಬರುತ್ತಿದ್ದರು. ಆವರು ಹತ್ತಿರ ಒಂದ ಕೂಡಲೆ “ಗುಡ್ಡದಪುರ ಇನ್ನೂ ಎನ್ನು ದೂರದಲ್ಲಿದೆ?” ಎಂದು ಹನುಮಣ್ಣ ಕೇಳಿದ. ಆತ “ಅದ್ದೂ, ಅಲ್ಲಿ ಕಾಣುವುದೇ” ಎಂದ.

ಗಾಡಿ ಉರು ಸೇರಿತು. ಹತ್ತಿರದಲ್ಲಿಯೆ ಒಂದು ಮನೆ. ಮನೆಯ ಕಟ್ಟಿಯ ಮೇಲೆ ಯಾರೊ ಬೆಳ್ಳಗೆ ಹೋದ್ದು ಕೊಂಡು ಕುಳಿತ್ತಿದ್ದರು. ಮಳೆ ಇನ್ನೂ ಹನಿಯುತ್ತಿತ್ತು. ಮನೆಯೊಳಗೆ ದೀಪ ವಿನುಗುತ್ತಿತ್ತು. ಹೋರಗೆ ಕಗ್ಗತ್ತಲೆ. ಒಂದು ಮಿಂಚು ಮಿಂಚಿತು.

ಸೀತಮ್ಮು ಗಾಡಿಯಿಂದ ಬಗ್ಗೆ ನೋಡುತ್ತಿದ್ದಳು. ಮಿಂಚಿನ ಬೆಳಕಿ ನಲ್ಲಿ ಕಟ್ಟಿಯ ಮೇಲೆ ಕುಳಿತಿರುವುದು ಮುದುಕಿ ಎಂದು ಗೊತ್ತಾಯಿತು. ಹನುಮಣ್ಣ ಇಳಿದು ಕಟ್ಟಿಯ ಹತ್ತಿರ ಹೋಗಿ “ತಾಯಿ, ಇದು ಶಾನು ಭೋಗರ ಮನೆಯೇ?” ಎಂದು ಕೇಳಿದ. ಮುದುಕಿ “ಆಲ್ಲಪ. ಶಾನು ಭೋಗರು ಈ ಉರಲ್ಲಿಲ್ಲ. ಆವರು ಒಂದು ತಿಂಗಳ ಹಿಂದೆಯೇ ಈ ಉರು ಬಿಟ್ಟು ಚೆನ್ನಾ ಪುರದಲ್ಲಿ ವಾಸವಾಡುತ್ತಿದಾರೆ. ಇದು ಗೌಡ ರಾಮಜ್ಞನ ಮನೆ ಯಾವೂರಪ್ಪಾ? ಯಾರು ಬಂದಿರುವವರು? ಎಂದು ಕುಳಿತೇ ಕೇಳಿದಳು.

ಹನುಮಣ್ಣ “ನಾವು ಮಲ್ಲಿಗೆಹಳ್ಳಿಗೆ ಹೋಗಬೇಕು. ಗಾಡಿಯೊಳಗೆ ನಮ್ಮು ದಣಿಗಳ ಮಗಳಿದಾರೆ; ಸಣ್ಣ ಸಣ್ಣ ಮಕ್ಕಳಿದಾರೆ. ಆಕೆ ಬಾಣಂತಿ. ಇಲ್ಲಿ ಹೋಳಿ ಧಾಟಬೇಕಂತೆ. ಹೋಳಿ ತುಂಬಿದೆಯೋ ಏನೋ. ಈಗ ದಾಟುವುದಕ್ಕಾಗುತ್ತದೆಯೋ, ಇಲ್ಲವೋ. ಮಳೆ ಬರುತ್ತದೆ. ಗುಡುಗು-ಮಿಂಚು, ಕಗ್ಗತ್ತಲು. ಶಾನುಭೋಗರ ಮನೆ ಈಚಿದದೆ ಮೇಲೆಯೇ ಇದೆಯಂತೆ, ಎಂದು ನಮ್ಮು ಸೀತಮ್ಮು ಹೇಳಿದರು. ಆದುದರಿಂದ ಕೇಳಿದೆ” ಎಂದ.

“ಹೌದು. ಇಲ್ಲೇ, ಇದೇ ಮನೆಯೊಳಗಿದ್ದಿರು; ಬಿಟ್ಟು ಉರಿಗೆ ಹೋಗಿ ಒಂದು ತಿಂಗಳಾಯಿತು. ನಾವು ಪಕ್ಕದ ಮನೆಯೊಳಗಿದೆವು. ಆ ಮನೆಯಲ್ಲಿ ನಮ್ಮು ಯ.....ಜ.....ಮಾನರು ತೀರಿಕೊಂಡರು.

ಈಗ ನಾನು, ನನ್ನ ಮಗ ರಾಮಜ್ಞ ಎಲ್ಲ ಈ ಮನೆಯ್ಲೇಯೇ ಇದೇವೇ.... ಒಳಗೆ ಬಾಣಂತಿ ಇದಾಳ? ಪಾಪ, ಪಾಪ, ಮಳೆ. ಒಳಗೆ ಕರೆಯವ್ಯೇ ಮನೆಯೊಳಗೆ ಬರಲಿ. ಇವೊತ್ತು ಹೊಳೆ ದಾಟುವುದಕ್ಕಾಗುವುದಿಲ್ಲ ಬೇಳಿಗಿ ನಿಂದ ಒಂದೇಸಮನೆ ಹೊಡಿಯುತ್ತಿದೆ ಮಳೆ. ಸೇಂಟದ ಮಟ್ಟ ನೀರಿದೆ. ರಾತ್ರಿಯ ಹೊತ್ತು ಹೊಳೆ ದಾಟಬಾರದು. ಒಳಗೆ ಕರೆಯವ್ಯೇ, ಜಾಗ ಇದೆ. ಮಾಲಿಗಕೊಳ್ಳಲ್ಲಿ” ಎನ್ನುತ್ತ ಮುದುಕಿ ಎದ್ದು ಜಗಲೆಯ ಬಲಭಾಗದ ಕೋಣೆಯ ಬಾಗಿಲುಗಳನ್ನು ನೂಕಿ ತೆರಿದಳು. ಹನುಮಣಿ “ಸದ್ಯ ನಂತಾಯಿ, ಅಷ್ಟು ಅನುಕೂಲ ಮಾಡಿಕೊಟ್ಟರೆ ತಂಬ ಪುಣಿಬರುತ್ತದೆ. ಬೇಳಿಗೆ ನಾವು ಮಲ್ಲಿಗೆಹೆಚ್ಚಿಗೆ ಹೋಗುತ್ತಿವೇ” ಎನ್ನುತ್ತ ಗಾಡಿಯ ಹಿಂದೆ ಹೋಗಿ “ಇಳಿಯರಿ, ತಾಯಿ ಜಾಗ ಇದೆ. ಇಲ್ಲಿಯೇ ಮಾಲಿಗಕೊಳ್ಳೋಣ. ಬೇಳಿಗೆ ಎದ್ದು ಹೊಳೆ ದಾಟಿದರಾಯಿತು. ಈ ತಾಯಿ ಖವಕಾರ ಮಾಡಿ ದಾರೆ” ಎಂದ. ಸೀತಮ್ಮೆ ಮಕ್ಕಳನ್ನು ಕಿಸಿ ನಿಧಾಸವಾಗಿ ಇಳಿದಳು. ಹನುಮಣಿ ಒಳಗೆ ಸಾಮಾನು ಹಾಕಿ ಗಾಡಿಯ ಸೂಗ ಸೆಲಕ್ಕಿಳಿಸಿದ. ಎತ್ತುಗಳು ನೆನೆಯುತ್ತಿದ್ದುದು ಆ ಮನೆಯ ಮುದುಕಿಗೆ ಸಹಿಸಲಿಲ್ಲ. ಹನುಮಣಿನನ್ನು ಕುರಿತು “ಆಯ್ದು, ನಿನ್ನ ಹೆಸರೇನೋ ನನಗೆ ಗೊತ್ತಿಲ್ಲ. ಎತ್ತುಗಳನ್ನು ಪಕ್ಕದ ಓಡಿಯಲ್ಲ ಕರೆದುಕೊಂಡು ಹೋಗಿ, ಕೊಟ್ಟಿಗೆ ಯಲ್ಲಿ ಕಟ್ಟು. ಬೇಕಾದವ್ಯು ಜಾಗ ಇದೆ. ಅವು ಇಲ್ಲಿ ಏಕೆ ನೆನೆಯಬೇಕು, ನಾವು” ಎಂದು ಓಣಿ ತೋರಿಸಿದಳು.

“ಬಹಳ ಒಳೆಯದು ಆಜ್ಞಿ; ನನ್ನ ಹೆಸರು ಇನ್ನವ.ಣಿ” ಎನ್ನುತ್ತ ಶತ ಎತ್ತುಗಳನ್ನು ಹೊಡಿದುಕೊಂಡು ಓಡಿಯೊಳಗೆ ಸಡೆದ.

ಸೀತಮ್ಮೆ ಕಟ್ಟಿಯ ಮೇಲೆ ಮಕ್ಕಳೊಡನೆ ನಿಂತಿದ್ದಳು. ಒಳಗಿನಿಂದ ಸಾಮಜ್ಞನ ಮಗಳು ಒಂದು ದೀಪ ಹಚ್ಚಿಕೊಂಡು ಕೋಣೆಯೊಳಗೆ ಕಂದಿಟ್ಟು “ಒಳಗೆ ಬನ್ನಿ ತಾಯಿ, ಕಸ ಗುಡಿಸಿದೆ ಪಾಪ, ನೆಂದು ಬಿಟ್ಟು ನೀರಿ. ಒಲೆಗೆ ಬೆಂಕೆ ಹಾಕಿ ಕೊಡುತ್ತಿನೆ” ಎಂದು ಒಳಗೆ ಹೋದಳು.

ಸೀತಮ್ಮೆ ಮಕ್ಕಳೊಡನೆ ಕೋಣೆಗೆ ಬಂದಳು. ಲಲಿತ ಅನ್ನದ ಪಾತ್ರಿಯ ಗಂಟನ್ನು ಒಳಗೆ ತಂದಿಟ್ಟಳು. ಒಂದಾದಮೇಲೊಂದು ಸಾಮಾನನ್ನು ಒಳಗಿರಿಸಿದ್ದಾಯಿತು. ರಾಮಜ್ಞನ ಮಗಳು ಒಂದು ಹೆಂಚಿನ ತುಂಬ

ಕೆಂಡ ಹಾಕಿಕೊಂಡು ಪುನಃ ಬಂದಳು. ಕೊಣೆಯ ಮೂಲೆಯಲ್ಲಿ ದೊಡ್ಡ ಒಲೆ ಇತ್ತು. ಅದಕ್ಕೆ ಸುರಿದು “ ತಾಯಿ, ಮೈಕಾಸಿಕೊಳ್ಳಿ. ಎಳಿಮಗುವಿನ ತಾಯಿ, ಪಾಪ, ಎಂಥ ಮಳಿಗೆ ಸಿಕ್ಕಬಿಟ್ಟರಿ.....ಮಗುವಿಗೆ ಎಷ್ಟು ತಿಂಗಳು ತಾಯಿ ? ” ಎಂದು ಕೇಳಿದಳು.

“ ಮೂರು ತಿಂಗಳಮ್ಮೆ ” ಸೀತಮ್ಮೆ ಉತ್ತರ ಕೊಟ್ಟಿಳು.

“ ಪಾಪ, ಮೂರು ತಿಂಗಳಗೇ ಈ ಮಳಿಯಲ್ಲಿ ನೆಂದರೆ ಗತಿಯೇನು ! ” ಎಂದಳು. ಆಕೆಗೆ ಸುಮಾರು ಇಪ್ಪತ್ತು ವರುವ ಇರಬಹುದು. ನೋಡುವುದಕ್ಕೆ ಚೆನ್ನಾಗಿದ್ದಳು. ರಾಮಜ್ಞ ಒಳಗೆ ಕೆಮ್ಮುತ್ತಿದ್ದು. ಆತಸಿಗೆ ಖಾಯಿಲೆ ಎಂದು ತಿಳಿಯಿತು. ರಾಮಜ್ಞನ ಮಗಳ ಹೆಸರು ಲಕ್ಷ್ಮೀಕ್ಷ್ಯಾ. ಆಕೆ ಒಳಗೆ ಹೋಗಿ ಪುನಃ ಬಂದಳು.

“ ತಾಯಿ, ಸಾಮಾನು ಕೊಡುತ್ತೇನೆ. ನೀವು ಅಡಃಗೆ ಮಾಡಿಕೊಳ್ಳು ತೀರಾ ? ” ಎಂದು ಕೇಳಿದಳು.

ಸೀತಮ್ಮೆ “ ಏನೂ ಬೇಡಮ್ಮೆ, ಉರಿಂದ ಆನ್ನ ತಂದಿದೇವೆ. ಬೇಕಾದಸ್ವಿದೆ. ಸಾಕು, ನಮಗೋಽಸ್ಯರ ಬಹಳ ತೊಂದರೆ ತೆಗೆದುಕೊಳ್ಳು ತಿದೀರಿ. ಬೇಡ, ತಾಯಿ ” ಎಂದಳು. ಆಕೆ, ಆಗತಾನೆ ಕರೆದ ಅಧರ ಸೇರು ಹಸುವಿನ ಹಾಲನ್ನು, ಬೇಡವೆಂದರೂ ಕೇಳಿದೆ ತಂದಿಟ್ಟು ಹೊರಟು ಹೋದಳು. ಹನುಮಣ್ಣ ಎತ್ತು ಕಟ್ಟಿ, ಹುಲ್ಲು ನೀರು ಹಾಕಿ, ಗಾಡಿಯ ಲಿದ್ದ ತಡಿಯೊಡನೆ ಕಟ್ಟಿಯ ಮೇಲೆ ಬಂದ. ಸೀತಮ್ಮೆ ಹಾಲನ್ನು ಒಲೆಯ ಮೇಲಿಟ್ಟು ಮಕ್ಕಳಿಗೆ ಆನ್ನ ಹಾಕಿದಳು. ಹೊಸರನ್ನು ಬಲು ಗಟ್ಟಿಯಾಗಿ ಬಿಟ್ಟಿತ್ತು. ಶಾಸಿದ ಹಾಲನ್ನು ಸ್ವಲ್ಪ ಬೆರಸಿದ ಮೇಲೆ ಸರಿಯಾಯಿತು. ಹನುಮಣ್ಣನನ್ನೂ ಉಂಟಕ್ಕೆ ಕರೆದಳು. ಎಲ್ಲರ ಉಂಟವೂ ಆದಮೇಲೆ ಹಾಸಿಗೆ ಹಾಸಿಕೊಂಡು ಮಲಗಿದರು. ಸೀತಮ್ಮೆ ಮಗುವಿಗೆ ಸ್ವಲ್ಪ ಹಾಲು ಹಾಕಿ, ಉಳಿದುದನ್ನು ತಾನು ಕುಡಿದು ಮಲಗಿಕೊಂಡಳು.

ಬೇಳಕು ಹರಿಡಾಗಲೆ ಎಲ್ಲಿರಿಗೂ ಎಚ್ಚರ. ಆದರೆ ಜಗಲಿಯ ಮೇಲೆ ಮಲಗಿದ್ದ ಹನುಮಣ್ಣ ಮಾತ್ರ, ಎದ್ದು ಕಟ್ಟಿಯ ಮೇಲೆ ಸುಮ್ಮನೆ ಕುಳಿತಿದ್ದ. ತಾಯಿ ಮಕ್ಕಳು ಸೇರಿ ಸಾಮಾನು ಕಟ್ಟಿದರು. ಹನುಮಣ್ಣ ಎಲ್ಲ ವಸ್ತು ಹೊತ್ತುಕೊಂಡು ಹೊಳಿಯ ದಡಕ್ಕೆ ಹೋದ. ಆಮೇಲೆ ಇವ

ರನ್ನ ಅಲ್ಲಿಗೆ ಕರೆದುಕೊಂಡು ಹೋಗಲು ಬಂದ. ಮುದುಕಿ ಜಗಲಿಯ ಮೇಲೆ ಕುಳಿತ್ತು.

“ತಾಯಿ, ಗಾಡಿ ಎತ್ತು ಇಲ್ಲಿಯೇ ಇರಲಿ. ನಾನು ಇವರನ್ನು ಬಿಟ್ಟು ವಾಪಸು ಬಂದು ಗಾಡಿ ತೆಗೆದುಕೊಂಡು ಹೋಗುತ್ತೇನೆ. ನೀವು ತುಂಬ ಸಹಾಯ ಮಾಡಿದೀರಿ. ದೇವರು ಒಳ್ಳೆಯದು ಮಾಡಲವ್ವ” ಎನ್ನತ್ತೆ ಮುಂದೆ ನಡೆದ.

ಮುದುಕಿ “ಅಯ್ಯೋ, ಇರಲಿ ಬಿಡವ್ವ; ನಾವೇನು ಮಾಡಬಲ್ಲೆವು. ಎಲ್ಲ ದೇವರ ಕೆಲಸ” ಎಂದಳು.

ಹೊಳೆ ತುಂಬಿ ಹರಿಯುತ್ತಿತ್ತು. ದಡದಮೇಲೆ ಎಲ್ಲರನ್ನೂ ನಿಲ್ಲಿಸಿ, ಹನುಮಣಿ ಮೊದಲು ಆಳ ನೋಡಿಬರಲು ಅಗಿ ಬಿಚ್ಚಿ, ಪಂಚೆಯನ್ನು ಮೇಲೆ ಕಟ್ಟಿಕೊಂಡ. ಹೊಳೆಯ ಅಗಲ ಅರುವತ್ತು ಗಜ ಇರಬಹುದು; ಆಚೆ ದಡದಲ್ಲಿಯೇ ಮಲ್ಲಿಗೆಹಳ್ಳಿ ಕಾಣುತ್ತಿದೆ.

ಆತ ನೀರಿನಲ್ಲಿ ಬಲುದೂರ ಹೋಗಿದ್ದು. ನೀರು ಆವನ ಸೊಂಟದ ಮಟ್ಟಕ್ಕೆತ್ತು. ವಾಪಸು ಬಂದು, ಮೊದಲು ಇಬ್ಬರು ಮಕ್ಕಳನ್ನು ಭುಜದ ಮೇಲೆ ಕುಳ್ಳಿರಿಸಿಕೊಂಡು ಸಾಗಿಸಿದ. ಆಮೇಲೆ ಲಲತೆ, ಎಳೆಮಗು ಇಬ್ಬರನ್ನೂ ದಡ ತಲಸಿಸಿದ. ಆದರೆ ಬಾಣಂತಿಯನ್ನು ಹೇಗೆ ನೀರಿನಲ್ಲಿ ಕರೆದು ಕೊಂಡು ಹೋಗುವುದು? ಹನುಮಣಿ “ತಾಯಿ ನಾಚಿಕೆಪಡದೆ ನನ್ನ ಭುಜದ ಮೇಲೆ ಕುಳಿತುಬಿಡಿ. ನನ್ನ ತಲೆಯನ್ನು ಬಿಗಿಯಾಗಿ ಹಿಡಿದು ಕೊಳ್ಳಿ. ಬಲುಬೇಗ ಆಚೆಯ ದಡಕೊಂಡಿಯ್ದಿಬಿಡುತ್ತೇನೆ” ಎಂದು ಹೇಳಿದ.

ನೀತಮ್ಮು “ಹನುಮಣಿ, ನಾಚಿಕೆಯೇಕೆ? ನೀನು ನನಗಾಗಿ ಎವ್ವ ಶ್ರಮ ಪಡುತ್ತಿದೀಯೆ. ನಿಜವಾಗಿಯೂ ನೀನೇ ನನ್ನ ಭಾಗಕ್ಕೆ ತಂಡೆ” ಎನ್ನತ್ತೆ ಆತನ ಭುಜದಮೇಲೆ ಕುಳಿತುಕೊಂಡು ಏರಡು ಕೈಗಳಲ್ಲಿಯೂ ಆ ಮುದುಕನ ಬಿಳಿಗೂದಲತಲೆಯನ್ನು ಭದ್ರವಾಗಿ ಹಿಡಿದುಕೊಂಡಳು. ಮುದುಕ ನೀರಿನೊಳಿಗಳಿಂದ ನಿಥಾನವಾಗಿ, ಬಾಣಂತಿಯ ಶಾಲಿಗೆ ಸಹ ತಣೀರು ಸೋಕದಂತೆ ದಡ ಮುಟ್ಟಿಸಿದ. ಆಮೇಲೆ ಸಾಮಾನು ಸಾಗಿಸಿದ್ದಾಯಿತು.

ಆಚೆ ದಡಕ್ಕೆ ಉರು ಕಾಣಿಸುತ್ತಿದ್ದರೂ, ಇಲ್ಲಿ ಉರು ಸೇರಲು

ಒಂದು ಹೆಚ್ಚಿನ ಸುತ್ತಿ ಕೊಂಡು ಹೋಗಬೇಕು. ಹನುಮಣಿ ಸಾಮಾನನ್ನೆಲ್ಲ ಹೊತ್ತು, ಎಲ್ಲರನ್ನೂ ನಿಥಾನವಾಗಿ ನಡೆಸಿಕೊಂಡು ಉರ ನಡುವೆ ಬಂದ. ಅರಳಿಯ ಕಟ್ಟಿಯಮೇಲೆ ಒಬ್ಬತ ಸುಮೃತಿ ಕುಳಿತಿದ್ದು.

ಸೀತಮೃತ್ಯು “ ಇಲ್ಲಿ ಗಂಗವ್ಯು ಎಂಬ ಒಬ್ಬ ಮುದುಕೆ ಇದ್ದಾರಲ್ಲ ಅವರ ಮನೆ ಯಾವುದಪ್ಪ ? ” ಎಂದು ಕೇಳಿದಳು. ಆತ “ ಅದೋ ಆ ತಿಂಗಿನ ಮರದ ಹಕ್ಕುದ ಮನೆ ” ಎಂದು ಬೆರಳುವಾಡಿ ತೋರಿಸಿದ. ಎಲ್ಲರೂ ಮನೆ ಸೇರಿದರು.

ಮುದುಕೆ ಒಳಗೆ ಏನೋ ಮಾಡುತ್ತಿದ್ದಳು. ಸೀತಮೃತ್ಯು ಒಳಗೆ ಹೋಗಿ “ ಗಂಗಜ್ಞೀ, ಗಂಗಜ್ಞೀ ” ಎಂದು ಕೂಗಿಳು. “ ಯಾರದು ? ” ಎಂದು, ಬೆನ್ನ ಬಾಗಿದ ಹಣ್ಣು ಮುದುಕೆ ಒಳಗಿಂದ ಬೇಗ ಬಂದಳು. ಸೀತಮೃತ್ಯು “ ನಾನು, ಸೀತಮೃತ್ಯು. ಈಗ ಬಂದೆ ” ಎಂದಳು.

ಮುದುಕೆಗೆ ತುಂಬ ಆನಂದವಾಯಿತು.. ಹಕ್ಕುದಲ್ಲಿ ಹಾಸಿದ್ದ ಚಾವೆ ತೋರಿಸಿ “ ಭಾ ಕುಳಿತುಕೊ, ಮಕ್ಕುಲೆಲ್ಲಿ ? ” ಎಂದು ಕುತೂಹಲದಿಂದ, ಸಂಭ್ರಮದಿಂದ ಕೇಳಿದಳು; ಜಗಲಿಯ ಹತ್ತಿರ ಹೋದಳು. ಹೊರಗೆ ನಿಂತಿದ್ದ ಹುಡುಗರನ್ನೂ ಹನುಮಣಿನನ್ನೂ ಸೋಡಿ “ ಒಳಕ್ಕೆ ಬನ್ನಿ. ಎಲ್ಲ ” ಎಂದಳು. ಹನುಮಣಿ ಸಾಮಾನುಗಳನ್ನು ಒಳಗಿಟ್ಟು ಬಾಗಿಲಲ್ಲಿ ಬಂದು ಕುಳಿತ.

ಮುದುಕೆ ವೊಮ್ಮೆಗಳ ಹೇಮ ಸಮಾಜಾರ ವಿಜಾರಿಸಿಕೊಂಡಳು. ಹನುಮಣಿ ಸೀತಮೃತ್ಯುನನ್ನು ಕುರಿತು “ ತಾಯಿ, ರಾಯರು ಬಂದೇ ದಿನ ಅವಕಾಶ ಕೊಟ್ಟಿದರು. ಇನ್ನು ತಡ ಮಾಡಿದರೆ ಬಹಳ ರೇಗಿ ಬಿಡು ತಾರೆ. ಆದುದರಿಂದ ನನಗೆ ಅಪ್ಪತ್ತಿ ಕೊಟ್ಟಿರೆ; ನಾನು ಹೊರಡುತ್ತೇನೆ ” ಎಂದ.

ಸೀತಮೃತ್ಯು “ ಭಿ, ಭಿ, ಅದೇಕೆ ಹನುಮಣಿ ? ನಡೆದ ವಿಷಯ ತಿಳಿಸು. ನೀನು ಈಗಲು ಸಾಧ್ಯವಿಲ್ಲ. ಉಂಟ ಮಾಡಿಕೊಂಡು ಮಧ್ಯಾತ್ಮ ಹೊರಟರೆ, ನಾಳೆ ರಾತ್ರಿ ಉರ ಸೇರುಬಿಡುತ್ತೀರೆ. ಈಗ ಹೊರಡೆ ಕೂಡದಪ್ಪ ” ಎಂದು ಕಟ್ಟಿಪ್ಪತ್ತಿ ಮಾಡಿಬಿಟ್ಟಳು.

“ ಅಗಲಿ ತಾಯಿ, ನಿಮ್ಮಿಷ್ಟ. ಹಾಗೆಯೇ ಆಗಲಿ ” ಎನ್ನುತ್ತ ಹನು

ಮಣಿ ತುಂಬಾಕಿನ ಚೀಲ ತೆಗೆದ.

ಮುದುಕಿ ಹಕ್ಕುದ ಮನೆಯ ಹನುಮಂತರಾಯರ ಮಗಳನ್ನು ಕರೆದು ಅವಳ ಕೈಯಿಂದ ಎಲ್ಲರಿಗೂ ನೀರು ಹಾಕಿಸಿದಳು. ಬಿಸಿಬಿಸಿ ಕಾಫಿ ಮಾಡಿ ಎಲ್ಲರಿಗೂ ಕೊಟ್ಟಿ ಆಚೆಗೆಯ ವನೆಯೋಳಿಗೆ ವೊಮ್ಮೆಗಳೊಡನೆ ಮಾತು ಕತೆ ಮರು ಮಾಡಿದಳು.

ಸೀತಮ್ಮೆ ಮುದುಕಿಯನ್ನು ನೋಡಿ ಹತ್ತು ವರುಷಗಳಾಗಿದ್ದವು. ಮುದುಕಿ ಸೀತಮ್ಮೆನಿಗೆ “ ಭಾ, ಭಾ ” ಎಂದು ಅನೇಕ ಸಾಗದಗಳನ್ನು ಬರೆದಿದ್ದರೂ ಬರಲಾಗಿರಲಿಲ್ಲ. ಈಗ ಸಾಧ್ಯವಾದುದಕ್ಕೆ ಕಾರಣವನ್ನೂ ನಡೆದ ರಾಮಾಯಣವನ್ನೂ ಸೀತಮ್ಮೆ ಮುದುಕಿಗೆ ತಿಳಿಸಿದಳು. ವೊಮ್ಮೆಗಳ ಕವ್ಯದ ಕತೆಯನ್ನು ಕೇಳಿ ತುಂಬಿ ದೃಷ್ಟಿವಾಯಿತು. ಮುದುಕಿ ಸೀತಮ್ಮೆನ ಮಕ್ಕಳನ್ನೆಲ್ಲ ನೋಡಿ ಸಂತೋಷಪಟ್ಟಳು. ಆದರೆ ಹದಿನಾಲ್ಕು ವರುಷ ತುಂಬಿ ನಿಂತಿದ್ದ ಲಲಿತಳನ್ನು ನೋಡಿದಾಗ ಮುಖ ಕೆಳಗಳಿಂತು.

ವೊಮ್ಮೆಗಳ ಸುಖದುಃಖವನ್ನು ಇನ್ನೂ ಕೇಳಬೇಕೆನ್ನೀ ಸಿತು. ಸೀತಮ್ಮೆ ಒಂದಾದ ಮೇಲೊಂದು ಕತೆ ಹೇಳಲು ಹೊದಲು ಮಾಡಿದಳು. ತವರ ಮನೆಯ ಕತೆಯೂ ಮರುವಾಯಿತು. ತಾನೆ ಹೆಚ್ಚು ; ತನ್ನ ದೇಹೆಚ್ಚು, ಎಂದು ಹೆರೆಯುವ ಬೆಪ್ಪುತಕ್ಕಿಡಿ ತಮ್ಮನ ಕತೆ ಬಂತು. ಮುದುಕಿ ನಿಟ್ಟುಸಿರು ಬಿಟ್ಟಳು. ತಂಡೆ ಸಹ ಈಕೆಯನ್ನು ಹೂರದೂಡಿದುದನ್ನು ಕೇಳಿ ಮುದುಕಿಯ ಹೊಟ್ಟಿ ಉರಿಯಿತು. “ ಆಯ್ದ್ಯಾ, ಗೋವಿಂದು ಹೀಗಾದನೆ, ಆ ಪಾರ್ವತಿ ಕಟ್ಟಿಕೊಂಡಮೇಲೆ ! ” ಎಂದುಕೊಂಡಳು. ವೊಮ್ಮೆಗಳಲ್ಲಿದ್ದ ಪ್ರೇಮ ಒಂದಕ್ಕೆರಡರಷ್ಟ್ಯಾಯಿತು. “ ಹಾಗಾದರ ಇಲ್ಲಯೆ ಇರು ತಾಯಿ. ನಾಲ್ಕೆಯುದು ತಿಂಗಳು ಕಳೆದಮೇಲೆ ಉರಿಗೆ ಹೋದರಾಯಿತು ” ಎಂದು ಹೇಳಿದಳು.

ಬೇಗ ಅದುಗೆಯಾಯಿತು. ಎಲ್ಲರ ಉಟಪ್ಪು ಮುಗಿಯಿತು. ಹನುಮಣಿನೂ ಉಟಮಾಡಿ ಒಂದು ತಾಸು ಜಗಲಿಯಾ ಮೇಲೆ ಮಲಗಿದ್ದ. ಮಧ್ಯಹ್ಯಾಹ್ಯ ಎರಡು ಗಂಟೆಗೆ ಎದ್ದು “ ತಾಯಿ, ನನಗಿನ್ನು ಆಪ್ತಣ ಕೊಡಿ. ನಾನು ಹೋಗಿಬಿಟ್ಟು ಬರುತೇನೆ. ನಿಮ್ಮ ಮಾವನವರ ಈ ನಡತೆಯನ್ನು ರಾಯರಿಗೆ ತಿಳಿಸುತ್ತೇನೆ. ನೀವು ಮಾರು ತಿಂಗಳು ಕಳೆದಮೇಲೆ ಹೋಗಿ.

ಅವನೇನಾದರೂ ಪುನಃ ಗಲಾಟಿ ಮಾಡಿದರೆ ನನಗೆ ಕಾಗದ ಬರೆಯಿರಿ, ತಾಯಿ. ಆ ಮುದುಕನನ್ನು ನಾನು ಸುಮ್ಮನೆ ಬಿಡುವುದಿಲ್ಲ. ನನ್ನನ್ನು ಮರೆಯ ಬೇಡಿ, ತಾಯಿ. ನೀವು ಬಹಳ ನೋಂದುಬಿಟ್ಟಿದೀರಿ. ಆದರೆ ದುಃಖವನ್ನು ವಂಸ್ಸಿಗೆ ಹಚ್ಚಿ ಕೊಂಡು ಏನಾದರೂ ಅನಾಹತ ಮಾಡಿ ಕೊಳ್ಳಿ ಬೇಡಿ. ಮಕ್ಕಳ ಕಡೆ ನೋಡಿ.....ನನ್ನ ಕತೆ ನಿಮಗೆ ಗೊತ್ತಿದೆ. ಕಷ್ಟ ಬಂದೇ ಬರುತ್ತದೆ. ಏನು ಮಾಡುವುದು. ನಮ್ಮ ಕರ್ಮ..... ಆದರೆ ತಪ್ಪನ್ನೂ ತಿದ್ದಬೇಕು; ತಪ್ಪ ಮಾಡುವವರನ್ನು ಶಿಕ್ಷಣಬೇಕು. ನಾವು ಎದೆಗುಂದಬಾರದು. ನಾನು ಹೋಗಿಬಿಟ್ಟಬರುತ್ತೇನೆ. ತಾಯಿ, ಮನ್ಸಿಗೆ ಯೋಚನೆ ಹಚ್ಚಿ ಕೊಳ್ಳಬೇಡಿ; ನನ್ನನ್ನು ಮರೆಯ ಬೇಡಿ” ಎಂದು ಕೇಳಿಕೊಂಡು.

ಸೀತಮ್ಮನಿಗೆ ದುಃಖ ತಡೆಯಲಾಗಲಿಲ್ಲ. “ಹನುಮಣ್ಣ, ನಿನಗೆ ಈ ಮಣಿ ನಾನೆಂದು ತೀರಿಸಲಿ, ಯಾವ ಜನ್ಮದಲ್ಲಿ ತೀರಿಸಲಪ್ಪಾ. ನಿನಗೆ ದೇವರು ಒಳ್ಳೆಯದನ್ನು ಮಾಡಲಿ. ನನ್ನನ್ನು ಮಾತ್ರ ಮರೆಯಬೇಡಪ್ಪ” ಎನ್ನುತ್ತ ಬಿಧಿಯ ಬಾಗಲಿಗೆ ಬಂದಳು. ಹನುಮಣ್ಣ ಮಧ್ಯಾಷ್ಟ ವೀಳಿಯ ದೇಶ ಶರಲು ಎದರು ಅಂಗಡಿಗೆ ಹೋದಾಗ ಕೊಂಡು ತಂದಿದ್ದ ಕೊಬ್ಬಿ ಮಿಶಾಯಿಯ ಚೂರುಗಳನ್ನು ಮಕ್ಕಳ ಕೈಯಲ್ಲಿಟ್ಟು, ಅವರಿಗೆಲ್ಲ ತಿಳಿಸಿ. ಮುದುಕಿಗೂ ಹೇಳಿ ಹೋಳಿಯ ಕಡೆ ಹೋರಟ್. ಸೀತಮ್ಮ ಬಿಧಿಯ ಬಾಗಿಲಲ್ಲಿಯೇ ನಿಂತು, ಮುದುಕಿ ಮರೆಯಾಗುವವರಿಗೂ ನೋಡು ತೀದ್ದಳು.

ಮಾತಿನಲ್ಲಿದ್ದ ಗಂಗಜ್ಜಿಗೆ ಬಲು ಬೇಗ ಕತ್ತಲೆಯಾದಂತಾಯಿತು. ಸೀತಮ್ಮನಿಗೆ ಏಕೊ ಬಹಳ ತಲೆನೋವು. ರಾತ್ರಿ ಉಂಟ ಮಾಡಲಾಗಲಿಲ್ಲ. ಅಜ್ಜಿಯ ಬಲವಂತದಿಂದ ಉಟ್ಟದ ಶಾಸ್ತ್ರಮಾಡಿದಳು. ಒಂಬತ್ತು ಘಂಟೆಗೆ ತುಂಬ ಜ್ವರ ಬಂದುಬಿಟ್ಟು. ಮುದುಕಿಗೆ ಬಲು ಗಾಬರಿಯಾಯಿತು. ಮೂರು ತಿಂಗಳ ಬಾಣಂತಿ; ನೂವನ ಸೆಟ್ಟು ತಿಂದು, ಗಾಡಿಯ ಪ್ರಯಾಣ ದಲ್ಲಿ ಮೈ ನೋಯಿಸಿಕೊಂಡು, ಮಳೆಯಲ್ಲಿ ನೆಂದುದರ ಫಲ! ಆಕೆ ಏನೇನೊ ಜೈವಧ ಮಾಡಿದಳು. ಮಗುವೂ ರಾತ್ರಿಯಲ್ಲಿ ಏಕೊ ಬಹಳ ಅಳುತ್ತತ್ತು. ಜ್ವರ ಬೇಳಗಾಗುವವರಿಗೂ ಕಡಮೆಯಾಗಲಿಲ್ಲ.

၅

మల్లిగెహళ్ళిగే సితమ్మ బందు మారు తింగళాయితు. ఆకే మానసూరిగే హోగబేకేందిద్ద లు. ఆదరి ఆకేయ దురద్వష్టదింద ఏనేనేం ఆననుకొలగళేందగిదవు. ముదుకియ జూతేయల్లి హచ్చు దిన జీవిసువ సుయోగ ఆకేగిరలిల్ల. ముదుకి తుంబ ఆచారవంతే. పోమ్మగళ మాగళాదరూ ఆధమం, అనాచార ఎందిద్ద రూ హోలసు. ముదువేయాగద హదినాల్ను వరువద హడుగి మనేయోళగిద్దరీ ఆకేగి సమాధానవిల్ల. కృదయ మనుతేయింద కూడిద్ద రూ మనస్సు తడియలిల్ల. సితమ్మనన్న కరేదు “ సితక్కు ఎల్లియాదరూ బేగ బందు వర నోఇ, మాగళిగే ముదువే మాడబిడమ్మ; నోఇఁ, ఉండ జనరెల్ల ఎనేనో ఆడికోళ్ళత్తారే. నాను ఇదువరిగూ బందూ ఆధమం మాడిదే, హోలసు హచ్చికోళ్ళదే జీవిసిద్ద. ఈగ ఈ తోడకు బందిదే. ఈ విషయవన్న తీళిసలు ననగే బలు సంకట వాగుతిదే. నిన్న మేలి ననగే కరుణేయిదే, ప్రీతియిదే. నీను నన్నొడన్యేయీ ఇరు, ఆదరి దేవరు మెళ్ళద కేలసపన్నేకి మాడ బేకు, హేళు? ముదువేయాగద ముదిమాగళు మనేగే ముళ్ళంతే ఏనాదరూ మాడి బేగ ముదువే మాడబిడు” ఎందలు.

సితమ్మ “ గంగజ్జ, నీను కేళువుదేల్ల సరి. ఆదరే నన్న
స్కృతి నోడు. తవరునునేయవరు ఓడిసిదారే; ఆత్మియ మనేయవరు
అధ్య ఓడిసిదారే. ననగే పుణి ఆధికారవిల్ల; మూరు కాసు
ఆస్తియిల్ల. మదునే మాడలు ననగెల్లిదే హక్కు? నన్న ఆత్మి మావ
సుమ్మనే బిట్టారేను? నన్న గండ సుమ్మనిద్దారే? ఆవళే వోదల
మగళు. నాను ఎళేమక్కుళతాయి; భికారిణ. నన్న ముఖ సోడి
కనికరపట్టు అళియనాగి బరువ వర ఎల్లి? సావిర సావిరగట్టలే
వరదశ్శిణియోడనే వథువన్ను కరెదుకొండు లూరూరు అలెదరూ
మదునే నిళ్ళయవాగువుదు కష్ట. హీగిరువాగ ఈ బడవియ

మంగళన్న యారుతానే మదువే మాడికోండారు, హేళు. ఈగిన శాలదల్లి కదినాల్చు వరువు ఏను దొడ్డెదు? సుబ్బణ్ణన హేండెతి గెష్టు వరువునేన, తిళదిదీయే. నీనే ఆ పిషటుదల్లి హీగే అందుబిట్టిపే ఇన్న ఉలినవరిగేకన్న బేకు” ఎందరు.

“ హాగల్ల, సీతశ్ర్ము. ఉలినవరిగ హేదరియే నాను యీగే హేళు తిరువుదు. ననగే సిమ్ము మేలిరువ మమతే కడవేయాగిల్ల. ఆదరే జన ఆడువ మాతు కేళలూపే. మొన్నే దేవస్థానక్కే హోగిద్దాగ ఆ రంగణ్ణన తాయి సుబ్బమ్మ, తపళ సొసయోందిగే నన్న మనేయ ఏసాయవాగి ఎనేనోఇ పిసుగుట్టిదళు. ననగే తంబ బేసరవాగు తిచెయిన్న, జనర మాతు హోగలి. దేవరు ఏనందాను నాళీ నన్న పంచన్ను స్థిరపడికచోళ్ళబేకలువే? హోలసన్నంపేసి కోళ్ళబారద..”

“ హాగాపా నానేను మాడలి, గంగజ్జ? అపర ఆప్సుణే యిల్లదే, నన్న ఆత్మిమాపందిర ఆనుమతియ్యాడే నాను మదువే మాడలార ఆగ నానేను మాడలి..... సిన్న దేవర కేలశగళిగే, ఆచార వృవహారక్కే తొందరి ఒరువుదావరే నాసూందు ఖపాయ హేళుతేఇనే రూగే నూచు. నాను ఇదన్న సంతోషచింద తిళి సుతిదేనే. వ.స్సిగే స్ట్రెల్పునూ ఆశమాధానవిల్ల నాను హేళి దంతే మాడు. సిన్న ఆ పక్కద సణ్ణమనే, హీగిద్దరూ ఆరుతింగ ఇంచలూ ఖాలియాగదె. నాను నన్న మక్కలోందిగే అల్లిరుతేఇనే. జనర కణ్ణిగే బేరి సంసార ఇద్దంతేయే ఇరోణ. ఆగ యారు తానే నినగన్న లు సాధ్య? రూగే మాడు. నన్న మన్సిగే స్ట్రెల్పుపూ నేఱిల్ల. నీను ఏనూ తిళిదుచోళ్ళబేడ” ఎందు వలఁ కోట్టళు.

ముదుచి స్ట్రెల్పు హోత్తు సుమ్మనిద్దళు ఆకేగే ఆ ఏపాఁడు ఆనుశాలవాగి కండితు “ రూగేయే మాడోణ నీను ఇల్లిరువ వరెగూ నాను నన్న సంసారద ఖజస్సేలు కోచుతేఇనే. మేలే మారు చూపాయి కోడుతేఇనే. నీను ఆ మనేయ్య సుఖవాగిరు.

ಮನಸ್ಸಿಗೆ ಏನೂ ತಿಳಿದುಕೊಳ್ಳಬೇಡ. ನಿನಗೆ ತೊಂದರೆಯಾಗದಿದ್ದರೆ ಸಾಕು. ಮಾವನೂರಿಗೆ ಮುಂದಿನ ತಿಂಗಳು ಅಥವಾ ಆ ಮುಂದಿನ ತಿಂಗಳು ಹೋಗುವೆಯಂತೆ. ಹೇಗಿದ್ದರೂ ನಿನ್ನ ಮಾವನಿಗೆ ನೀನು ತಡೆದು ಬಂದವ್ಯಾ ಆನಂದ. ನಮ್ಮುರಿಗೆ ಅಪರೂಪಕ್ಕೆ ಬಂದಿದೀರೆ. ಇನ್ನು ಒಂದೆರಡು ತಿಂಗಳು ಇಲ್ಲಿಯೇ ಇರು. ನಫಗೆ ಮಕ್ಕಳನ್ನು ಕಂಡರೆ ಬಲು ಸ್ತ್ರೀ. ನೀನು ಹೇಳಿದಂತೆಯೇ ಆಗಲಿ” ಎಂದು ಒಸ್ಪಿದಳು.

ಎರಡುವರುವದ ಮಗುವಿಗೆ ದಿನಬಿಟ್ಟು ದಿನ ಜ್ಯಾರ ಬರುತ್ತಿದ್ದುದ ರಿಂದ ಸೀತಮ್ಮು ಆಜ್ಞೆಯ ಆಸೆಯಂತೆ ಇನ್ನೂ ಒಂದು ಅಥವಾ ಎರಡು ತಿಂಗಳು ಬಿಟ್ಟು ಮಾವನೂರಿಗೆ ಹೋಗಲು ನಿಶ್ಚಯಿಸಿದಳು; ಹಾಗೆ ಕಾಗದ ಬರಸಿ ಹಾಕಿದಳು. ಬೇರೆ ಮನೆ ಮಾಡಿಕೊಂಡಿರುತ್ತೆ ಬಂದೆರಡುವಾರ ಕಳೆಯಿತು. ಮಗುವಿಗೆ ಜ್ಯಾರ ಬಿಡಲಿಲ್ಲ. ತುಂಬ ಬಡವಾಯಿತು

* * * * *

ಲಲಿತ ಸುಂದರಿಯಿಲ್ಲ. ಒಣ್ಣ ಕಪ್ಪ. ಇದರೂ ಮುಖದ ಮೇಲೆಉಂಡು ಒಕ್ಕೆಯ ವಚನಪ್ಪದೆ. ರದಿನಾಲ್ಯ ಪರುಷ ತುಂಬಿದೆ. ಮನೆಯ ಕೆಲಸ ಗಳನ್ನು ಮಾಡ. ಸುದರ್ಶ ಬಲು ನಿರ್ವಹಿ. ಎದುರಂಗಡಿಯ ಈಶ್ವರಪ್ಪ ಮುಮಕ. ಲಲಿತ ಸಾಮಾನು ತರಲು ಆತನ ಆಂಗಡಿಗೆ ಹೋದಾಗಲೆಲ್ಲಿ ಬಹಳ ಹಂಗಿಸುತ್ತಿದ್ದು. ಆವಳು “ಅಯ್ಯಾ, ಹೋಗಪ್ಪ” ಎಂದು ಮುಖ ಸೊಟ್ಟಮಾಡಿ, ನಾಚಿಕೆಯಂದ ಸಾಮಾನಿನೊಡನೆ ಮನೆಗೆ ಓಡಿ ಬಂದು ಬಿಡುತ್ತಿದ್ದಳು.

ಸೀತಮ್ಮನಿಗೆ ಈ ಶಾರಿನಲ್ಲಿಯೂ ಶಸಿ ಬಿಡಲಿಲ್ಲ. ಆಜ್ಞೆಗೆ ಮೊದಲಿ ನಿಂದಲೂ ಗೂರುಕೆಮ್ಮಿತ್ತು. ಅದು ಜಾಸ್ತಿಯಾಗಿ ಜೂತಿಗೆ ಜ್ಯಾರ ಬಂದು ಬಿಟ್ಟುತ್ತು. ಮೂರುದಿನಮೊಳಗೆ ಆಕೆಯ ಸ್ಥಿತಿ ಮಿತಿಮಿರಿತು. ಸೀತಮ್ಮ ಏನೇನೋಽ ಚೈವಧ ಮಾಡಿದಳು. ಖಾಯಿಲೇ ಗುಣಮುಖವಾಗಲಿಲ್ಲ. ಆಕೆಗೆ ಬಹಳ ಯೋಚನೆಯಾಯಿತು. ಮುದುಕಿಗೆ ತುಂಬ ಆಸ್ತಿಯಿತ್ತು. ಎರಡು ಮನೆ ಹೊಲ ತೊಟ್ಟ ಎಲ್ಲ ಸೇರಿ ಹತ್ತು ಸಾವಿರರೂಪಾಯಿ ಬಾಳಬಹುದು. ಆಕೆಯನಂತರ ಎಲ್ಲವೂ ಬಂಗಳೂರಿನಲ್ಲಿದ್ದ ಮೊಮ್ಮಗನಿಗೆ ಸೇರಬೇಕು. ಆತ ಈಲ್ಲಿ ಲಾಯಾಗಿದ್ದಾನೆ. ಸೀತಮ್ಮನಿಗೆ ಆತನ ವಿಳಾಸ ಸರಿಯಾಗಿ

ಗೊತ್ತಿರಲಿಲ್ಲ ಹೆಸರು ತಿಳಿದಿತ್ತು. ಮುದುಕಿ, ವಿಳಾಸ ಹೇಳುವ ಪರಿಸ್ಥಿತಿಯಲ್ಲಿರಲಿಲ್ಲ ಬರಿಯ ಹೆಸರು ಬರೆದು ‘ಲಾಯರ್’ ಎಂದು ಬೆಂಗಳೂರಿಗೆ ಪತ್ರ ಕಾಕಿದರೆ ಆತನಿಗೆ ತಲುಪುತ್ತದೆಯೋ, ಇಲ್ಲವೋ. ತಿಳಿಯದು. ಆದರೆ ಯತ್ನವಿಲ್ಲ. ಅದೇ ವಿಳಾಸ ಬರಸಿ, ಕೂಡಲೇ ಹೊರಟು ಬರಬೇಕೆಂದು ಒಂದು ಕಾಗದ ಹಾಕಿಸಿದಳು. ಆತ ಬರಲೇ ಇಲ್ಲ.

ಮುದುಕಿ ಸಾಯುವ ರಾತ್ರಿ ಸೀತಮೃನ್ ಮುಂಗಡಿ ಕೂಸು ರಾಮು ವಿಗೆ ಮೈಮೇಲೆ ಎಳ್ಳು ಹಾಕಿದರೆ ಸಿಡಿಯುವಮ್ಮೆ ಜ್ವರ. ಆದರೆ ಆಕೆ ಮಗುವಿನ ಮೇಲೆ ಗಮನವನ್ನೇ ಇಡದೆ, ಮುದುಕಿಯನ್ನು ಇಸಲು ಬಲು ಪ್ರಯತ್ನ ಮಾಡಿದರು. ಶಂಕರಪಂಡಿತರೂ ಅವರಿಗೆ ತಿಳಿದ ಜೈವಧಗಡನ್ನೆಲ್ಲ ಮಾಡಿಬಿಟ್ಟರು ರಾತ್ರಿ ಹನ್ನೆ ರಷ್ಣವರೆ ಗಂಟೆಗೆ ಮುದುಕಿ ಕ್ರೇ ಬಿಟ್ಟಳು. ಸೀತಮೃನ್ಸಿಗೆ ದಿಕ್ಕುತ್ತೋಚದಂತಾಯಿತು.

ಪಂಡಿತರು ತುಂಬ ಕರುಣಾಲಿಗಳು. ಅವರ ಸಹಾಯ ಅಸ್ಯಿಷ್ಟಲ್ಲ. ಮುಂದಿನ ಕೆಲಸಗಳು ನಡೆಯುವುದಕ್ಕೆ ಬಹಳ ಅನುಕೂಲಪಡಿಸಿದರ್ನು ಸೀತಮೃನ್, ಮುದುಕಿಯ ಮೋಹನ್ಗ ನಾರಾಯಣಸ್ವಾಮಿಗೆ ಮುಖ ಸಿಕ ಲೆಂದು ತವವನ್ನಿಟ್ಟುಕೊಂಡು ಎರಡುಗಂಟಿಗಳ ಕಾಲ ಕಾಡಳು. ಆದರೆ ಆತ ಬರಲಿಲ್ಲ. ಮುಂದಿನ ಕೆಲಸಗಳೆಲ್ಲ ನಡೆದುಹೋದುವು.

ಮೂರನೆಯ ದಿನ ನಾರಾಯಣಸ್ವಾಮಿ ಹೆಂಡತಿಯೊಡನೆ ಬಂದ. ಆತ ಸೀತಮೃನನ್ನು ನೋಡಿರಲಿಲ್ಲ. ಆಕೆಯ ಪರಿಷಯೆಷ್ಟು ಅವನಿಗಿರಲಿಲ್ಲ. ಅವನು ದೊಡ್ಡ ವರ ಮನೆಯಲ್ಲಿಯೇ ಬೆಳೆದವನ್ನು. ದೊಡ್ಡ ವರ ಹೆಣ್ಣನ್ನೇ ಮಂದರ್ವೆ ಮಾಡಿಕೊಂಡಿದ್ದು. ಬಡವರು ಕಣ್ಣಿಗೆ ಕಾಣೆಸುತ್ತಿರಲಿಲ್ಲ. ಹತ್ತು ಸಾವಿರ ರೂಪಾಯಿಯ ಆಸ್ತಿ ಸಿಕ್ಕುವುದರಿಂದ ಕಷ್ಟಪಟ್ಟುಕೊಂಡು ಕಾರಿನಲ್ಲಿ ಗುಡ್ಡದಪುರಕ್ಕೆ ಬಂದಿದ್ದು. ಅಲ್ಲಿಂದ ಹೊಳೆ ದಾಟಿ, ಮಲ್ಲಿಗೆಹಳ್ಳಿಗೆ ಬಂದ ಕೂಡಲೇ ಆತ ನಾರಾಯಣಸ್ವಾಮಿಯೇ ಇರಬೇಕೆಂದು ಸೀತಮೃನ್ ಕಂಡು ಪುಡಿದಳು; ಆತನನ್ನು ಮಾತಾಡಿಸಿದಳು.

ಆತ ಉರಿನಲ್ಲಿ ಎರಡು ದಿನ ಇದ್ದು ಆಸ್ತಿಪತ್ರ, ಪಾತ್ರೀಸಡಗ, ಒಡವೆ ನಷ್ಟ ಮುಂತಾದುವುಗಳನ್ನೆಲ್ಲ ತೆಗೆದುಕೊಂಡು ಉರಿಗೆ ಹೊರಡಲು ಸಿದ್ಧನಾದ. ಆತನಿಗೆ ಒನವೇ ಬೇಡ. ಆದರಲ್ಲಿಯೂ ಬಡವರನ್ನು ಕಂಡರೆ ದೂರ.

ಹಣ ಕಂಡರೆ ಹೆಣಪ್ಪೊ ಬಾಯು ಬಿಂಬತ್ತುದೆ; ಬಡವರು ಬೇಡವಾದರೂ ಅವರಿಂದ ತಪ್ಪಿಸ್ತ್ವಲ್ಪ ಹಣ ಬರುವುದಾದರೆ ಬೇಕು. ಆ ಮುದುಕಿ ಪದೇ ಪದೇ ಪತ್ತ ಬಂಧುತ್ವತ್ತು ಪ್ರಣಯತ್ತು ಒಂದಕ್ಕೂ ಉತ್ತರಕೊಟ್ಟಿರಲಿಲ್ಲ. ಗಂಗಜ್ಜಿ ಆಶನ್ನು ಸೋಡ ಹದಿನೇರು ವರುಷಗಳಾಗಿಪ್ಪಾನು. ಸೀತವ್ಯತ್ತಿ ಮತ್ತು ಉರಿನವರೆ ಸಹಾಯ ಮಾಡಿದ ಉಪಕಾರಸ್ವರಣೆ ನಹ ಅವನಿಗಿರಲಿಲ್ಲ. ಸೀತವ್ಯನನ್ನು ಕುರಿತು “ಸೀವು ಈ ಉರಿನಾದ್ದರೆಯೇ ಇರುವ ದಾದರೆ ಈ ದೊಡ್ಡ ಮನೆಯನ್ನು ಸರಿಯಾದ ಬಂಧಗೆದಾರಿಗ ಕೆಟ್ಟಿ ಬಾಡಿಗೆಯನ್ನು ನಮಗೆ ಸರಿಯಾಗಿ ತಲುಪಿಸ ತೀರಿ. ಸೀವಿರುವ ಭಾಗಕ್ಕೆ ಬೇಕಾದರೆ-ಬಾಡಿಗೆ ಇಲ್ಲ. ಇರುವಷ್ಟು ದಿನ ಇಲಿ” ಎಂದ

ಸೀತವ್ಯನ ಮುಖ ಜಿಕ್ಕುದಾಯಿತು ಆದರೆ ಆಕೆಗೇನು ಬೇಕಾಗಿ? ಆಕೆ ಹೇಳಿಟ್ಟಿಲ್ಲ. “ನಾನು ಇಲ್ಲಿರುವವರೂ ನೋಡಿಕೊಳ್ಳ, ತೇಸು”

ಆಕೆ ಮ.ದ.ಉಪ. ಶ್ರೀಮಂಜಿಲೆಲ್ಲಿ ಬಿಂದು ಬಳಿದ್ದು ಒಂದು ವಾರಿಯಂತೆ ಸಿದ್ಧಿಯಾ ಇಲ್ಲ. ಮಗುವಿಗಂತೂ ಒಹೆ ಖಾಯಿಲೇ. ಒಂದೊಂದು ಸಾರಿ ಒಂದ ಜ್ಯಾರ ಮನರು ದಿನವಾದರೂ ಆರುವಂತಿಲ್ಲ. ಹಾಗಿದ್ದರೂ ಕೂತಕದ ನಾರಾಯಣಸ್ವಾಮಿ ದಂಪತ್ತಿಗಳಿಗೆ ಆದರಂದ ಸತ್ಯರಿಸುವಳು.

ಉನಿಗೆ ಹೊರಿಂದ ದಿನ ಬೇಗ ಶಿಂಗ ಮಾಡಿ ಬಡಿಸಿದಳು. ನಾರಾಯಣಸ್ವಾಪು-ದೇವರು ಏನು ಬುದ್ಧಿ ಕೊಟ್ಟನೋ!— ಹದಿನ್ನೇ ದುರೂಪಾಯಿಗಾನ್ನು ತೆಗೆದು “ಡೆವು ಸ್ವಾಮಿ ಖಚಿಗಿರಲಿ, ನಾವು ಹೇಗೆ ಬರುತೇವ ಸೀವು ಈ ಉರು ಬಿಂದುವಾದರೆ ನಾನೀಗಿ ಪತ್ತ ಬರೆಯುವು. ನಾನು ಬಸವನಗುಡಿಯಲ್ಲಿದೇನೇ” ಎಂದು ಹೇಳಿ ಗುಡ್ಡದಪುರಕ್ಕೆ ಹೇಡತಿಯೋಡನೆ ಹೊರಿಂದ. ತಪ್ಪಿದ ತಪ್ಪಿ ಕಾರಿನಲ್ಲಿ ಬೆಂಗಳೂರು ಸೇರಿದ್ದು.

ಸೀತವ್ಯನಿಗೆ ಉರಿಗೆ ಹೊರಡಿಬೇಕೆಂಬ ಬೆಂತಿ ಪಿಪರಿತವಾ...ತು. ಆದರೆ ವ.ಗ.ಪಿನ ಖಾಯಿಲೇ ಸ್ವಲ್ಪಾನ್ನು ಕಡಮೆಯಾಗಲಿಲ್ಲ. ಹೇಗೆ ತಾನೇ ಹೇಗೆ ನುಡಿದೆಂದು ಸುಮ್ಮಿಸಿದ್ದು. ತಾನು ಮಲ್ಲಿಗಿಹಳ್ಳಿಗೆ ಬಂದು ನಾಲ್ಕು ತಿಂಗಳು ಕಳಿದುವು.

ಮಗಳ ಮದುವೆ ಮಾಡಿದ್ದು ಒಂದು ದೊಡ್ಡ ಶಾಲೆಯಾ

ಯಿತು. ಜನ ಏನೇನೋ ಆಡಿಕೊಳ್ಳುತ್ತಿದ್ದರು. ಆಪವಾದ ಹರಡಬೇಕೆಂದರೆ ಮನುಷ್ಯನಿಗೆ ಆನಂದ. ಸುಳ್ಳಾ ನಿಜವೈ, ಒಬ್ಬರನ್ನು ಆಡಿಕೊಂಡು ಕುಣಿದರೆ ಸಂತೋಷ. ಅದರಲ್ಲಿಯೂ ಈ ಹೆಂಗಸರ ಬಾಯಿ ಬಲು ಕೆಟ್ಟಿದು. ಕೆಲಸವಿಲ್ಲದ ಕಾಲದಲ್ಲಿಲ್ಲ ಕಾಡುಹರಟೆ. ಕೆಲಸ ಮಾಡುತ್ತಿರುವಾಗಲೂ ಮಾತಾಮುವವರಾರಾದರೂ ಸಿಕ್ಕರೆ ಪರಮಾಸಂದ. ತಿಕ್ಕುವ ಪಾತ್ರೆಗಳು, ಗುಡಿಸುವ ಪೂರಕೆ, ನೀರು ತರುವ ಕೊಡೆ, ಉರಿಯೂತ್ತಿರುವ ಒಲೆ ಮಾತಾಡುವುದನ್ನು ಕಲಿತುಬಿಟ್ಟರೆ ಅವರೆಲ್ಲ ಜ.ತ್ತಿನಲ್ಲಿ ಕೆಳ್ಳಿ ಜೀವನ ಕ್ಷೀಂತಿ ಸುಖದ ಜೀವನ ಇಸ್ತ್ವಿಲ್ಲ, ಎಂದುಬಿಡುತ್ತರೂ, ಏನೋ !

ಸೀತಮೃತಲ್ಲಿಯೋದರೂ ಆಕೆಗೆ ಕೇಳುವಂತೆ ಜನ “ ಎಡುದ್ದುದ ಮಾಗಳನ್ನು ಮನೆಯಲ್ಲಿರಿಸಿಕೊಂಡು ಕುಳಿತಿದೂಕೆ. ಮನೆಯು ಎಲ್ಲ ಕೆಲಸ ಮಾಡುವುದು ಆಕರೆ. ಎಲ್ಲ ಎಲ್ಲ ತನ್ನ ತಲೆಯ ಮೇಲೆ ಬೀಳುತ್ತದೆಯೋ ಎಂಬ ಭವುದಿಂದ, ಸೋಮಾರ್ಥನದಿಂದ ಮಗಳ ಮದುವೆಯ ಯೋಚನೆಯನ್ನು ಇದುವರೆಗೂ ಮಾಡಿಲ್ಲ. ಆ ಮಗಳೋ ! ವಿಷ್ಯೇಯಿಲ್ಲ ; ಬುದ್ಧಿಯಿಲ್ಲ. ರಾವ ಮೊದಲೇ ಇಲ್ಲ. ತಾಯಿಯ ಹತ್ತಿರ ಸ.ಲಿದರೂ ಮೂರು ಕಾ. ಗಳಯಿಲ್ಲ ಇನ್ನೂ ಈಕೆ ಮದುವೆ ಮಾಡುವ ಪ್ರಯತ್ನ ಮಾಡದೆ ಸಾವಿನೆ ಕೂಡಿರೆ ತನ್ನ ಷ್ಪಕ್ಷ ತಾನೇ ಆಗುತ್ತದೆಯೇನು ? ಬಡವರಾದರೂ ಚಿಂತಿಯಿಲ್ಲ ; ಒಳ್ಳೆಯ ರಾವವಿದ್ದರೆ ಯಾರಾದರೂ ಬಂದು ಮದುವೆ ನಾಡಿಕೊಳ್ಳಬಹುದು. ಆದರೆ ಈ ರಿಮುಸಣಿಯನ್ನು ಮನೆಯಲ್ಲಿಟ್ಟು ಕೊಂಡು ಕಾಖುತ್ತಿದ್ದರೆ ಯಾರು ಬಂದು ಬೇಡಿ, ಮದುವೆ ಮಾಡಿ ಕೊಂಡಾರು ! ಈ ಉರಿನಲ್ಲಿ ಯಾರ ಮನೆಯಲ್ಲಿಯೂ ಇನ್ನು ದೊಡ್ಡ ಹೆಣ್ಣು ಮದುವೆಯಾಗದೆ ಇದುವರಿಗೆ ಕುಳಿತಿಲ್ಲ, ಥೂ ! ಹೊಲಸು. ಉರಿಗೆಲ್ಲ ಕೆಟ್ಟಿ ಹೆಸರು. ಈ ಅನಿಷ್ಟವೇ ಆ ಮುದುಕಿಯನ್ನು ಬಲಿ ತೆಗೆದು ಕೊಂಡದ್ದು ” ಎಂದು ಏನೇನೋ ಆಡಿಕೊಂಡುಬಿಡುತ್ತಿದ್ದರು. ಸೀತಮೃತನಿಗೆ ತಡೆಯಲಾಗಲಿಲ್ಲ. ಉರಿನಲ್ಲಿರುವದೇ ಬೇಸರವಾಯಿತು. ತಾನು ಹೇಗೆ ದ್ವರೂ ಉರಿಗೆ ಹೋಗಿಬಿಟ್ಟು ಬರುವ ಯೋಚನೆಯಲ್ಲಿದ್ದಾಕೆ. ಆದುದ ರಿಂದ ಈ ಉರಿನಲ್ಲಿಯೇ ಯಾರನ್ನಾದರೂ ಅಂಗಲಾಚಿ ಬೇಡಿ, ನರ ನಿಶ್ಚಯ ಮಾಡಿಕೊಂಡು ಹೋಗುವುದು ; ಅಲ್ಲಿ ಅತ್ತಿ ಮಾನವರಿಗೆ ಈ

ವಿಷಯ ತಿಳಿಸಿ ಅವರ ಅಪ್ಪುಹಾಗಿ ಪಡೆಯುವುದು; ಆಮೇಲೆ ಮದುವೆ-ಎಂದು ನಿಶ್ಚಯಿಸಿಕೊಂಡಳು.

ಪಕ್ಕದ ಮನಯೆ ಹನುಮಂತರಾಯರ ಮಗಳು ಸೀತಮೃನನ್ನು ತುಂಬ ಪ್ರೀತಿಯಿಂದ ಕಾಣುತ್ತಿದ್ದಳು. ಆಕೆಯೂ ಈ ಆಲೋಚನೆಯನ್ನೂ ಪ್ರಿಯರು. ತಾನೂ ತನ್ನ ಕೃಲಾದ ಸಹಾಯವನ್ನು ಮಾಡುತ್ತೇನೆಂದಳು.

ಆ ಉಂಟಾಗಿ ಬಾಹ್ಯಾಣರ ಮನೆಗಳೇ ಕಡವೆ. ಆದರಲ್ಲಿಯೂ ಎರಡೇ ಹೊಯಿಸಳ ಕಣಾರಟಕರ ಮನೆಗಳು. ಒಂದು ಶಂಕರಪಂಡಿತರ ಮನೆ; ಇನ್ನೊಂದು ಸರಿಗೆ ನಾರಾಯಣರಾಯರ ಮನೆ. ಪಂಡಿತರ ಮನೆ ಯಾಂತ್ರಿಕ ಯಾವ ವರವೂ ಇರಲಿಲ್ಲ. ಸರಿಗೆ ನಾರಾಯಣರಾಯರ ಎರಡನೇಂದು ಮಗ ಒಬ್ಬ ಇದ್ದು. ಆತ ನಿದ್ವಾವಂತನಲ್ಲ. ನೋಡುವುದಕ್ಕೂ ಆಷ್ಟೇನು ಲಕ್ಷ್ಯಣವಾಗಿಲ್ಲ. ಹೊಲಿದ ಕೆಲಸಮಾಡಿಕೊಂಡಿದ್ದು. ನಾರಾಯಣರಾಯರಿಗೆ ಒಂದು ಮನೆ, ಹೊಲ ಇವುಗಳ ಹೊರತು, ಬೇರೆ ಏನೂ ಇರಲಿಲ್ಲ. ಹಿರಿಯ ಮಗ ತೀರಿಕೊಂಡಿದ್ದು.

ಹನುಮಂತರಾಯರ ಮಗಳು, ನಾರಾಯಣರಾಯರ ಹೆಂಡತಿಗೆ ಬಲು ಬೇಕಾದವರಾಗಿ. ಆದುದರಿಂದ ಅವರಲ್ಲಿಗೆ ಸೀತಮೃನನ್ನು ಕರೆದು ಕೊಂಡು ಹೊಗಿ ಈ ವಿಷಯ ಮಾತಾಡಲು ಆಕೆ ಒಷ್ಟಿದಳು. ಆದರೆ ಉಂಟಾದವರಿಲ್ಲ ಸೀತಮೃನನ್ನು ನಿರ್ಕಷ್ಟವಾಗಿ ಕಾಣುತ್ತಿದ್ದರು. ಆಕೆ ಹನುಮಂತರಾಯರ ಮಗಳೊಂದಿಗೆ ನಾರಾಯಣರಾಯರ ಮನೆಗೆ ಹೊರಿದಳು.

ನಾರಾಯಣರಾಯರು ಮನೆಯಲ್ಲಿರಲಿಲ್ಲ. ಅವರ ಹೆಂಡತಿಯೊಬ್ಬರೇ ಪಡೆಸಾಲೆಯಲ್ಲಿ ತರಕಾರಿ ಹೆಚ್ಚುತ್ತ ಕುಳಿತಿದ್ದರು; ಹನುಮಂತರಾಯರ ಮಗಳು-ಜಯಲಕ್ಷ್ಮಿಯನ್ನು ನೋಡಿ “ಬಾರಮೃಂತಕೂ” ಎಂದು ಚಾಪೆ ತೋರಿಸಿದರು. ಇಬ್ಬರೂ ಕುಳಿತರು. ನೋಡಲೇ ಈ ಪ್ರಸ್ತಾವ ಮಾಡಲಾಗಲಿಲ್ಲ. ಜಯಲಕ್ಷ್ಮಿ ಎನ್ನೇನೋ ಮಾತಾಡಿ ಕೊನೆಗೆ ಈ ವಿಷಯಕ್ಕೆ ತಿರುಗಿದಳು.

“ ಇವರು ಗಂಗಮೃಂತ ಮೊಮೃಗಳಲ್ಲವೇ? ನಿಮಗೆ ತಿಳಿದಿದೆಯಲ್ಲ. ಇವರ ಮಾವನವರು ಆಸ್ತಿವಂತರು; ಜೆನ್ನಾಗಿದಾರೆ. ಆಕೆ, ಮಗಳ ಮದುವೆ ಮಾಡಬೇಕಾಗಿದೆ. ನಿಮ್ಮ ಮನೆಯ ಸಂಬಂಧ ಬೇಳಸಬೇಕೆಂದು

తుంబ ఆసేయాగిదే. సిఎవు కృపేయిట్టు, ఒప్పి ఈకేయ మగళన్ను సోసేయాగి కరెదుకొండరె ఇవర మేలిరువ దొడ్డ భార ఇళిదంతాగుత్తదే. హంగసరిగిరువ దొడ్డ కొరతేయే ఇదొందు. సిఎవు గండు హేత్తవరు. పుణ్య మాడిదిరి. దయువిట్టు ఈకేగప్పు ఖపకార మాడి” ఎందళు. తరశారియ వోరవన్నూ ఈళిగిమణి యిన్నూ ఆచే ఒళగిట్టు బందరు. సితమ్మ సప్పగే ముఖ కూకికొండు సుమ్మనే కుళతిడ్డ లు.

జయలష్టీకు “సితమ్మ అవర మావనూరిగ హొరడుతారె. సిఎవు ఒప్పుదరే ఆవర ఆత్తి మావందిరిగి ఈ విషయ తిళిసి ముందిన ఏపాఫు మాడబహుదు. సిఎవు మోదలినిందలూ ఒడవరన్న కండరె తుంబ కసికరపడుతిరి. ఆదుదరింద న్నిమ్మ ఆభిప్రాయ తిళిసి, ఆను కూల మాడికొడి” ఎందు ముందువరిసిదళు.

సితమ్మ ఏనూ మాతాడలిల్ల. నారాయణరాయర హండతి తడమాడచె “నన్న మగనిగి ఈగ లగ్గ మాడువుదిల్ల. మాఁడువు దావరూ హదినాల్సు వరుషక్కే మేలిప్ప హుడుగి నమ్మ హుడుగనిగి తుంబ దొడ్డ వళాగుతాళే. అంధ హేళ్ల న్ను తరలు ననగే ఇష్టవిల్ల” ఎందళు.

సితమ్మనిగి సోఎవాయితు; మాతాడబేకేన్ని సితు. “నమ్మ లలితిగి హదినాల్సు తుంబి ఇన్నూ మారు తింగళూ ముగిదిల్లమ్మ. ఆదుదరింద తావు ఈ బడవియ మేలిన కచుణుయిందాదరూ ఒప్పి దరె దొడ్డ ఖపకార మాడిదంతాగుతదే” ఎందు సోందు నుడిదళు.

నారాయణరాయర హండతి “మాదువే మాఁడువుదు బోంబి యాటవల్ల. ముందిన యోచనేయిల్లదే, సుమ్మనే దుడుకిచిడ బారదు. నన్న మగనిగి ఇష్టవిదేయో, ఇల్లనో ననగే మోదలే తిళి యదు. ననగంతూ ఇష్టబేగ మాదువే మాడలు ఇష్టవిల్ల. నమ్మ యజమానంగి ఇన్నూ ఆ యోచనేయే హోళిదిల్ల. ఆవరిగ హోళి దఱూ ఆవర ఏపాఫు బేరి. నిమగే మనస్సు సోయదిద్దరే హేళు

ತೇನೆ” ಎಂದರು.

“ಹೇಳಿ, ಅದಕ್ಕೇನು” ಸೀತಮ್ಮೆ ಎಂದಳು.

“ಅವರು ನಾನಾರು ರಾಪಾಯಿ ಬರದೆ ಯಾವ ಹೆಣ್ಣನ್ನೂ ತೆಗೆದು ಕೊಳ್ಳುವುದಿಲ್ಲವೆಂದು ತೀವ್ರಾಸಿಸಿಬಿಟ್ಟಿದಾರೆ” ಎಂದು ವರನೆ ತಾಯಿ ನುಡಿದಳು.

ಈ ಮಾತ್ರ ಕೇಳಿದ ಕೂಡಲೇ ಸೀತಮ್ಮೆ ಕಾಸಿದುಬಿಟ್ಟಳು. “ಅಯ್ಯಿ, ನಾನೆಲ್ಲಿಂದ ತರಲಿ ಅಷ್ಟೋಂದು! ನಮ್ಮ ಮಾನನವರಿಗೆ ಈ ವಿಷಯ ತಿಳಿಸಿದರೆ, ಅವರು ಎಂದೆಂದಿಗೂ ಒಮ್ಮೆವುದಿಲ್ಲ. ಆದಾದರಿಂದ ನಮಗೆ ಸಾಧ್ಯವಿಲ್ಲ. ಬನ್ನಿ ಜಯಲಕ್ಷ್ಮಿಮ್ಮೆ, ಹೋಗೋಣ. ಬೆಳಗಿಸಿಂದ ಮಗು ತುಂಬ ಅಳುತ್ತಿದೆ” ಎಂದು ಹೇಳುತ್ತ ಎದ್ದು ಳು. ಜಯಲಕ್ಷ್ಮಿ, ನಾರಾಯಣ ರಾಯರ ಹಂಡತಿಯ ಮುಖನನ್ನೇ ನೋಡುತ್ತ ಕೆಲವು ಚೆಣ ಕುಳಿತ್ತದ್ದು. ಸೀತಮ್ಮೆ ಎಬ್ಬಿಸಿದ ಮೇಲೆ “ಹೋಗಿಬಿಟ್ಟಿಬರುತೇನಮ್ಮೆ” ಎಂದು ಹೇಳಿ ಎದ್ದು. ಆಕೆ ಕುಂಕುನು ತಂದುಕೊಟ್ಟಿರು: ಇಬ್ಬರೂ ಹೋರಗೆ ಬಂಗುಬಿಟ್ಟಿರು.

ಮುದುಕಿಯು ಕೆಟ್ಟಿ ನಕ್ಕೆತ್ತದಲ್ಲಿ ತೀರಿಕೊಂಡಿತ್ತು. ನದು ತಿಂಗಳು ಮನೆಗೆ ಯಾಡೂ ಬಾಡಿಗೆ ಬರಿವಂತಿರಲ್ಲ ನಾರಾಯಣ ಸ್ವಾಮಿಯು ಕೊಟ್ಟಿಹೋದ ಹದಿನ್ನೆಡು ರಾಪಾಯಿ ಮಗುನಿನ ಚೈವಧಿಗಳಿಗೆ ಸಾಕಾಗಲಿಲ್ಲ. ಸೀತಮ್ಮೆನ ಸಂಸಾರ ಸಾಗುವುದೇ ಬಹಳ ಕಷ್ಟವಾಯಿತು. ನೂರು ಕಾಸಿನ ಉತ್ತತ್ಯಿಲ್ಲ, ನಾಲ್ಕುರ ಹೂಟ್ಟಿ ಕಳಿಯಬೇಕು. ಜೊತೆಗೆ ಹೋಗಬೇರೆ. ಎಲ್ಲರ ಮನೆಯಲ್ಲಿಯೂ ಸಂಪತ್ತಿ. ಯಾರಿಗೂ ಬೀಡವಾದರು. ಶಂಕರ ಪಂಡಿತರು ದುಡ್ಡು ಸಿಕ್ಕುವನರೆಗೂ ಮಗುವಿಗೆ ಒಕ್ಕೊಳ್ಳುತ್ತೇಯ ಚೈವದ ಗಳನ್ನು ಕೊಟ್ಟಿರು ಆದರೆ ಸೀತಮ್ಮೆನ ಕ್ರೇ ಬರಿದಾದುದು ತಿಳಿದಮೇಲೆ ಅವರೂ ಏಕೊ ಹಿಂದೆಗೆಯಲು ಮೊದಲು ಮಾಡಿದರು. ಜಯಲಕ್ಷ್ಮಿಮ್ಮೆ ಒಬ್ಬಳೇ ಈಕೆಯ ಮೇಲೆ ಆನಂತ ಮನತೆ ಇಟ್ಟಿಕೊಂಡಿದ್ದ ನಳು.

ಮಗು ಹೊಟ್ಟಿಗೆ ಏನೂ ತೆಗೆದುಕೊಳ್ಳುತ್ತಿರಲ್ಲ. ಅನ್ನ ಹಾಕಬಾರದೆಂದು ಪಂಡಿತರು ತಿಳಿಸಿದ್ದರು. ರವೆ ಸಿಕ್ಕುವುದೇ ಕಷ್ಟ. ಆದರೂ ಹೊಟ್ಟಿ ಬಟ್ಟಿ ಕಟ್ಟಿ, ಸ್ವಲ್ಪ ರವೆ ಸಂಪಾದಸಿಟ್ಟಿಕೊಂಡಿದ್ದ ಳು. ಬರಿಯ ರವೆಗಂಚಿ

ಯೋಂಗೆ ಮಗು ಕಾಲ ಕಳೆಯಾತ್ತಿತ್ತು. ಸೀತವ್ಯನಿಗೆ ಉರಿಗ ಹೋದರೆ. ಸಾಕಷ್ಟು, ಎನಿಸಿಬಿಟ್ಟೆತ್ತು. ಆಕೆ ಹೇಗೆ ಹೋಗುವುದು? ಮಗುವಿಗೆ ದಿನ ಬಿಟ್ಟೆ ದಿನ ಷ್ಟ್ರೆರ ಬರುತ್ತಿದೆ. ಒಂಮೋಂದು ಬಾರಿ ಒಂದ ಷ್ಟ್ರೆರ ಕಡವೆ ಯಾಗು ಶ್ರೀ ಇಲ್ಲ. ಆ ಒಡಕಲು ರೋಗಿಯಾಡನೆ ಮಾನತ್ತೆಪ್ಪು ಪ್ಪೆಲಿ ಹೇಗೆ ಶ್ರೀಗುವುದು? ಇವಳಿಗೋಽಸ್ಯಾಗಾಡಿ ಕಟ್ಟುವವರಾರು? ಉರಿಗೆ ಯಾಸಾದಾರರೂ ಹೋಗುತ್ತಿದ್ದರೆ ಅಪರ್ಲಿ ಆ ರೋಗಿ ಮಗುವನ್ನು ಹೇಗೆ ಕರೆದ ಕೊಂಡು ಹೋಗುವುದು? ಯಾರೂ ಎಂಟು ದೂಷಾಂಗಿಂತ ಕಡವೆಗೆ ಗಾಡಿ ಕಟ್ಟಿಸುದಿಲ್ಲ. ಸೀತವ್ಯ ಅದೇ ಎಂಟು ರೂಪಾಯಿ ಇದ್ದರೆ, ಇನ್ನಾನ್ನಾದರೂ ಒಳ್ಳೆಯ ಹೈವಿಡಿ ಮಾಡುತ್ತಾದು; ಮಗುವಿಗಿಂತ ಮಾನನೂರೂ ಹೆಚ್ಚಿಲ್ಲ, ಎಂದುಕೊಂಡು ಸು ರ್ಹೃಸಿದ್ದಣ್ಣ.

ಆದರೆ ಮಗುವಿನ ಖಾಯಿಲ ಸ್ಥಳ್ಯಾಗು ಕಡವೆಯಾಗಲಿಲ್ಲ. ದಿನದಿನಕ್ಕೂ ಜಾಸ್ತಿಯಾಗಿತ್ತು. ದೇಹವೇದ್ದ ನಶಿಸಿಹೋಗಿ ಮಾಳಿದ್ದುಕ್ಕಿಳಿ ಬಿಟ್ಟುಕೊಂಡಿತ್ತು. ಕ್ರಾಕಾಲಾಗಳು ಕೆರಿಬರಳ ದಪ್ಪನಾಗಿದ್ದಿವು. ಎದೆಗಾಡು ಬಿಳಿಚಿಕ್ಕೆಂಡು ತೆರುಚವರ್ಕಿಸ್ತೇ ಅಂಂಡಿಕೊಂಡಿತ್ತು; ವ್ಯಾಳಿವ್ಯಾಕಿ ಮಾಲು ಶ್ರೀತ್ತು. ಮಾರ್ಪಿ ಬೆಸ್ಸಿಗೆ ಇತ್ತುಕೊಂಡಿತ್ತು. ದೇಹಕ್ಕೆಲ್ಲ. ಕರ್ತೃ ಹೂರಲಾರೆದ ತಲೆಯೊಡ ಹೀರಿದಾಗಿ ಕಾಣಿಸುತ್ತಿದ್ದುದು ಕಣ್ಣಗುಡ್ಡೆಗಳು ಇಂಗಿಹೋಗಿದ್ದಿವು. ತುಟ್ಟಗಳು ಸುರಪಿ ಕಪ್ಪಿಡಿದಿದ್ದಿವು. ಮಗು ಬಹಳ ಸಂಕಟ ಹಡ್ಡಿತ್ತಿತ್ತು.

ಭಾನುವಾರ ಸಂಜೀ ಇದ್ದಕ್ಕಿದ್ದಂತೆಯೇ ಮಗುವಿನ ಖಾಸುಲೆ ವಿಷಮಿಸಿತು. ಶಂಕರನಂಡಿತರು ಏನೂ ಹೈವಿಡಿವನ್ನೇ ಕೊಡಲಿಲ್ಲ. ಅವರಿಗೆ ಅದು ಉಳಿಯಾವ ನಂಬಿಕೆ ಇರಲಿಲ್ಲವೇ, ಏನೂ. ಇಲ್ಲದಿದ್ದರೆ ಶಾಸುಹುಟ್ಟಿದ ಕೂಸಿಗೆ ಏತಕ್ಕೆ ಕೊಡಲಿ ಎಂದುಕೊಂಡರೋ, ಏನೂ. ಅಂತೂ ಹಂಡಿತರು ಹೈವಿಡ ಕೊಡುವುದನ್ನೇ ಬಿಟ್ಟುಬಿಟ್ಟರು. ಆದರೆ ಎರಡುಹೊತ್ತೂ ಬಂದು ನೋಡಿಕೊಂಡು ಹೋದರು. ಏನೂ ಭಯವಿಲ್ಲ, ನಿಶ್ಚಯಿ. ಆದುದರಿಂದ ಹಾಗೆ ಸಂಕಟವಾಡುತ್ತಿದೆ, ಎಂದು ಧೈರ್ಯ ಹೇಳಿ ಹೊರಟುಹೋದರು.

ಸೀತವ್ಯನಿಗೆ ರಾತ್ರಿ ಉಟ್ಟಿಮಾಡಲು ಮನಸ್ಸೇ ಬರಲಿಲ್ಲ. ದಿನವೇ

ಎಲೆಯ ಮುಂದೆ ಕೂಡುವ ಶಾಸ್ತ್ರವನ್ನು ದರ್ಶಾ ಮಾಡುತ್ತಿದ್ದಾರು. ಆದರೆ ಅಂದೇಕೊ ತುಂಬ ಭಯವಾಗುತ್ತಿತ್ತು. ಲಲಿತ ಅನ್ನ ಮಾಡಿ ಮುಕ್ಕಳಿಗೆಲ್ಲ ಬಡಿಸಿದಳು. ಎಂಟು ಗಂಟಿಯ ಹೊತ್ತಿಗೆ ಮಾರ್ಗವಿನ ಉಸಿರಾಡುವ ಶಬ್ದ ಬಹಳ ಹೆಚ್ಚಾಯಿತು. ಕೈಕಾಲುಗಳು ಹಾಕಿದ ಹಾಗೆಯೇ ಇದ್ದವು. ಕತ್ತನ್ನಾಡಿಸಲು ಸಹ ಶಕ್ತಿಯರಲ್ಲ. ಸೀತಮ್ಮು ಆದರ ಪಕ್ಕದಲ್ಲಿಯೇ ಕುಳತು ಕೊಂಡು ಕಣ್ಣೀರುಡುತ್ತಿದ್ದಳು. ಲಲಿತ ಬಟ್ಟಲಲ್ಲಿ ರವೆಯು ತಿಳಿಗಂಜಿಯನ್ನು ತಂದು ತಾಯಿಯ ಹತ್ತಿರ ಇಟ್ಟಳು. ಸೀತಮ್ಮು ಸೀರೆಯ ಸೇರಿಗಿ ನಿಂದ ಕಣ್ಣೀರಸಿಕೊಂಡು ಒಂದು ಚಮಚ ಗಂಜಿಯನ್ನು ಮಗುವಿನ ಬಾಯಿಗೆ ಹಾಕುತ್ತ “ರಾಮು, ಗಂಜಿ ಕುಡಿಯಪ್ಪ” ಎಂದಳು. ದುಃಖ ವಿಶಿಷ್ಟವಾರಿತು. ಹಾಕಿದ ಗಂಜಿ ತೆರೆದ ಬಾಯೋಳಗೇ ಇತ್ತು. ಮುಖ ವಿಕಾರವಾಯಿತು; ಕಣ್ಣು ಬೆಳ್ಳಿಗಾಯಿತು.

ಸೀತಮ್ಮು ಗಾಬರಿಯಿಂದ “ರಾಮು, ಇಲ್ಲಿ ನೋಡು, ನಾನು ನನ್ನನ್ನು ನ್ನೊಡು, ಮಗೂ !” ಎಂದರಚಿದಳು. ಬಾಯಲ್ಲಿದ್ದ ಗಂಜಿಯೀಲು ಹೊರಗೆ ಬಂದುಬೆಟ್ಟಿತು. ಬಾಯು ಒಂದೆರಡು ಬಾರಿ ಅಲುಗಾಡಿತು. ಕಣ್ಣನ ಸ್ಥಿತಿ ಬದಲಾಯಿಸಲಲ್ಲ. ತಾಯಿ “ಅಯೋ !” ಎಂದು ಮಗುವಿನ ಮೇಲೆ ಬಿದ್ದಳು.

ಲಲಿತಿಗೆ ದಿಕ್ಕುತ್ತೇಂಬಿದೆಂತಾಯಿತು. ಮಗುವಿನ ಕಾಲಿನ ಹತ್ತಿರ ಕುಳಿತ್ತು ಗಟ್ಟಿಯಾಗಿ ಆತ್ತಳು. ಜಯಲಕ್ಷ್ಮಿ ಪ್ರಿಯಿಂದು ಇಬ್ಬರಿಗೂ ಎಪ್ಪೆಷ್ಟೀ ಸಮಾಧಾನ ಮಾಡಿದಳು. ಆದರೆ ಸೀತಮ್ಮಸಿಗೆ ತಡೆಯು ಲಾಗಲಿಲ್ಲ.

ಸೀತಮ್ಮು “ಈ ಮಗುವಿನ ಮೇಲೆ ತುಂಬ ಆಸೆ ಇಟ್ಟುಕೊಂಡಿದೆ. ನಿರಾಸೆಯಾಯಿತು. ಮಗು ಭರಣೀ ನಕ್ಕತ್ತಿದಲ್ಲಿ ಹುಟ್ಟಿದಾನೆ; ಧರಣಿ ಆಳುತ್ತಾನೆ, ಎಂಬುದು ಶಾಸ್ತ್ರ. ಈ ಹುಡುಗಸಿಂದ ನಿಮಗೆ ಎಲ್ಲ ಕಷ್ಟಗಳೂ ಪಾರಾಗುತ್ತವೆ ಎಂದು ಏನೇನೋ ಹೇಳಿ, ಎಲ್ಲ ನನಗೆ ಆಸೆ ಹುಟ್ಟಿಸಿದ್ದರು. ಈಗ ಅದು ನನ್ನನ್ನೇ ಕೊಯ್ದುತ್ತಿದೆ. ನಮ್ಮ ಕಷ್ಟ ಪರಿಹರಿಸುವುದರ ಬದಲು, ನಾನು ಕೊಡುತ್ತಿದ್ದ ದುಃಖದಿಂದ ತಾನೇ ಪಾರಾದ.....ಒಂದು ಮೈಲಿಳಿಯಿತು; ದುಃಖವಾಗಲಿಲ್ಲ. ಒಂದ ಹೆಣ್ಣು ಆರು ತಿಂಗಳು ಬೆಳೆದು

సత్తితు. ఆగ దుఃఖవు కేళ్ళిరలిల్ల. ఇన్నొందు హెణ్ణు ఒందు పరష బెళ్ళిదు హోయితు. ఆ దొడ్డ దుఃఖవన్న ఈ మగువిన ముఖి సోడి మరితిదే. ఈగ నాను ఈ దుఃఖ హేగే కళీదుకొళ్ళ లమ్మా! రామూ, నమ్మత్తే మావందిరిగే ఏనెందు హేళలి. నినగే ఖాటులేయించి సమాజారపూ అవరిగే తిళయలిల్ల. నానెంథ పాపి యాడే. కష్టపట్టుకోండు ఉరిగీ కరదొట్టు ద్వారా బదుకుతిడ్డేయో, ఏనేలా. దుడ్డిల్లిద ఈ భికారిణీయే హోట్టెయల్లి ఏక మట్టిదే, రామూ. నన్న హోట్టె ఉరిసి హోగి బిట్టెయల్ల, నినగూ కరుణె ట్లవే? నాను ఓందిన జన్మదల్ల సినగేను కష్టకోట్టేదేనో.... ... దేవరిగూ బుద్ధియల్లవే? ననగే దుఃఖవన్న కొడబేచేంబాసేయే ఆవసిగే? ఎంథ దేవరూ సుడుగాడుదేవరు! దేవనేల్లిదానే. ఈ చూలసుప్రవంజవల్లి? ఎరడు వరువ సాకి సలహి ఈగ హేగే సిన్నన్న బిట్టేరలి? ఎత్తికోండరే కత్తు సోఎంగువుదేందు మేత్తగే హాసి మలగిసిదే. నినగిస్తేల్లి సోఎవు! ఇన్న నానెందు సిన్నన్నేతీ కొళ్ళలి? అయ్యో, రామూ, రామూ, కండా, మాతాడు” ఎందు ఏదుత్త గోళాడుత్త మగువిన కళీభరవన్నేతి కొండళు. సత్త ముఖ్య ముత్తిట్టళు. మేగే హజ్జికోండు ఆత్తళు. జీవ ఒందితే! ముందిన కెలస నడెయువుదే కష్టవాయితు. సితమ్మన హత్తిర మూరు కాసూ గతియల్ల. జయలష్టేతన్న తాయిగే కాణ దంతి తన్నల్లిద్ద మూరు రూపాయిగళన్న తందు కొట్టుళు. పార శాలీయ జవాన-సిద్ధణ్ణ బయళ ఒళ్ళేయవను. హత్తిరదల్లయే ఇద్ద. ఆతసిగే ఈ దృష్టి సోడి మనస్సు కరిగతు. సేరవాగి మగువన్న మణ్ణు మాణిద.

ఆదరి సితమ్మన దుఃఖ కడమేయాగలిల్ల. ఒలు హెచ్చ్చా యితు. మూరు దిన ఉఱి బిట్టుబిట్టుళు. జయలష్టేత బక్కళ సమాధాన హేళిదళు. లలిత “అమ్మా, మనసిగే దొడ్డ వళాద నీనే హీగే అళుతా కుళతరే నమ్మ గతియేనమ్మ?” ఎందళు.

ಮೂರನೆಯ ದಿನ ಸೀತಮ್ಮು ಜಯಲಪ್ಪೆಯ ಬಲವಂತದಿಂದ ಉಟ್ಟಾ ಶಾಸ್ತ್ರ ಮಾಡಿ ಬೀದಿಯ ಚಾಗಿಲ ಕ್ಷತ್ರಿರ ಸುಮೃದ್ಧಿ ಕುಳಿತ್ತಿದ್ದಳು. ಹೊರಗಿದ ಶಾರದ ಎರಡು ಕಾರ್ಯದ ರೀಡಿದ್ರಕೊಂಡು ಬಂದಳು. ಸೀತಮ್ಮು ನಿಗೆ ಸೇರ್ಪಡಿ ಗಾಬರಿಯಾಯಾತ್ತು. ಅದ್ವರೆಗೂ ಯಾರಿಂದಲೂ ಕಾಗದ ಬಂದಿರಲಿಲ್ಲ. ಅಲ್ಲದೆ ಅಂಚೆಯನ ವಾರಕ್ಕೊನ್ನೇ ಉರಿಗೆ ಬರುತ್ತಾನೆ. ಕಾಗದ ಬರೆದು ವಾರವಾಗಿರಬಹುದು. ಏನು ಸುದಿಯೋ, ಎಂದು ಕಾತರ ದಿಂದ ಆಕೆ ಕಾಗದಗಳನ್ನು ತೆಗೆದುಕೊಂಡಳು. ಆದರೆ ತನಗೆ ಓದು ಬರದು. ಲಲಿತ ಪಕ್ಷದ ಮನೆಯ ಜಯಲಪ್ಪೆಯನ್ನು ಕರೆದುಕೊಂಡು ಒಂದಳು. ಜಯಲಪ್ಪೆ ಎರಡು ಕಾಗದಗಳನ್ನೂ ಓದಿದಳು. ಸೀತಮ್ಮು ಕಾತರದಿಂದ ಎಲ್ಲವನ್ನೂ ಕೇಳಿದಳು; ಬಿಕ್ಕಿ ಬಿಕ್ಕಿ ಅಳಲು ಮೋದಲುಮಾಡಿದಳು.

ಮೇದಲನೆಯ ಕಾಗದ ರಾಘವ್ಯನವರಿಂದ ಬಂದಿತ್ತು. ಅವರಿಗೆ ಮೈಸೂರಿಗೆ ವರ್ಗವಾಯಿತಂತೆ ಸೀತಮ್ಮನ ಗಂಡ ಸೀತಮ್ಮನನ್ನು ಬಿಟ್ಟು ಬೀರೆ ಮುದುವೆ ಮಾಡಿಕೊಂಡನಂತೆ! ಮಗ ರಾಜುವಿಗೆ ತುಂಬಾ ಖಾಯುಲೆಯಾಗಿ ಆಪ್ತತೀಗೆ ಸೇರಿಸಿದಾರಂತೆ. ಎಲ್ಲ ಚೇಳೆ ಸೀತಮ್ಮನ ಹೃದಯಕ್ಕೆ ಸಿಡಿಲು ಬಡಿದಂತಾಯಿತು.

ಎರಡನೆಯ ಕಾಗದ ಮಾನವರಿಂದ ಬಂದಿತ್ತು. ಸೀತಮ್ಮನ ಗಂಡ ನಿಗೆ ಆತ ಬೀರೆ ಮುದುವೆ ಮಾಡಿದರಂತೆ. ಸೀತಮ್ಮನನ್ನು ಗಂಡ ಬಿಟ್ಟು ಬಿಟ್ಟನಂತೆ ಮಾನ ಆಕೆಯನ್ನು ಮನೆಗೆ ಸೇರಿಸುವುದಿಲ್ಲವಂತೆ. ಕೇಳಿದುಃಖ ಮಿತಿ ಮಿರಿತು. “ಆಯ್ಯೋ” ಎಂದು ಕುಸಿದು ಬಿದ್ದಳು. ಜ್ಞಾನ ತಪ್ಪಿತ್ತು. ಉಲಿತೆ ಓಡಿಬಂದು “ಆಮ್ಮಾ” ಎಂದು ಬಿಕ್ಕಿ ಬಿಕ್ಕಿ ಅಳತ್ತುತ್ತ ತಾಯಿಯ ತಲೆಯ ನ್ನೆತ್ತಿತ್ತಿ ಗೋಳಿದುವುದಕ್ಕೆ ಮೋದಲು ಮಾಡಿದಳು. ಎಳಿಯ ಮಗು ಅಳತ್ತಿತ್ತು. ಶಾರದ ಅಳಲು ಮರು ಮಾಡಿದಳು. ಜಯಲಪ್ಪೆ ಕಾಗದಗಳನ್ನುತ್ತ ಬಿಸಟು, ಸೀತಮ್ಮನ ತಲೆಗೆ ನೀರು ತಟ್ಟಿ ಗಾಳಿಸಿದಳು.

ಸ್ವಲ್ಪ ಹೊತ್ತಿನವೇ ಲೆ ಜ್ಞಾನ ಬಂದಿತು. ಆದರೆ ಮಗುವಿನಂತೆ ಗಟ್ಟಿಯಾಗಿ ರೋದಿಸತ್ತೊಡಗಿದಳು. ಜಯಲಪ್ಪೆ ಸಮಾಧಾನ ಹೇಳಿದಳು: “ಮಃಖವಡುತ್ತಾ ಸುಮೃದ್ಧಿ ಕುಳಿತರೆ ಏನಿಂದಿನ ಪ್ರಯೋಜನ, ಸೀತಮ್ಮು?

ಮಗುವಿಗೆ ಖಾಯಿಲೀಯಂತೆ. ನೀವೇ ಹೀಗೆ ಅಕ್ಕತಾ ಕುಳಿತರೆ ಮಕ್ಕಳ ಪಾಡೇನು? ಧೈರ್ಯತಂದುಕೊಳ್ಳಿ. ಮುಂದಿನ ಯೋಚನೆ ಮಾಡೋಣ” ಎಂದಳು.

“ಮುಂದಿನ ಯೋಚನೆಯೇನು? ಈ ಕಾಗದ ಬರೆದು ಎಂಟು ದಿನದ ಮೇಲೆ ನನಗೆ ತಲಪಿದೆ. ನನ್ನ ಮಗುವಿನ ಗತಿಯೇನ್ನೊಂದು ಮಗು ವನ್ನು ಕಳೆದುಕೊಂಡು ಮೂರುದಿನ ಕಳೆದಿಲ್ಲ. ನಾನೆಂಥ ಪಾಸಿ! ಮಗು ನನ್ನನ್ನೇ ಷ್ಟುಭಾರಿ ಕೂಗಿ ಕೂಗಿ ಸರಳತದಾನ್ನೊ. ಈಗ ಅವನ ಗತಿ ಏನಾಗಿದೆಯೋ! ಚಂಡಾಲರು! ಪಾಸಿಗಳು! ನನ್ನನ್ನೊಒಂದಿಸಿದುದಲ್ಲದೆ ಮಗುವಿನ ಖಾಯಿಲೆಯ ಸುದ್ದಿಯನ್ನು ಸಹ ಕಾಗದದಲ್ಲಿ ಬರೆಡಿಲ್ಲ. ಇವರ ಮನೆ ನಾಶವಾಗಲಿ. ವಂಶ ಉಣಿಗೆ ಹೋಗಲಿ. ನೊಂದು ನೊಂದು ನುಡಿ ಯುತಿದೇನೆ. ಮತ್ತೀಲ್ಲದೆಯ ವರಾತು ಸುಭಾಗದಿರಲಿ.. ಅಯ್ಯೋ, ನಾನು ಈಗೇನು ಮಾಡಲಿ?” ಎಂದು ಗೋಳಿಕ್ಕುಳು. ಬಲುಹೊತ್ತಿನಮೇಲೆ ಸಮಾ ಧಾನ ತಂದುಕೊಂಡಳು.

ಮಾರನೆಯ ದಿನವೇ ಉರಿಗೆ ಹೊರಡಲು ನಿಶ್ಚಯ ಮಾಡಿಕೊಂಡು ದಾಯಿತು. ಆದರೆ ಜಯಲಕ್ಷ್ಮಿಯಾಗು ಶಲಹೆಯಂತೆ ಮಕ್ಕಳಿಬ್ರಹ್ಮನ್ನೂ, ಲಲಿತೀಯನ್ನೂ ಆ ಉರಿಸಲ್ಲಿಯೇ ಬಿಟ್ಟು ತಾನೊಬ್ಬಿ ಹೊರಡಲು ನಿಶ್ಚಯಿಸಿದಳು. ಒಂದು ಸೀರೆಯ ಗಂಟೆನ್ನೇಡನೆ ಶೊಟ್ಟೆ ಉಸ್ಪಿನಕಾಯಿಯ ಪುಟ್ಟಿಗಂಟು ತೆಗೆದುಕೊಂಡು ರಸೋಂಡಾಟೆ, ಗುಡ್ಡದಷ್ಟರ ಸೇರಿಂದಳು. ಆದರೆ ಉರಿಗೆ ಗಾಡಿ ಸಿಕ್ಕಬೇಕಣಿ! ರಾಮಜ್ಞನ ಮಗಳು ಮೇಲಿನ ಮನೆ ವೀರಭದ್ರಪ್ರನವರ ಗಾಡಿಯಲ್ಲಿ ಕಳೆಸಿಕೊಡುವ ಏಷಾದು ಮಾಡಿದಳು. ಆ ಗಾಡಿ ದೇವರ ದಯಾದಿನ ಸಿಕ್ಕಮ್ಮನ ಮಾನನಾರಿಗೇ ಹೊರಟಿತ್ತು.

ಗಾಡಿ ಹೊರಟಿತ್ತು. ಒಂದು ಮೇಲು ಹೋಗುವುದರೀಳಿಗಾಗಿಯೇ ಮೋಡ ತುಂಬ ಕವಿಯಿತು. ಮಳೆ ಬಂದೇ ಬಿಟ್ಟಿತು. ವಿಪರೀತ ಗಾಳಿ. ಸೀತಮ್ಮನಿಗೆ “ಇದೇನು ಇಷ್ಟೆಷ್ಟಂದು ಅವಶಕುನ್” ಎನ್ನಿಸಿತು; ಗಾಬರಿ ಯಾಯಿತು. ಆದರೆ ಎದೆಯನ್ನು ಕಳ್ಳುಮಾಡಿಕೊಂಡುಬಿಟ್ಟಳು. “ಸಾವಿರ ಹೆಚ್ಚು ತಿಂದವಳಿಗೆ ಎಲ್ಲ ಸಾಮಾನ್ಯವಾಗಿ ಬಿಟ್ಟಿದೆ” ಎಂದುಕೊಂಡಳು. ಗಂಟೆ ಎಂಟಾಯಿತು. ಗಾಡಿ ಸಿಧಾನವಾಗಿ ಹೋಗುತ್ತಿತ್ತು. ಆದರೊಳಗೆ

ವೀರಭದ್ರಪ್ರನವರ ಮಗಳು ಮಕ್ಕಳೊಡನೆ ಮಾವನೂರಿಗೆ ಹೊರಟಿದ್ದಳು. ದಾರಿ ಸವೆಯಲು ಹರಟಿ ಬೇಕಲ್ಲ ! ಮಾತುಕತೆ ಮರುವಾಯಿತು. ಸೀತಮೃತನ್ನು ಎಲ್ಲ ಕತೆಯನ್ನೂ ಹೇಳಿ ಈಗ ಈ ಗಾಡಿಯಲ್ಲ ಹೊರಟಿರುವ ಕಾರಣ ವನ್ನೂ ತಿಳಿಸಿದಳು. ಗಾಡಿ ಉಂರಿಗೆ ಹತ್ತಿರವಾಯಿತು.

೯

ಉರೆಲ್ಲ ಭಣ ಭಣ. ಸೀತಮೃನಿಗೆ ಉರು ಶ್ಯಾಮಾನದಂತೆ ಕಂಡಿತು ರಾಧಮೃನವರ ಮನೆಯ ಬಾಗಿಲಿಗೆ ಬೀಗ ಬಿಡ್ಡಿತ್ತು. ಅವರಿಗೆ ವರ್ಗ ವಾದುದು ಆಕೆಗೆ ಗೊತ್ತು. ಶಾರದಮೃನವರ ಮನೆಯ ಬಾಗಿಲಿಗೆ ಬಂದಳು. ಪಕ್ಕದಲ್ಲಿಯೇ ಇದ್ದ ಮಾವನ ಮನೆಯ ಕಡೆ ಕಣ್ಣಿ ಬಲವಂತವಾಗಿ ನೋಡಿತು. ಬೀದಿಯ ಬಾಗಿಲು ತೇರಿದಿತ್ತು. ಯಾರ ಸುಳ್ಳವೂ ಇಲ್ಲ. ಶಾರದಮೃತಿ ಬಳಗೆ ಏನೂ ಮಾಡುತ್ತಿದ್ದರು. ಸೀತಮೃತ ಹೊರಗೆ ನಿಂತೇ ಶಾರದಮೃನನ್ನು ಕರೆದಳು. ಒಳಗಿನಿಂದ ಬಂದು, ನೋಂದ ಸೀತಮೃನ ಮುಖ ನೋಡಿದ ಕೂಡಲೇ ಆಕೆಗೆ ತುಂಬ ದುಃಖವಾಯಿತು. “ಬಾ ಸೀತಮೃತ ಯಾವಾಗ ಬಂದ ? ಯಾರ ಗಾಡಿ ಬಂತು ? ರಾಜುವಿಗೆ ಬಹಳ ಖಾಯಿಲೇ. ನಿನ್ನ ಯಜಮಾನರು ಸದಾ ಆಸ್ತಿತ್ಯಯಲ್ಲಿಯೇ ಇರುತ್ತಾರೆ. ಸಿಮೃತ ಮಾವ ಮಗನಿಗೆ ಚೂಸ ಮದುವೆ ಮಾಡಿರು. ನಿಮ್ಮ ಮಾವನ ಜೀವ ಇರುವ ವರಿಗೂ ನಿನ್ನನ್ನು ಅವರ ಮನಿಗೆ ಸೇರಿಸಿಕೊಳ್ಳುವುದಿಲ್ಲವಂತೆ . . .” ಎಂದರು.

ಬಾಗಿಲು ಹತ್ತಿರವೇ ಗಂಟನ್ನಿಳಿಸಿ ಕಂಳಿತುಕೊಳ್ಳುತ್ತೆ “ಸೇರಿಸದಿದ್ದರೆ ಹಾಳಾಗಲಿ, ಶಾರದಮೃತ .. ಒಂದು ಬಹುತ್ಯಲು ನೀರು ಕೊಡಿ. ತುಂಬ ಬಾಯಾರಿಕೆ. ಈಗ ಆಸ್ತಿತ್ಯಯ ಕಡೆ ಹೋಗಿಬಿಟ್ಟಿಬರುತೇನೆ. ಈ ಗಂಟು ಇಲ್ಲಿರಲ್ಲ ” ಎಂದಳು. ಶಾರದಮೃತ ಬಳಗೆ ಹೇಳಿ ನೀರು ತಂದು ಕೊಟ್ಟಿರು. ಆಕೆ ಕುಡಿಯುತ್ತಿದ್ದಳು. ಶಾರದಮೃತ “ಸೀತಮೃತ ನೀನು ಮಗುವಿನ ಆರೋಗ್ಯ ನೋಡಿಕೊಂಡು ಉಂರಿಗೆ ವಾವ ಸುಹೊರಡುವವರಿಗೂ ನಮ್ಮ ಮನ್ನ ಯಲ್ಲಿಯೇ ಇರು ” ಎಂದಳು. ಸಿಕ್ಕಮೃತ ಬಟ್ಟಲನ್ನು ಕೆಳಗಿಟ್ಟು ಮೇಲಕ್ಕೆದ್ದು ಹೊರಗೆ ಹೊರಟಳು.

ಶಾರದಮೃತ ಬಾಗಿಲಲ್ಲಿ ನಿಂತು, ಸುಮೃತಿ ನೋಡುತ್ತಿದ್ದಳು.

“ ಮೂರು ನಾಲ್ಕು ತಿಂಗಳಲ್ಲಿ ಈಕೆ ಎನ್ನು ಬದಲಾಯಿಸಿ ಬಿಟ್ಟಿದಾಳೆ ! ತಲೆಯ ಕೂಡಲೀಲ್ಲ ಖದುರಿ ಹೋಗಿದೆ. ಬೊಗಸೆಯಿಗಲದ ತುರುಬು ನಿಂಬಿಹಣ್ಣಿನ ಗಾತ್ರವಾಗಿದೆ. ತಲೆ ಎಣ್ಣೆನೀರು ಕಂಡು ಎನ್ನು ದಿನವಾ ಯಿತ್ತೂ ! ಬಾಣಂತಿಯಾದಾಗ ಎನ್ನು ಕಪ್ಪಪಟ್ಟಳು ! ಅರುವತ್ತು ವರುವ ದವಳಂತೆ ಕಾಣುತಾಳೆ. ಉಂಟಾಗಿ ಏನೇನು ಕಪ್ಪಪಟ್ಟಳೂ, ಏನೂ. ಏನಾದರೂ ಖಾಯಿಲೆಯಾಗಿತ್ತೂ, ಏನೂ ” ಎಂದುಕೊಂಡು ಒಳಗೆ ಹೋದಳು.

ಶಾರದಮೃನವರ ಮನೆಯ ಎಡಗಡೆ ರಸ್ತೆಯಲ್ಲಿ ನೀರವಾಗಿ ಹೋಗಿ ಬಲಕ್ಕೆ ತಿರುಗಿದರೆ ಒಂದು ತೆಂಗಿನ ಮರ ಸಿಕ್ಕುತ್ತದೆ. ಆ ತೆಂಗಿನ ಮರ ದಿಂದ ಮೂರನೆಯ ಕಟ್ಟಡವೇ ಆಸ್ತುತ್ತೆ. ಗಂಬೆ ನಾಲ್ಕುಗಳಿಂದು ಸುತ್ತುವುತ್ತಿದ ಹಲ್ಲುಗಳಿಲ್ಲ ಅದೊಂದೇ ಆಸ್ತುತ್ತೆ ಆದರೆ ಎಲ್ಲ ಜನರೂ ಛೈಪಧಕ್ಕೆ ಸಂಜೆ ಏದರ ಮೇಲೆ ಬರುತ್ತಿದ್ದರು. ಆಸ್ತುತ್ತೆಯ ಮುಂದೆ ಬೇರೆ ಯಾರೂ ಇರಲಿಲ್ಲ. ಸೀತಮೃದು ದೂರದಿಂದಲೇ ಕಟ್ಟಿಯ ಮೇಲಿದ್ದ ತನ್ನ ಗಂಡನನ್ನು ನೋಡಿದಳು. ಆತ ಈಕೆಯನ್ನು ನೋಡಿಲಿಲ್ಲ. ದುಂಡು ಕಂಬ ಕ್ಷೂರಗಿ ನೆಲವನ್ನೇ ನೋಡುತ್ತೆ ಚೆಂತಿಸುತ್ತಿದ್ದ ಬಹಳ ಆತುರದಿಂದ ಹೋರಟ ಸೀತಮೃದು ನಡಗೆ, ನಡುಕದೊಡನೆ ನಿಧಾನವಾಯಿತು ಮೇಲ್ಲಿಗೆ ಕಟ್ಟಿಯ ಕೆಳಗೆ ಬಂದಳು. ನೇರಳು ನೋಡಿ ಕೃಷ್ಣಮೂರ್ತಿ ಎಚ್ಚಿತ್ತ.

ಆದರೆ ಆತ ಮಾತಾಡಿಸಲಿಲ್ಲ. ಸುಮೃದ್ಧಿ ಮತ್ತೆ ನೆಲ ನೋಡತೊಡಗಿದ. ಈಕೆಯ ಮನಸ್ಸು ತಡೆಯಲಿಲ್ಲ. ಮಗನನ್ನು ನೋಡುವ ಕಾತರ ಹೆಚ್ಚಾಯಿತು; ಗಾಬರಿ ಇಮೃದಿಸಿತು. ಆವಳ ಭಾಯಿ ಸುಮೃದ್ಧಿನಿರಲಿಲ್ಲ.

“ ಮಗು ಹೋಗಿದಾನೇ ? ”

ಗಂಡ ಉತ್ತರ ಕೊಡಲಿಲ್ಲ ; ಕೊಡಬೇಕೆನ್ನಿಸಿತು. ಆದರೆ ಏಕೊ, ಮನಸ್ಸು ತಡೆಯಲಿಲ್ಲ. ತಕ್ಕಣವೇ ಒಳಗೆ ಹೋರಟುಹೋದ. ಸೀತಮೃದು ನಿಗೆ ದುಃಖ ಬಂದಿತು. ತಡೆದುಕೊಂಡು, ಅಲ್ಲಿಯೆ ನಿಂತುಬಿಟ್ಟಳು.

ಕೃಷ್ಣಮೂರ್ತಿ ವಸ್ತುದಲ್ಲಿ ಮುಖ ಉರಸಿಕೊಳ್ಳುತ್ತ ಪುನಃ ಹೋರಗೆ ಬಂದ. ಈಕೆಯನ್ನು ನೋಡಿದ ; ಆದೇ ಕಂಬದ ಹತ್ತಿರ ನಿಂತುಕೊಂಡ. ಒಂದೆರಡು ಗಳಿಗೆ ಸುಮೃದ್ಧಿ. ಆಕೆ ಕದಲಲಿಲ್ಲ.

“ ಏಕೆ ಬಂದೆ ? ”

“ ರಾಜುವನ್ನು ನೋಡಲು ಬಂದೆ. ಹೇಗಿದಾನೆ ? ”

“ ಹುಣಾರಾಗಿದಾನೆ ”

“ ಬಹಳ ಖಾಯಿಲೆಯೆಂದು ರಾಧಮೃನವರು ಪತ್ರ ಬರೆದಿದ್ದರು. ನೀನು ಎಡಬಿಡದೆ ಇಲ್ಲಿಯೇ ಇದೀರಂತೆ ”

“ ಹೌದು ”

“ ಹಾಗಾದರೆ ಈಗ ಹೇಗಿದಾನೆ ? ”

“ ಹುಣಾರಾಗಿಯೇ ಇದಾನೆ.”

“ದಯವಿಟ್ಟು, ನನಗೊಮೈ ತೊರಿಸಿರಿ ”

“ ಅದಾಗದು. ಯಾರೂ ನೋಡಕೂಡದೆಂದು ವೈದ್ಯರು ಅಪ್ಪಣಿ ಮಾಡಿದಾರೆ. ಹೆಚ್ಚು ತೊಂದರೆಪಡಿಸಬಾರದಂತೆ ನಾನು ನೋಡಿದರೆ ಸಾಲದೆ ? ”

“ ನನಗೂ ಒಮ್ಮೆ ಮಾಗುವನ್ನು ನೋಡಬೇಕೆಂಬಾಸೇಯಿದೆ.”

“ ಆಮೇಲೆ ನೋಡಿದರಾಯಿತು. ಈಗ ಇಲ್ಲಿ ಹೆಚ್ಚು ಹೊತ್ತು ನಿಲ್ಲಬೇಡ, ಹೊರಡು ”

“” ಸುಮೃನೆ ಮುಖವನ್ನೇ ನೋಡುತ್ತ ಸಿಂತಳು. ಅವನ ಕಣ್ಣಗಳಲ್ಲಿಯೂ ನೀರು ತುಂಬಿತ್ತು. ಆಕೆಯ ಕಣ್ಣಗಳಲ್ಲಿಯೂ ನೀರು ಬಂದಿತ್ತು. ಅದರೂ ಸೀತಮೃನ ಭಾಯಿಂದ ಕಾತರದ ಮಾತು ಹೊರಟಿತು.

“ ನೀನು ನನ್ನನ್ನು ಬಿಟ್ಟಿರಿಂತೆ. ನಾನು ನಿಭಾಗ್ಯಳು. ಅಜ್ಞಯನ್ನು ಕಳೆದುಕೊಂಡೆ. ಮಾಗು ರಾಮುವೂ ನನ್ನ ಕೈಬಿಟ್ಟ ” ಎಂದು ದುಃಖದಿಂದ ಹೇಳಿದಳು. ಕೃಷ್ಣ ಮೂರ್ತಿಯ ಕೆನ್ನೆಯ ಮೇಲಿದ್ದ ಕಂಬನಿಹಂಡತಿಗೆ ಕಾಣುವಂತೆಯೇ ಪಟ್ಟನೆ ನೇಲದ ಮೇಲೆ ಬಿದ್ದಿತು. ವಸ್ತುದಿಂದ ಮುಖವನ್ನೊಂದು ರಸಿಕೊಳ್ಳುತ್ತು.

“ ಸರಿ, ಇನ್ನು ನೀನು ಹೊರಡು, ಇಲ್ಲಿರಬೇಡ; ನನ್ನ ಕಣ್ಣದುರಿಗರಬೇಡ ... ಈ ಉರಿನೋಳಗಿರಬೇಡ ” ಎಂದ.

“ ಮಾಗುವಿಗೆ ಹೇಗಿದೆ ? ” ಎಂದು ಪುನಃ ಕೇಳಿದಳು.

“ ಹುಣಾರಾಗಿದಾನೆ ”

“ನಾನೋವ್ಯೇ ನೋಡಬಾರದೆ ?” ಎಂದು ಪುನಃ ಪ್ರಶ್ನೆ.

“ಬೇಡ, ಹೊರಡು. ನೀನು ನೋಡಲು ಇಲ್ಲಿಂದ ಹೊರಡು. ನನ್ನೆಡು ರಿಗೆ ನಿಲ್ಲಬೇಡ” ಎನ್ನುತ್ತೆ ಒಳಗೆ ಹೊರಟಿಹೋದ. ಸೀತಮ್ಮೆ ಕೆಲ ಹೊತ್ತು ಸುಮ್ಮನೆ ನಿಂತಿದ್ದಳು. ಆಮೇಲೆ ಇಲ್ಲಿ ನಿಂತು ಏನು ಪ್ರಯೋಜನ, ಎಂದುಕೊಂಡು ನಿಧಾನವಾಗಿ ಹೊರಟಳು. ಮನಸ್ಸು ತಡೆಯಿದೆ ಕಣ್ಣಿಗೆ ಮರಿಯಾಗುವವರಂಗೂ ಆಗಾಗ ತಿರುಗಿ ನೋಡುತ್ತಿದ್ದಳು. ಶಾರದಮ್ಮನವರ ಮನೆ ಸಿಕ್ಕಿತು.

ಆಕೆ ಬಾಗಿಲಲ್ಲಿ ಕಾದು ಕುಳಿತಿದ್ದಳು. ಸೀತಮ್ಮೆನನ್ನು “ಬಾ, ಕುಳಿ ತುಕೊ, ಮನುವಿಗೆ ಹೇಗೆದೆ ?” ಎಂದು ಕೇಳಿದಳು.

“ಮನು ಹುಣಾರಾಗಿದಾನಂತೆ. ಎನ್ನ ಭಯವಿಲ್ಲವಂತೆ. ನಾನು ನೋಡಬೇಕೆಂದೆ. ಆದರೆ ಯಾರೂ ಹೆಚ್ಚು ತೊಂದರೆಪಡಿಸಬಾರದೆಂದು ವೈದ್ಯರು ಹೇಳಿದಾರಂತೆ, ಆದುದರಿಂದ ನಾನು ನೋಡಲಾಗಲಿಲ್ಲ.”

“ನಿನಗೆ ಇದೆಲ್ಲ ಯಾರು ಹೇಳಿದರು? ನೀನು ಆಸ್ತ್ರೀಗೆ ಹೋಗಿದ್ದೀ ಯಾ ? ”

“ಹೋಗಿದ್ದೆ. ಅವರು ಅಲ್ಲಿಯೇ ನಿಂತಿದ್ದರು. ನಾನು ಅವರನ್ನೇ ಕೇಳಿದೆ. ಅವರೇ ಇದೆಲ್ಲ ಹೇಳಿದರು. ಮನು ಹುಣಾರಾಗಿದಾಷಂತೆ. ಏನೂ ಭಯವಿಲ್ಲವಂತೆ ”

“ಇಲ್ಲ, ಸೀತಮ್ಮೆ. ತಿಪ್ಪಾಚೋರಿಸರ ಮಗಳು ನಿನ್ನ ಹೋಗಿದ್ದಳು. ಅವನಿಗೆ ತುಂಬ ಖಾಯಿಲೇಯಂತೆ ? ”

“ಇಲ್ಲ ಶಾರದಮ್ಮ, ನನಗೆ ಅವರೇ ಹೇಳಿದರು. ಏನೂ ಭಯವಿಲ್ಲವಂತೆ. ರಾಜು ಹುಣಾರಾಗಿದಾಷಂತೆ.”

“ಸರಿ. ಒಳೆಯಾಗಲಮ್ಮ, ನೀನು ಉಟ ಯಾವಾಗ ಮಾಡಿದ್ದೀಯೋ ಏನೋ. ಏಳು, ಸ್ಥಾನಮಾಡು. ಉಟಮಾಡುವೆಯಂತೆ.”

“ಬೇಡ, ಶಾರದಮ್ಮ. ಈಗಾಗಲೇ ಆರು ಗಂಟೆಯ ಸಮಯ. ಸ್ಥಾನಮಾಡುತ್ತೇನೆ. ರಾತ್ರಿ ಉಟಮಾಡಿದರಾಯಿತು. ಈ ಏರಡು ಸೀರೆಗಳನ್ನು ನೇನುಸುತ್ತೇನೆ. ಉಡಲು ಒಂದು ಸೀರೆ ಕೊಟ್ಟರೆ ಸಾಕು. ನನಗೆ ಹಸಿವೆಯೇ ಇಲ್ಲ ” ಎಂದಳು.

ಸೀತಮೃನ ಸ್ವಾನವಾಯಿತು. ಪಡಸಾಲೆಯಲ್ಲಿ ಬಂದು ಕುಳಿತಳು. ಶಾರದಮೃ, ಹತ್ತಿರದಲ್ಲಿಯೇ ಕುಳಿತು “ಸೀತಮೃ, ನಿಮ್ಮ ಮಾವನವರು ಮಗನಿಗೆ ಬೇರೆ ಮದುನೆ ಮಾಡಿ ಎರಡು ತಿಂಗಳ ಮೇಲಾಯಿತು. ಆ ಹುಡುಗಿ ಇಲ್ಲಿಗೆ ಬಂದಿದ್ದಾಳು. ಮಾರಿಯ ಹಾಗಿದಾಳೆ. ನಂಜಮೃನನ್ನು ಇಲ್ಲ ಅನ್ನಿಸಿ ಬಿಡುತ್ತಾಳೆ. ನಿನ್ನ ಗಂಡನನ್ನು ಬುಟ್ಟಿಯಲ್ಲಿಟ್ಟುಕೊಂಡು ಮಾರಿ ಬಂದುಬಿಡುತ್ತಾಳೆ. ಮಾವನ ಆಟ ಆವಳ ಹತ್ತಿರ ಸ್ವಲ್ಪವೂ ನಡೆಯುವುದಿಲ್ಲ. ಈಗ ಪುನಃ ತವರೂರಿಗೆ ಹೋಗಿದಾಳೆ. ಬಂದ ಮೂರು ದಿನದಲ್ಲಿ ನಿಮ್ಮ ರಾಜುವನ್ನು ತುಂಬ ಗೋಳಾಡಿಸಿದಳು. ರಾಜು ಬಂದು ಎಲ್ಲ ಹೇಳುತ್ತಿದ್ದು. ಆಮೃ ಕಾಗದವನ್ನು ಬರೆಯಲಿಲ್ಲ. ಉರು ಸೇರಿ ದಳ್ಳೂ, ಇಲ್ಲವೇ, ಹೇಗಿದಾಳ್ಳೂ, ಏನೇ ಎಂದು ಆಗಾಗ ಬಹಳ ಯೋಚಿಸುತ್ತಿದ್ದು. ಪಾಪ, ಈಗ ಖಾಯಿಲೀ ಬಿದ್ದುಬಿಟ್ಟಿದಾನೆ. ನಿಮ್ಮತ್ತೆಯ ಮನೆಯವರಂತೂ ಉರಿನಲ್ಲಿ ಎಲ್ಲರಿಗೂ ಶತ್ರುಗಳಾಗಿದಾರೆ. ಶೆಟ್ಟಿಯ ಸಾಲ ತೀರಿಸಲಿಲ್ಲ. ಆವನು ಮತ್ತೆ ಬಂದಿದ್ದು. ಈ ಮನೆ ಆತನಿಗೆ ಸೇರುವ ಹಾಗಿದೆ. ಈಗ ಮನೆಯೋಳಗೆ ಏನೂ ಸ್ವಾರಸ್ಯವಿಲ್ಲ. ಮನೆಯ ಲಕ್ಷ್ಯ ಯಾಗೆ ಇದ್ದ ಸೊಸೆಯನ್ನು ಇಪ್ಪು ನೋಯಿಸಿದರೆ ದೇವರು ಸುಮೃಸಿರು ತಾನೆಯೇ?” ಎಂದರು.

ಸೀತಮೃ “ಏನು ದೇವರೂ! ಆತನಿಗೆ ಕಣ್ಣಿಲ್ಲದೆ, ಶಾರದಮೃ? ನಾನಪ್ಪು ಕವ್ವಪಟ್ಟರೂ ದೇವರಿಗೆ ಕರುಣೆ ಬರಲಿಲ್ಲ. ನನಗಿನ್ನೂ ಮೇಲಿಂದ ಮೇಲೆ ಕವ್ವಕೊಡುತ್ತಲೇ ಇದಾನೆ ನನ್ನಜ್ಞ ತೀರಿಕೊಂಡಳು. ನನ್ನ ಮುಂಗಡಿಕಾಶು ರಾಮು ಹೋಗಿ ನಾಲ್ಕು ದಿನಗಳಾದುವು.”

“ಅಯ್ಯೋ ಮಗುವಿಗೆನಾಗಿತ್ತು? ಪಾಪ, ನಿಮ್ಮಜ್ಞಗೇ?”

“ಮಗುವಿಗೆ ದಿನ ಬಿಟ್ಟು ದಿನ ಜ್ವರ ಬರುತ್ತಿತ್ತು. ನಮ್ಮಜ್ಞಗೂ ಖಾಯಿಲೀಯಾಯಿತು. ನಾನು ಅಜ್ಞ ಯ ಶುಕ್ರಾಷ್ಯಯಲ್ಲಿರುವಾಗ ಮಗುವಿನ ಖಾಯಿಲೀ ಹೆಚ್ಚಾಯಾತು. ಆದರೆ ಬರಿಯ ಜ್ವರ ಮಗುವನ್ನು ಪ್ಪು ಒಣಗಿಸಿ ಬಿಡುವುದೆಂದು ನನಗೆ ತಿಳಿದಿರಲಿಲ್ಲ. ಅಜ್ಞ ತೀರಿಕೊಂಡ ಸ್ವಲ್ಪ ದಿನಗಳಲ್ಲಿಯೇ ಮಗುವೂ ಕೈಬಿಟ್ಟಿತು. ಆದರೆ ಈ ಮಗನಿಗೆ ಖಾಯಿಲೀಯಾಗಿ ಇದೊಂದು ದುಃಖ ಅಂಟಿಕೊಂಡಿದೆ. ಸಾಲದುದಕ್ಕೆ ಮನೆಯೋಳಗೆ ಎಡ

ಯುದ್ಧ ಮಗಳಿದಾಳೆ. ಅವಳದೊಂದು ಕತ್ತಿ. ನಮ್ಮ ಯಜಮಾನರು ನನ್ನನ್ನು ಬಿಟ್ಟುಬಿಟ್ಟರು. ಮಗಳ ಮದುವೆಗಾಗಿ ಬಹಳ ಹೆಣಗುತ್ತಿದೇನೆ. ವರ ಸಿಕ್ಕಿದು. ಹುಡುಗಿ ಜೆನ್ನಾಗಿಲ್ಲ. ಬಣ್ಣ ಕಪ್ಪು. ಎದೆ ಸೀಳಿದರೆ ಎರಡೆಕ್ಕುರವಿಲ್ಲ. ನಾಗರಿಕತೆಯ ವಾಸನೆಯೇ ಇಲ್ಲ. ಕತ್ತಿ ದುಡಿದ ಹಾಗೆ ಮನೆಗೆಲಸ ಮಾಡಿದರೆ ಬಂತೆ? ಒಕ್ಕೆಲಗಿತ್ತಿಯರೂ ಕೆಲಸಮಾಡುತ್ತಾರೆ, ಎಂದು ಜನ ಏನೇನೋ ಆಡುತ್ತಾರೆ. ವರನ ತಾಯಿಗೆ ಅಂಗಲಾಚಿ ಬೇಡಿ ಕೊಂಡರೆ, ವರದಪ್ಪಿತೆ ಕೊಡಬೇಕು, ಎನ್ನ ತಾಳೆ. ಹೊಟ್ಟಿಗಿಲ್ಲದ ಹೆಣ್ಣು ಮಕ್ಕಳ ತಾಯಿ ನಾನು, ವರದಪ್ಪಿತೆಯನ್ನೆಲ್ಲಿಂದ ತರಲಿ? ನನಗೇಕೊಜೀವನವೇ ಬೇಡವಾಗಿದೆ.”

“ ಸೀತಮ್ಮು, ಜೀವನವೇ ಬೇಡ, ಎಂದರೆ ದೇವರು ಕೇಳುತ್ತಾನೆಯೆ? ಧೃಯರ್ ತಂದುಕೆಂಳಬೇಕು. ಎದೆಗುಂದಬಾರದಮ್ಮು. ಕಷ್ಟಕ್ಕೂ ಬಂದು ಮಿತಿಯಂಟು. ದೇವರು ಕಣ್ಣಬಿಡುತ್ತಾನೆ. ನಿನಗೆಲ್ಲ ಒಕ್ಕೆಯದಾಗುತ್ತದೆ. ಶುಖ-ದುಃখ, ಹಗಲು-ರಾತ್ರಿ ಇದ್ದಹಾಗೆ. ಸುಖದ ಕಾಲ ಬಂದೇ ಬರುತ್ತದೆ. ನಿನ್ನ ಮಗಳ ಮದುವೆಯ ಯೋಚನೆ ನೀನೇಕೆ ಮಾಡುತ್ತಿರುತ್ತೀ? ನಾನು ನನ್ನ ಕೈಯಲ್ಲಾದ ಪ್ರಯತ್ನಮಾಡಿ ವರ ಹುಡುಕಿ ಕೊಡುತ್ತಿನೆ”

“ ಒಕ್ಕೆಯದು ಆದರೆ ಜನಕ್ಕೆ ಅವಸರವೇಂದಿದೆಯಲ್ಲ, ಶಾರದಮ್ಮು. ನನ್ನ ಮಗಳಿಗೆ ಹದಿನಾಲ್ಕು ಮಾರಿರುವುದರಿಂದ ಆಕೆಯೊಂದು ಹೊಲಸಂತೆ; ನಾವೆಲ್ಲ ಹೊಲಸಂತೆ. ಉಂಟಳೆಲ್ಲ ಆದೇ ಸುದ್ದಿ. ನಮ್ಮಜ್ಞಗೆ ಬೇಸರವಾಗಿ ನಮ್ಮನ್ನು ಬೇರೆ ಇಟ್ಟಿದ್ದಳು. ಈಗ ಅವಳೆಬ್ಬಳನ್ನು ಮನೆಯಲ್ಲಿ ಬಿಟ್ಟು ಬಂದಿದೇನೆ. ಬೇಗ ಹೋಗಬೇಕು. ನನಗೇಕೊ, ಆ ಉರಿನಲ್ಲಿರಲು ಇವ್ವವಿಲ್ಲ. ನನ್ನದೆಂಬ ವಸ್ತು, ನಮ್ಮಜ್ಞ ಅಲ್ಲಿಲ್ಲದ ಮೇಲೆ, ಆ ಹೊಳೆಯಾಚಿಯ ದ್ವೀಪದಲ್ಲಿ ನಮಗೆನು ಕೆಲಸ?”

“ ಹೌದಮ್ಮು, ಹೆಣ್ಣು ಮಕ್ಕಳನ್ನು ಹೆತ್ತುವರ ಪಾಡೇ ಹಾಗೆ. ಆದರೆ ನಾನು ನನ್ನ ಬಳಗಕ್ಕೆಲ್ಲ ತಿಳಿಸಿ ಬಂದು ವರ ಹುಡುಕಿಸುತ್ತೇನೆ. ಕಾಗದ ಬರಿಯುತ್ತಿನೆ. ನಿನಗೇಕೆ ಚಿಂತೆ. ಇಂದು ನಮ್ಮ ಮನೆಗೆ ನನ್ನ ತಂಗಿಯ ಗಂಡ ಬಂದಿದಾರೆ. ಅವರು ನಮ್ಮ ಯಜಮಾನರೊಡನೆ ಎಲ್ಲಿಗೋ ಹೋಗಿ

ದಾರೆ. ಅವರು ಬಂದವೇಲೆ ಅವರಿಗೂ ಒಂದು ಮಾತು ಹೇಳಿರೋಣ. ಎಲ್ಲಿಯಾದರೂ ವರ ಸಿಕ್ಕೇ ಸಿಕ್ಕುತ್ತಾನೆ. ದೇವರು ಹೆಣ್ಣಂದನ್ನು ಸೃಷ್ಟಿ ಸಿದವೇಲೆ ಆದಕ್ಕೆ ಗಂಡನೊಬ್ಬನನ್ನು ಎಲ್ಲಿಯಾದರೂ ಇಟ್ಟೇ ಇರುತ್ತಾನೆ” ಎಂದ್ಭಾಗ.

ಶಾರದಮೃನವರ ಗಂಡ, ಅವರ ಹೆಂಡತಿಯ ತಂಗಿಯ ಗಂಡನೊಡನೆ ಬಂದರು. ಎಂಟು ಗಂಟೆಯ ಸಮಯ. ಸೀತಮೃನ ಎದ್ದು ಒಳಗೆ ಹೋದಳು. ರಾತ್ರಿ ಉಟವಾದವೇಲೆ ಎಲ್ಲ ಕುಳಿತುಕೊಂಡು ಬಹಳ ಹೊತ್ತು ಮಾತಾಡುತ್ತಿದ್ದರು. ಶಾರದಮೃನ ತನ್ನ ತಂಗಿಯ ಗಂಡನೆದುರಿಗೆ ಸೀತಮೃನ ಕತೆಯನ್ನೆಲ್ಲ ತಿಳಿಸಿದಳು. ನಡುನಡುವೆ ಶಾರದಮೃನವರ ಯಜಮಾನರೂ ಏನೇನೋ ಹೇಳುತ್ತಿದ್ದರು.

ಆಕೆಯ ತಂಗಿಯ ಗಂಡ ರಂಗಾಷ್ಟರದವರು. ಸೀತಮೃನ ಕತೆ ಕೇಳಿ ಅವರಿಗೆ ಬಲು ದುಃಖವಾಯಿತು. ಮಗಳ ಮದುವೆಗಾಗಿ ಆಕೆ ಪಡುತ್ತಿರುವ ಕಷ್ಟದ ಪ್ರಸ್ತಾಪ ಬಂದಕೂಡಲೇ ಅವರಿಗೂಂದು ಯೋಚನೆ ಹೊಳೆಯಿತು. ಹೇಳಿದರು :

“ನಾವಿರುವ ರಂಗಾಷ್ಟರದಿಂದ ಮೂರು ಮೈಲಿ ದೂರದಲ್ಲಿ ಸುರಗಿ ಹಳ್ಳಿ ಎಂಬ ಉರಿದೆ. ಆ ಉರಿನಲ್ಲಿ ಮಾತಾಬಲ ಶಾಸ್ತಿಗಳು ದೊಡ್ಡ ಜವಿಾನುದಾರರು; ಸಾಹುಕಾರರು. ಆಸ್ತಿ ಚೆನ್ನಾಗಿದೆ. ಅವರು ತೀರಿ ಕೊಂಡು ಮೂರು ವರುವಗಳಾದುವು. ಅವರ ಮಗ ಸೀತಾರಾಮುವೇ ಈಗ ಮನೆಯ ಯಜಮಾನ. ಮನೆಯಲ್ಲಿ ಆತ, ತಾಯಿ ಇಬ್ಬರೇ ಹುಡುಗ ಚೆಳ್ಳಿಗೆ ಉತ್ಸಂಘವಾಗಿದಾನೆ. ಆದರೆ ಎಡಗಾಲು ಸ್ವಲ್ಪ ಕುಂಟು; ಕೊಂಚ ಉಗ್ನ ಮಾತಾಡುತ್ತಾನೆ. ಆತನಿಗೆ ಮದುವೆಮಾಡಲು ಒಂದು ವರುವದಿಂದ ಅವನ ತಾಯಿ ಹೆಣ್ಣು ಹುಡುಕುತ್ತಿದ್ದಾರೆ. ಸರಿಯಾದ ಹುಡುಗಿ ಸಿಕ್ಕೆಲ್ಲ. ಆಕೆಗೆ ಬಡವರ ಮನೆಯ ಹೆಣ್ಣೇ ಬೇಕಾಗಿದೆ. ಹುಡುಗಿಗೆ ಚೆಲುವಿಲ್ಲದಿದ್ದರೂ ಚಿಂತೆಯಿಲ್ಲ; ಗುಣ ಚೆನ್ನಾಗಿರಬೇಕು. ಆಕೆ ಯಿಂದ ಮನೆ ಬೇಕಿಯದಿದ್ದರೂ ಚಿಂತೆಯಿಲ್ಲ; ಮನೆ ಅಳಿಯಬಾರದು, ಎಂದು ಅವರು ಹೇಳುತ್ತಾರೆ. ನನಗೂ ಅವರಿಗೂ ತುಂಬ ಪರಿಚಯ. ಮರಣಿ ಶಂಸ್ತಿಗಳೂ ಸಂಸಾರ ಕ್ರಾಣಸ್ಯೇಹಿತರು. ನಾನು ಆಕೆಯನ್ನು

ಒಪ್ಪಿಸಿಬಿಡುತ್ತೇನೆ. ಮದುವೆ ಖಂಡಿತ. ನೀವು ಮಗಳನ್ನು ಕರೆದುಕೊಂಡು ರಂಗಾವುರಕ್ಕೆ ಬಂದುಬಿಡಿ.”

ಸೀತಮ್ಮೆ ಇಳಮನಸ್ಸಿನಿಂದ “ಅಷ್ಟು ದೊಡ್ಡ ಸಾಹುಕಾರರು, ಈ ಮಗಳನ್ನು ಒಪ್ಪಿವರೆ? ಆದರೆ, ವರ ವಧುವನ್ನು ನೋಡಿದಮೇಲೆ ತಾನೇ ನಿಶ್ಚಯ? ನನ್ನ ಮಗಳು ಲಕ್ಷಣವಾಗಿಯೂ ಇಲ್ಲ. ವಿದ್ಯಾವಂತಭಾಗಿಯೂ ಇಲ್ಲ. ಆದರೆ ಮನೆಯೆ ಎಲ್ಲ ಕೆಲಸಗಳನ್ನೂ ಮಾಡುತ್ತಾಳೆ; ನಡತೆ ಚೆನ್ನಾಗಿದೆ, ಎಂದು ಧ್ಯೇಯವಾಗಿ ಹೇಳುತ್ತೇನೆ.....ಆದರೆ ಅವರು ಹೆಣ್ಣಿನ್ನು ನೋಡಬೇಕಲ್ಲ?” ಎಂದಳು.

“ಏನೂ ಬೇಕಿಲ್ಲ. ಅವರು ಒಷ್ಟುತಾರೆ. ಬೇಕಾದರೆ ನೀವು ನಮ್ಮ ಗಾಡಿಯೊಳಗೆ ನಾಳೆ ಸುರಗಿಹಳ್ಳಿಗೆ ಬಸ್ಸಿ. ನಾನು ಅವರ ಮನೆಗೆ ಕರೆದು ಕೊಂಡು ಹೊಗಿ ಮಾತಾಡುತ್ತೇನೆ. ನೀವು ಎಲ್ಲವನ್ನೂ ತಿಳಿಸಿರಿ.....ಹುಡುಗಿ ತೀರ ಅಷ್ಟು ಕುರೂಪಿಯೆ?” ಎಂದು ಶಾರದಮ್ಮನವರ ಕಡೆ ತಿರುಗಿ ನುಡಿದರು.

ಶಾರದಮ್ಮ “ಏನಿಲ್ಲ. ಹುಡುಗಿ ಸ್ವಲ್ಪ ಕಪ್ಪು, ಅಷ್ಟೇ. ಆದರೆ ಲಕ್ಷಣವಾಗಿದಾಳೆ. ಬಹಳ ಒಳ್ಳೆಯ ಹುಡುಗಿ” ಎಂದರು.

“ಹುಡುಗನಿಗೆ ಇನ್ನೂ ಇಪ್ಪತ್ತು ವರುವ. ಜೆನ್ನಾಗಿದಾನೆ. ನೀವು ನಾಳೆ ನನ್ನೊಡನೆ ಗಾಡಿಯಲ್ಲಿ ಬಸ್ಸಿ. ಅವರೊಡನೆ ಮಾತಾಡೋಣ. ಒಪ್ಪಿಗೆಯಾದಮೇಲೆ ಗಾಡಿ ಕಟ್ಟಿಸಿಕೊಡುತ್ತೇನೆ. ನೀವು ಮಲ್ಲಿಗೆ ಹಳ್ಳಿಗೆ ಹೊಗಿ, ಹುಡುಗಿ, ಮಕ್ಕಳನ್ನು ಕರೆದುಕೊಂಡು ಬಸ್ಸಿ. ಮದುವೆಯಾದ ಮೇಲೆ ನೀವೆಲ್ಲರೂ ಸುಖವಾಗಿ ಅವರ ಮನೆಯಲ್ಲಿಯೇ ಇರಬಹುದು. ಮಹಾಬಲಶಾಸ್ತ್ರಿಗಳ ಹೆಂಡತಿ ಮಡಿಹೆಂಗಸು; ಬಹಳ ಒಳ್ಳೆಯವರು. ಅವರು ನಿಮ್ಮ ಕತೆ ಕೇಳಿದರಂತೂ ತುಂಬ ಕನಿಕರ ಪಡುತಾರೆ. ನಾಳೆ ಹೊರಡೋಣ” ಎಂದರು.

ಎಲ್ಲ ಮಲಗಿಕೊಂಡರು. ಆದರೆ ಸೀತಮ್ಮನಿಗೆ ನಿಡ್ಡೆ ಬರಲಿಲ್ಲ. “ಖಾಯಿಲೆ ಬಿದ್ದಿರುವ ಮಗನ ಮುಖ ನೋಡಲಿಲ್ಲ. ಹೇಗಿದಾನೋ ಎನ್ನೋ ತಿಳಿಯದು. ಅವರ ಮಾತಿನಲ್ಲಿ ನನಗೆ ಪೂರ್ಣ ನಂಬಿಕೆಯಿದೆ; ನಾನು ಅವರನ್ನೇ ನಂಬಿದೇನೆ. ಆದುದರಿಂದ ನನ್ನ ಕಂದನಿಗೆ ತೊಂದರೆಯಿಲ್ಲ.

ದೇವರ ದಯೆಯಿಂದ ಖಾಯಿಲೆ ವಾಸಿಯಾಗುತ್ತದೆ. ಅವನು ಮನೆ ಬೆಳಗಿ ಸುವ ಸೂರ್ಯ ; ನೆಮ್ಮೆದಿ ತರುವ ಮೊಮ್ಮೆಗ ಅವನ ಹಂಬಲಿನಲ್ಲಿಯೇ ನಾನಿದ್ದರೆ ಎಣ್ಣೆ ಬಂಡಾಗ ಕಣ್ಣ ಮುಚ್ಚೆ ಕೊಂಡಂತಾಗುತ್ತದೆ. ಈಗೊಂದು ಸುಯೋಗ ಒದಗಿದೆ. ಈ ಪ್ರಯತ್ನ ದಿಂದ ಮದುವೆ ನಿಶ್ಚಯವಾದರೆ ನನ ಗೊಂದು ಭಾಗ್ಯ ಬಂದಂತೆ. ಮದುವೆಯ ವೇಳಿಗೆ ಅವನಿಗೂ ವಾಸಿಯಾಗಿರುತ್ತದೆ. ಅಕ್ಕನ ಮದುವೆಯ ಸುದ್ದಿ ಕೇಳಿದರೆ ಅವನಿಗೆ ತುಂಬ ಆನಂದ ಈಗ ಅವನಿಗೆ ಖಾಯಿಲೆ. ನಿಜ. ಆದರೆ ವಾಸಿಯಾಗುತ್ತಿದೆಯಲ್ಲ ? ಕೆಟ್ಟು ದನ್ನೇ ಯೋಚಿಸುವುದು ಶುದ್ಧ ತಪ್ಪು. ದೇವರು ಅಂಥ ಕೆಡುಕನಲ್ಲ ; ಬುದ್ದಿಗೇಡಿಯಲ್ಲ. ನಾನೊಂದು ಶುಭ ಕಾರ್ಯದಲ್ಲಿ ತೊಡಗುವವನು. ಹಿಂದೆಬೀ ಹಾಕಬಾರದು ... ಜನ ಏನೆಂದಾರು, ಎಂಬ ಹೆಡರಿಕೆಯೇ? ... ಜನರಿಗೇನು ಗೊತ್ತು ! ನನ್ನ ಕಂದನಿಗೆ ವಾಸಿಯಾಗಿ ಅವನು ಮದುವೆಗೆ ಬರುತಾನೆ. ಲಲಿತ ನನಗೆ ಮಗಳಲ್ಲವೇ? ಅವಳ ಮತ್ತು ನನ್ನ ಸುದ್ದೆನ ; ಈಗೊಂದು ದಾರಿ ಕಾಣುತ್ತದೆ. ದೇವರನ್ನು ಪರಿಹ್ನೆ ಮಾಡುವ ಸಮಯ ; ನೋಡೋಣ.....ರಾಜು ಹುಷಾರಾಗಿ ಮದುವೆಗೆ ಬರುತಾನೆ.” ಎಂದು ಮನಸ್ಸಿನೊಡನೆ ಏನೇನೊ ಮಾತಾಡಿ ಮಗನ ಖಾಯಿಲೆ ಮರೆತು, ಮಗಳ ಮದುವೆ ಸೆನಸಿಕೊಂಡಳು.

ಬೆಳಗಾಯಿತು. ಬೆಳಗೆ ಎಂಟು ಗಂಟೆಯೊಳಗಾಗಿ ತಿಂಡಿ ಕಾಫಿ, ತೆಗೆದುಕೊಂಡು ಗಾಡಿಯಲ್ಲಿ ಸುರಿಹತಳ್ಳಿಗೆ ಹೊರಟುಬಿಟ್ಟರು. “ಶಾರದಮ್ಮ ನೀವೂ ಜೊತೆಗೆ ಬನ್ನಿ” ಎಂದು ಸೀತಮ್ಮ ಕರೆದುದಕ್ಕೆ ಶಾರದಮ್ಮ “ಮದುವೆಗೆ ಬರುತೇನಮ್ಮ. ಈಗ ಅವರಿಗೆ ಅನನುಕೂಲವಾಗುತ್ತದೆ” ಎಂದು ಹೇಳಿದರು. ಗಾಡಿ ಹೊರಟಿತು.

ಇಪ್ಪತ್ತು ಮ್ಮೆಲಿ ದೂರವಾದರೂ ಬಲು ಬೇಗ ಸುರಿಹತಳ್ಳಿಯನ್ನು ಸೀರಿದರು. ಉಂಟಿಗಲ್ಲ ಮಹಾಬಲ ಶಾಸ್ತ್ರಗಳದೇ ದೊಡ್ಡಮನೆ. ಮೂರು ಅಂತಸ್ಸಿನದು. ಎರಡು ಭವಂತಿಯ ಮನೆ. ಬಹಳ ಪುರಾತನ ಕಟ್ಟಡ ವಾದರೂ ಇನ್ನೂ ನೂರು ವರಾವ ಗಟ್ಟಿನುಟ್ಟಾಗಿ ಬಾಳಬಲ್ಲದು. ಸುತ್ತ ದೊಡ್ಡ ತೋಟ. ತೋಟದ ನಡುವೆ ಒಂದು ಸಣ್ಣ ಇಲ್ಲಿಯುವ ಬಾವಿ ; ಬೇಸಗೆಯಲ್ಲಿ ಗಿಡಗಳಿಗೆ ನೀರು ಹಾಯಿಸಲು ತೋಟಿಸಿದಾರೆ. ಅದಕ್ಕೆ

ಸುತ್ತು ಕಟ್ಟಿಹಾಕಿ, ಇಳಿಯುವುದಕ್ಕೆ ಮೆಟ್ಟಲು ಕಟ್ಟಿಸಿದಾರೆ. ತೋಟದ ತುಂಬ ಹೂ ತುಂಬಿ ಬಾಗಿ ಬಳ್ಳಕುವ ಗಿಡಗಳು. ಹಿಂಡೆ ಹಣ್ಣು ತರಕಾರಿಯ ಗಿಡಗಳು. ಮನೆಯೊಳಗೆ ನೂರು ಜನ ಸುಖವಾಗಿ ವಾಸಿಸಬಹುದು. ಎರಡು ಭವಂತಿಗಳ ಕೈಸಾಲೆಯಲ್ಲಿ ಸಾವಿರ ಎಲೆ ಹಾಕಬಹುದು. ಎರಡ ನೆಯ ಭವಂತಿಯ ನಡುವೆ ಸಿಹಿನೀರಿನ ಒಂದು ಬಾವಿ. ಪೂರ್ವಕಾಲದ ಮನೆಯಾದರೂ ಒಳಗೆ ಗಾಳಿ ಬೆಳಕು ಚೆನ್ನಾಗಿದೆ. ಮನೆಗೆ ಸ್ವಲ್ಪ ದೂರ ದಲ್ಲಿಯೇ ಮಕ್ಕಳ ಪಾರಥಾಲೆ. ಶಾಲೆಗೆ ಬಲಗಡೆ ಉಂರು ಬೆಳೆದಿದೆ. ಎರಡು ಸಾಲುಮನೆ, ಅರಳಿಕಟ್ಟಿ, ಅಂಜನೇಯನ ಗುಡಿ ಎಲ್ಲ ಅಲ್ಲಿವೆ. ಮಹಾಬಲ ಶಾಸ್ತ್ರಿಗಳು, ಮುರಿದುಹೋಗಿದ್ದ ಆಂಜನೇಯನ ಗುಡಿಯನ್ನು ಸರಿಯಾಗಿ ಕಟ್ಟಿಸಿ ಜೀಣೋರ್ದಾರ ಮಾಡಿರು; ಮಕ್ಕಳಿಗಾಗಿ ಮೂರು ಸಾವಿರ ರೂಪಾಯಿ ಖಚುರುಮಾಡಿ ಶಾಲೆಯ ಕಟ್ಟಡ ಕಟ್ಟಿಸಿಕೊಟ್ಟರು. ಗಾಡಿ ಅವರ ಮನೆಯ ಮುಂದೆ ನಿಂತಿತು.

ಸೀತಾರಾಮುವಿನ ತಾಯಿ ಕೈಸಾಲೆಯಲ್ಲಿ ಮಣಿಯನೇಲೆ ಕುಲಿತು, ಹೂಬತ್ತಿ ಮಾಡುತ್ತಿದ್ದರು. ಉಪಾಧ್ಯಾಯರ ಮಗ ಅನಂತು, “ ಸಾನಿತ್ತಿ ಜರಿತ್ತೆ ” ಓದುತ್ತಿದ್ದ. ಗಾಡಿ ನಿಂತ ಕೂಡಲೆ ಆಕೆಯ ದೃಷ್ಟಿ ಬೀದಿಯ ಕಡೆ ಬಿದ್ದು, ಜತ್ತಿಯ ಬುಟ್ಟಿಯನ್ನಲ್ಲಿಯೆ ಬಿಟ್ಟು ಗಾಡಿಯೆಡೆ ಬಂದಳು. ಅನಂತು ಮನೆಗೆ ಹೊರಟುಹೋದ. ಸೀತಾರಾಮು ಮನೆಯಲ್ಲಿರಲ್ಲ. ಗಾಡಿಯಂದಿಲ್ಲದ ಶಾರದಪ್ಪುನವರ ತಂಗಿಯ ಗಂಡನನ್ನು ಸೀತಮ್ಮನನನ್ನು ಕರೆದುಕೊಂಡು ಪಡಸಾಲೆಗೆ ಬಂದಳು. ಆತ ಸೀತಮ್ಮನ ಕಥೆಯನ್ನೆಲ್ಲಾ ಕಿಳಿಸಿದರು. “ ಈ ಬಡ ಹೆಣ್ಣು ಮಗಳಿಗೆ ನೀವು ಬಹಳ ಸಹಾಯ ನೂಡಿ ದಂತಾಗುತ್ತದೆ ” ಎಂದು ಎರಡು ಮೂರು ಬಾರಿ ಆಗಾಗ ಹೇಳಿದರು.

ಸೀತಾರಾಮುವಿನ ತಾಯಿ “ ಅಯ್ಯೋ ಅದೇನು ದೊಡ್ಡ ವಿಷಯ. ನಾವೇನು ಮಹಾ ಉಪಕಾರ ಮಾಡಿದಂತಾಗುತ್ತದೆ. ದೇವರು ಹಣೆಯಲ್ಲಿ ಬರಿದ ಹಾಗೆ ನಡೆಯುವುದು. ಮನೆಗೆ ಬಂದ ಲಕ್ಷ್ಮೀಯನ್ನು ಹೊರದೂಡು ವರಿ? ನೀವು ಕರೆದುಕೊಂಡು ಬಂದಿದೀರಿ. ಹೆಣ್ಣು ಕಪ್ಪಾದ ಮಾತ್ರಕ್ಕೆ ನಮಗೇನು ಕುಂದುಂಟಾಗುತ್ತದೆ? ಬಣ್ಣದೊಳಗೇನಿದೆ! ನಾನು ಒಪ್ಪಿದೇನೆ. ನನ್ನ ಹೆಡುಗನೂ ಒಪ್ಪುತ್ತಾನೆ. ನನ್ನ ಒಪ್ಪಿಗೆಯಾದ ನೇರೆ ಆವನೂ

ಒಪ್ಪಿದಂತೆಯೇ. ಜಾತಕ ಸೋಡಿಸುವ ಪದ್ಧತಿಯಿದ್ದರೆ, ನೀವು ಜಾತಕ ಕೆಳಸಿ. ಇಲ್ಲದಿದ್ದರೆ ಗಾಡಿ ಕಟ್ಟಿಸಿಕೊಡುತ್ತೇನೆ. ಉಂಗಿ ಹೋಗಿ ಎಲ್ಲ ರನ್ನೂ ಇಲ್ಲಿಗೆ ಕರೆದುಕೊಂಡು ಬಂದುಬಿಡಿ. ನಾನು ಅಪ್ಪು ಹೊತ್ತಿಗೆ ಮುಹೂರ್ತ ಇಡಿಸುತ್ತೇನೆ. ಏನು ಬೇಕಾದರೂ, ಯಾವುದಕ್ಕೂ ದೇವರು ನನಗೆ ಕೊರತೆ ಕೊಟ್ಟಿಲ್ಲ. ಎಲ್ಲವೂ ಬೇಗ ಸಿದ್ಧವಾಗಿಬಿಡುತ್ತದೆ. ನೀವು ನಾಳಿ ಬೆಳಗ್ಗೆ ಯೇ ಉಟ್ಟನಾಡಿಕೊಂಡು ಗಾಡಿ ಕಟ್ಟಿಸಿಕೊಂಡು ಹೋಗಿ ಬನ್ನಿ” ಎಂದರು.

ಸೀತಮ್ಮನಿಗೆ ಬಹಳ ಆನಂದವಾಯಿತು, “ಜಾತಕ ಸೋಡಿಸಲೇ ಬೇಕೆಂಬ ಪದ್ಧತಿಯಿಲ್ಲ. ಅದರಿಂದ ಸುಮ್ಮನೆ ಶಾಲಹರಣ. ಕೆಲಸಕ್ಕೆ ಬಾರದ ಚಚ್ಚೆ. ನಾನು ಉಂಗಿ ಹೋಗಿ ಎಲ್ಲರನ್ನೂ ಕರೆದುಕೊಂಡು ಬಂದು ಬಿಡುತ್ತೇನೆ” ಎಂದು ಹರುವದಿಂದ ತಿಳಿಸಿದಳು. ಸಂಜೀ, ಮಗ ಮನೀಗಿ ಬಂದ. ಎಲ್ಲ ವಿನಯವನ್ನೂ ತಾಯಿ ಆಶನಿಗೆ ಹೇಳಿದಳು. ಆತ ಒಪ್ಪಿದ. ರಾತ್ರಿ ಉಟ್ಟನಾಡಿ ಎಲ್ಲರೂ ಮಲಿಗಿಕೊಂಡರು. ಸೀತಮ್ಮನಿಗೆ ಬಲು ಆನಂದ. ಆ ಸಂತೋಷದೊಳಗೆ ಮಗನ ಖಾಯಿಲೆ ಮರೆತಳು. ನಿದ್ದೆ ಹೇಗೆ ಮಾಡುವುದೆಂಬೂ ಮರೆತುಹೋಯಿತು. ಎಂದಿಗೆ ಬೆಳಕು ಹರಿದೀತ್ತೋ, ಎಂದು ಶಾದಿದ್ದಳು.

ಬೆಳಗ್ಗೆ ಒಂಬತ್ತು ಗಂಟಿಯೊಳಗಾಗಿ ಉಟ್ಟವಾಯಿತು. ಶಾರದಮ್ಮ ನವರ ತಂಗಿಯ ಗಂಡ, ರಂಗಾವುರಕ್ಕೆ ಹೋಗಿ ಪುನಃ ನಾಳಿ ಬಂದು ಬಿಡುತ್ತೇನೆ, ಎಂದು ಮೂವರಿಗೂ ತಿಳಿಸಿ ಹೊರಟಿರು. ಗಾಡಿ ಕಟ್ಟಿದ್ದಾಯಿತು. ಸೀತಮ್ಮ ಕುಂಕುಮ ಹಚ್ಚಿಕೊಂಡು, ಹೋಗಿ ಬರುತ್ತೇನೆಂದು ಮುದುಕಿಗೆ ತಿಳಿಸಿ ಗಾಡಿಯಲ್ಲಿ ಕುಳಿತಳು. ಜೊತೆಯಲ್ಲಿ ಪುರೋಹಿತ ರಾಮಾಶಾಸ್ತಿಗಳ ಹಿರಿಯ ಮಗ ಹೊರಟಿ. ದೊಡ್ಡ ಗಾಡಿ; ತುಂಬ ಆನುಕೂಲವಾಗಿತ್ತು. ಮೈ ತುಂಬಿದ ದೊಡ್ಡ ಜೊತೆ ಎತ್ತುಗಳು ಮಿಂಚಿನಂತೆ ಓಡಿದುವು.

ಬಹಳ ದೂರವಾದರೂ ಬಲು ಬೇಗ ಗುಡ್ಡದಬುರವನ್ನು ಸೇರಿದರು. ಗಾಡಿಯನ್ನು ಅಲ್ಲಿ ಬಿಟ್ಟು, ಮೊಳಕಾಲುದ್ದ ನೀರಿದ್ದ ಹೊಳಿಯನ್ನು ಮೂವರೂ ದಾಟಿ ಮಲ್ಲಿಗೆಹಳ್ಳಿಯನ್ನು ಸೇರಿದರು.

ಒಳಗೆ, ಲಲಿತ ಶಾರದೀಗೆ ಅನ್ನ ಬಡಿಸುತ್ತಿದ್ದಳು. ಸೀತಮ್ಮ “ಲಲಿತಾ”

ఎందు ఒళక్కే హోదళు. గాడియవను జగలియ మేలే విక్రమీశుత్తు కుళతుకొండ. లలిత తాయియ ధ్వని కేళి, బేగ ఓడిబందళు. ఉటపూడుత్తిద్ద శారదెయూ ఎద్దు బందుబిట్టుళు. ఎళేముగు మంగి నిద్రిసుత్తిత్తు. పడసాలేయ మూలేయల్లిద్ద జావేయన్న దూసి, సీతమ్మ “బస్సు, కుళతుకొళ్లు” ఎందు శాస్త్రిగళ మగనిగే తిళిసిదళు. ఆమేలే మగళిగే ఎల్ల విషయ తిళియితు. నేడలు ఎరదు బట్టలు కాఫి మాడికొట్టుళు. ఆమేలే బేగ అన్న చ్చెట్టుళు. తాయియ మేలిద్ద తన్న హోరే తీరితల్లా, ఎందు హుడుగిగే ఆనంద. ఒళగొళగే సంతోష వదుత్తిద్ద ళు. మారనేయ దినవే ఉరిగి హోరదువ నిళ్జయవాయితు.

ఉటపూడమేలే సామానుగళన్నేల్ల కట్టిద్దాయితు. “ముదుశి కెట్టు నశ్శెత్తుదల్లి తీరికొండిరువుదరింద బాడిగే యారూ బందిల్లి. నావూ నాళ ఈ ఉరన్న బిట్టు సురిగట్లిగే హోరటుహోగుతేవే. మనేయన్న ఖాలి మాడి బీగద కృగళన్న పక్కద మనేయ హను మంతరాయిర కైయల్లి కొట్టుదే” ఎందు బెంగళారిన నారాయణ స్వామిగొందు పత్ర బరసి హారిసిదళు. సంజే, ఉరినల్లి హేళబేకా దవరెల్లరిగు హేళి, కొడబేకాద సాలవన్నేల్ల తీరిసి జయలష్టే యన్న సోదలు సీతమ్మ హోదళు. జయలష్టే ఆకేగి బలు సహాయ మాడిద్ద ళు. ఆకేగి ఎల్ల విషయగళన్నూ కేళి ఆనంద వాయితు. తప్పు తుంబ ఎలైఅడకి, తెంగినకాయి, బాళేషణ్ణు, కల్లు సక్కరె ముంతాదువుగళన్నిట్టు సీతమ్మనిగే సంతోషదింద ఉడు గొరె కొట్టుళు. ఆదేనొ ఇది చ్చెందంకి దుఃఖ బందు బిట్టుతు. కణ్ణు తుంబ సిరు తుంబితు. ఆత్మబిట్టుళు. సీతమ్మనిగూ ఆళు బందు బిట్టుతు. జయలష్టే సమాధానపట్టుకొండు, లలితళ ఆద్వష్టే ఆకేయన్న కొండాడిదళు. “ముంద ఒళ్లేహేసరు పడేదు సుఖవాగి బాళమ్మ” ఎందు హరసిదళు. కేవల కెలవు తీగళ స్నేహవాదరూ బలు బలవాగిత్తు. ఆగలువాగ జయలష్టేగే బరళ కష్టవాయితు.

ಸೀತಮ್ಮೆ ತಾನಿತ್ತ ಕಷ್ಟಗಳನ್ನೇಲ್ಲ ಮರಿತು, ತನ್ನ ನ್ನು ಮಾತ್ರ ಮರಿಯಬಾರ ದೆಂದು ಬೇಡಿಕೊಂಡಳು. ಬೆಳಗನ ಜಾವವೇ ಸಾಮಾನಿನೊಡನೆ ಉರು ಬಿಟ್ಟು ಗುಡ್ಡದಪುರಕ್ಕೆ ಬಂದು, ಅಲ್ಲಿ ಮನೆಯ ಮುಂದೆ ನಷ್ಟಕಿನಲ್ಲಿದ್ದ ಕಸ ಗುಡಿಸುತ್ತಿದ್ದ ರಾಮಜ್ಞನ ಮಗಳಿಗೆ ಎಲ್ಲ ವಿಷಯಗಳನ್ನೂ ತಿಳಿಸಿದಳು. ರಾಮಜ್ಞನ ಮಗಳು ತನ್ನ ನ್ನು ಮರಿಯಬಾರದೆಂದು ಕೇಳಿಕೊಂಡಳು. ಗಾಡಿ ಹೋರಟಿತು.

ಬೇಗ ಸರಗಿಹಳ್ಳಿಯನ್ನು ಸೇರಿತು. ಆಗ ಬೆಳಕ್ಕ ಹರಿಯುತ್ತಿತ್ತು. ಮನೆಯ ಮುಂದೆ ಅಂಗಳದಲ್ಲಿ ರಾಸಿ ಆಡಕೆಯ ಮರಗಳು ಬಂದು ಬಿದ್ದಿದ್ದವು. ಮನೆಗೆ ಸುಣ್ಣ ಹಚ್ಚಿ ಮುಗಿಸಿದ್ದರು. ಗಾಡಿ ಬಾಗಿಲಿಗೆ ಬಂದು ಸೇರಿತು. ಸೀತಾರಾಮುವಿನ ತಾಯಿ ಆಗಲೆ ಎದ್ದು, ಒಳಗೆ ಏನೊ ಕೆಲಸ ಮಾಡುತ್ತಿದ್ದರು. ಅವರಿಗೆ ಇವರೆಲ್ಲ ಬಹುಶಃ ಈಗಲೇ ಬರಬಹುದೆಂದು ಗೊತ್ತಾಗಿತ್ತು. ಉಪಿಟ್ಟು ಕಾಫಿ ಮಾಡಿಸಿಬಿಟ್ಟಿದ್ದರು. ವರನ ತಾಯಿಗೆ ವಧುವನ್ನು ನೋಡುವ ಕುಶಳಾಲ ತುಂಬ. ಆದುದರಿಂದ ಗಾಡಿಯಿಂದ ಒಬ್ಬಾಬ್ಬಿಬ್ಬಾಗಿ ಇಳಿಯುತ್ತಿರುವಾಗಲೇ ಆಕೆ ಓಡಿ ಬಂದು ಆಸಕ್ತಿಯಿಂದ ನೋಡಿದಳು. ಹುಡುಗಿಯ ಮುಖ ನೋಡಿದ ಮೇಲೆ ಮನಸ್ಸಿಗೆ ಹರುವ ವಾಯಿತು. ಎಲ್ಲರೂ ಒಳಗೆ ಬಂದರು. ತಿಂಡಿ ಕಾಫಿ ಮುಗಿಯಿತು. ಮನೆಯ ಒಂದು ಭಾಗವನ್ನೇ ಸೀತಮ್ಮುಸಿಗೆ ಬಿಟ್ಟು ಕೊಟ್ಟಿದ್ದರು. ಹೆಸರಿಗೆ ಆ ಭಾಗ ಹೆಣ್ಣಿನವರ ಮನೆ. ಆದರೆ ಉಟ ತಿಂಡಿ ಎಲ್ಲ ಒಂದೇ ಕಡೆ. ಒಂದೇ ಮನೆಯವರಂತೆ ಹೊಂದಿಕೊಂಡರು. ವರನ ತಾಯಿ “ಇನ್ನೂ ಒಂದು ವಾರ ಆವಕಾಶವಿದೆ. ಮುಂದಿನ ಭಾನುವಾರವೇ ಧಾರೆ” ಎಂದು ಆನಂದದಿಂದ ತಿಳಿಸಿದಳು. ಸೀತಮ್ಮುಸಿಗೆ ಬಹಳ ಸಂತೋಷ. ಕೆಲಸಗಾರರು ಬೆಳಗಿನಿಂದ ಸಂಜೆಯವರಿಗೆ ಚಪ್ಪರ ಹಾಕುವುದು, ಮನೆಗೆ ಸುಣ್ಣ, ಬಣ ಮುಂತಾದ ಶೃಂಗಾರದಲ್ಲಿದ್ದರು. ಪ್ರತಿದಿನವೂ ವರನ ಕಡೆಯ ಬಳಗದವರೂ ಯಾವ ಯಾವುದೊ ಉರಿಂದ ಬರುತ್ತಲೇ ಇದ್ದರು.

ಸೀತಮ್ಮುಸಿಗೆ ಎರಡು ಪತ್ರ ಬರಸಬೇಕೆನ್ನು ಸಿತು. ತನ್ನ ತಮ್ಮನ ಹೆಂಡತಿ, ತಂದೆ, ಮಲತಾಯಿ, ಎಲ್ಲರೂ ಲಗ್ಗುಕ್ಕೆ ಬರಬೇಕೆಂದು ತವರು ಮನೆಗೊಂದು ಪತ್ರ ಬರಸಿದಳು. ಅತ್ಯೇ ಮಾವ, ಹೊಸ ಹೆಂಡತಿಯೊಡನೆ

యజమానరు మగ రాజువన్ను కరెదుకోండు మదువేగి బరబే కేందు పత్ర హోయితు. ఆదరే ఆరుదినగళాదరూ యారిందలూ ఉత్తరవే బరలిల్ల. ఎరడు ఉఱిగూ అంజీ తలసి ఉత్తర బరలు అష్ట అవకాశద ఆగత్యేవిరలిల్ల. సీతమ్మన ఆసే నిరాసేయాయితు. ఆవరెల్లర కణ్ణే దురిగే మదువే నడసబీకేంబ బయికే బకళ. ఆదరే ఆవరెల్ల జీవదిందిద్దరూ పరదేతియ లగ్గు దంతి తాను ధారదల్లి ఒట్టంటిగళాగి నింతు మదువే మాడిసబీకాయితల్ల, ఎందు మనస్సు నేందితు. ఎను మాడువుదక్కాగుత్తదే. బరలు ఆవరారిగూ ఇష్ట విల్లవే, ఏనో.

చెప్పర శ్రంగారవాగిత్తు. మావినేలేయ తోరణ తూగి నిల్లు త్రీద్వషు. లగ్గు మంటపచూ సిద్ధవాగుత్తిత్తు. ఎల్ల ఖచ్చుఁ గండిన మనేయవరదు రంగాపురదింద ఉత్తమ ఓలగ బందిత్తు. చెంగళూ రిందలూ ఒబ్బిబ్బరు వరన కడేయవరు బందరై. దొడ్డ సాహుకారర మదువే. విజ్ఞంభణేయింద నడేయవుదు ఆగత్య. మారనేయ దినవే దేవర సమారాధనే, ఎదురుగొళ్లువుదు. మనేయలీ సంభ్రమ హేళతీరద).

సీతారామువిన తాయి విధవే. ఆదుదరింద వరన చిక్కప్ప చిక్కమ్మ ధారే ఎరసికోళ్లువుదెందు నిశ్చయిసిద్దరు.

వరన బళగదవర బళ్లు బళ్లుద, హూ తుంబిద జరియ సీరే గళన్ను నోడి నోడి లూరిన కణ్ణుగే బేసరవాయితు; ఆజీణ నాయితు.

సీతమ్మ ఎల్లి హోదరూ దుఃఖ అవళ క్షే బిడు. ధారేంగే యువవరారెంబ ప్రత్యే నుండే సింతాగ దిక్కు తోచదే ఒళగొళగే సంకట పడుత్తిద్ద లు. ఈ విషయ సీతారామువిన తాయిగే గొత్తు. సీతమ్మ, తన్న యజమానరు హోసహండతియోడనే బరబము, ఇల్లవాదరి తండే మలతాయియాదరూ బరబము, ఎందు శనివారద సంజేయవరిగూ నిరీక్షిసుత్తిద్ద లు. ఆదరే నిరాసేయాయితు.

ಸಹಿಸದ ಸೀತಮ್ಮು, ತಾನು ಹತ್ತಿರದಲ್ಲಿಯೇ ಇದ್ದ ಗೊಲ್ಲಹಳ್ಳಿಯಲ್ಲಿ ಜೀವಿ ಸಲು ನಿಶ್ಚಯಿಸಿದಳು. ಹೊರಡುವ ದಿನವೂ ಗೊತ್ತಾಯಿತು.

ಉರು ಬಿಡುವ ಹಿಂದಿನ ದಿನ ಸೀತಾರಾಮು ಅತ್ಯೇಗೆ ಬಹಳ ಹೇಳಿದ. “ನೀವು ಹೋಗಬೇಡಿ. ಈ ಎರಡು ಮಕ್ಕಳೊಡನೆ ನಮ್ಮ ಮನೆಯಲ್ಲಿಯೇ ಸುಖವಾಗಿರಿ. ಒಂಟಿಯಾಗಿದ್ದ ಸಂಸಾರ ಸಾಗಿಸುವ ಕಷ್ಟವನ್ನೇ ಇಂಥಾ ಬಯಸುತ್ತಿರಿ. ನಮ್ಮ ಮನೆಯಲ್ಲಿಯೂ ಮಕ್ಕಳಾಡಿಭ್ರಾತ್ರಿ ನಿಮ್ಮ ಎರಡು ಮಕ್ಕಳು ನಮ್ಮ ಮನೆಗೆ ನಂದಾದಿವದಂತಿವೆ. ದಯ ವಿಟ್ಟು ನೀವು ಇಲ್ಲಿಯೇ ಇದ್ದಬಿಡಿ” ಎಂದು ಬೇಡಿಕೊಂಡ.

ಅದರೆ ಇನ್ನೊಬ್ಬಿಗೆ ತೊಂದರೆ ಕೊಡಬೇಕೆಂದರೆ ಆಕೆಗೆ ಪ್ರಾಣ ಸಂಕಟ. “ಇಲ್ಲ, ನನಗೇನೂ ಕಷ್ಟವಿಲ್ಲ. ಅಭ್ಯಾಸವಾಗಿಬಿಟ್ಟಿದೆ. ನೀವು ನನಗೆ ದೊಡ್ಡ ಉಪಕಾರಮಾಡಿದೀರಿ. ಮಗಳನ್ನು ಮನೆಗೆ ಕರೆದುಕೊಂಡು ನನ್ನ ಮೇಲಿದ್ದ ಹೊರೆಯನ್ನು ಇಸಿದೀರಿ. ಇನ್ನು ನಾನು ನಿಮಗೆ ಹೆಚ್ಚು ತೊಂದರೆ ಕೊಡಲಾರೆ” ಎಂದಳು.

“ನಿನ್ನಿಂದ ನಮಗೇನೂ ತೊಂದರೆಯಿಲ್ಲ, ಸೀತಮ್ಮು. ನಮ್ಮ ಮನೆಯಲ್ಲಿ ದೊಡ್ಡ ಮುತ್ತೆಯಿಂದ ಇಲ್ಲ. ನೀನು ಖಂಡಿತವಾಗಿಯೂ ಗೊಲ್ಲಹಳ್ಳಿಗೆ ಹೋಗಕೂಡು” ಎಂದು ಆತನ ತಾಯಿ ಹರ ಹಿಡಿದಳು.

“ತೊಂದರೆಯೇಂದರೆ—ನಾನು ಸದಾ ದುಃಖದಿಂದಿರುತ್ತೇನೆ. ತಡೆಯಲು ನನಗೆ ದೇವರು ಶರ್ತ ಕೊಟ್ಟಿಲ್ಲ. ಸಂತೋಷದಿಂದಿರುವ ಸಂಸಾರಕ್ಕೆ ನಾನೇಕೆ ಮುಳ್ಳಾಗಬೇಕು? ನಿಮಗೇಕೆ ನನ್ನ ದುಃಖ. ಆದುದರಿಂದ ನಾನು ಬೇರೆ ಇರುವುದು ಒಳ್ಳೆಯದು. ನೀವು ದಯವಿಟ್ಟು ನನಗೆ ಆವಶಕ ಕೊಡಬೇಕು. ಯಾವಾಗ ಕಾಗದ ಬರೆದರೂ ನಾನು ಬರುತ್ತೇನೆ. ಗೊಲ್ಲಹಳ್ಳಿಯಲ್ಲಿಯೇ ಇರುತ್ತೇನೆ. ನೀವು, ನಾನಲ್ಲಿಗೆ ಹೋಗಲು ಆವಶಕ ಕೊಡಬೇಕು” ಎಂದು ಅಂಗಲಾಚಿ ಬೇಡಿಕೊಂಡಳು.

ಗೊಲ್ಲಹಳ್ಳಿಗೆ ಹೊರಡುವುದು ತೀವ್ರಾನವಾಯಿತು. ಅಂದು ಸೀತಾರಾಮು ರುಚಿ ರುಚಿ ಅಡುಗೆ ಮಾಡಿಸಿದ್ದ. ಮಧ್ಯಾಹ್ನ ಹನ್ನೊಂದು ಗಂಟಿಯೊಳಗಾಗಿ ಉಟ್ಟವಾಯಿತು. ಸಂಜೀ ಬಿಸಿಲಿಳಿಯುವ ಹೊತ್ತಿಗೆ ಗಾಡಿ ಸಿದ್ಧವಾಯಿತು. ನೊದರೇ ಗೊಲ್ಲಹಳ್ಳಿಗೆ ಹೇಳಕಳಿಸಿ, ಅಚ್ಚು

కట్టుద మనేయిందన్న వానకై సిద్ధపడిసిత్తు. గాడియ తుంబ ఒందు తింగళ జీవనక్కాగువష్ట సామాను, ఉడుగొరె, మక్కలగే బట్టిబరి, కైయోళగొందోంద రూపాయి, బుట్టె తుంబ తిండి-ఎల్ల కోట్టు, ఆనందదింద ఆళయ మగళు బిఱోళ్త్పురు. ముదు కిగె నమశ్వర వాడిదాగ “కష్ట హరియలమ్మ, సుఖవాగి బాళు. దేవరు నిన్న గండనిగె ఒళ్ళేయ బుద్ది కోడలి” ఎందు హరసిదళు. తాయి మక్కలు గాడియల్లి కులతరు. జోతిగె బీగర మనేయ ర్పైత హోరటి. ఈ సంభ్రమదల్లి మగ రాజు ఇల్లవల్ల; అవను అల్లి ఎష్టు కష్టపడుత్తిద్వానో! ఖాయిలే హేగిదెయో, ఎందుకోండు నిట్టుసిరుబిట్టులు. మగళగే దుఃఖ బందిత్తు. మగళు, ఆళయ గాడిగే హోందికోండు బహా హోత్తు నింతిద్దరు. మగళ కణ్ణ గళు నిరినింద తుంబత్తిద్దవు. ఆదరే హుచుగి, తాయియన్న ఆనందదింద కళుకలు దుఃఖవన్న మరేమాచుత్తిద్దళు; ముగ్గులో నగలు ప్రయ్యక్కపడుత్తిద్దళు. తాయి తనోళునిద్దరే ఆకిగే సుఖ వేసిసిత్తు. ఆదరే గాడి హోరటితు. మగళు ఆళయ అల్లయే నింతిద్దరు. అవర హత్తిరదల్లియే ముదుకి నింతిద్దళు. మగళ కై తడెయలారడి సేరగినింద కణ్ణగళనోళు రసితు. గాడి అవరిగిద్ద దూరవన్న హేళ్ళిసితు; బహా దూర హోయితు; మనేయింద మరేయాయితు.

१०

గొల్లహల్లు సేరి ఆరు తింగళాయితు. ఆళయ ఆమేలే, వరుషక్కాగువష్ట సామాను కళుకిసిద్దు దరింద జీవనకై స్వల్పపూ కొందరియాగిరలల్ల. సుఖవాగి. కాల కళేయుత్తిద్దరు. జనరా బేకాదవరాదరు. సితమ్మ, సాముకార సితారామువిన ఆత్తి; ఆదుదరింద ఉరిన జనరిగల్ల ఆకేయల్లి ఆదర. ఆదరే ఆవళల్లేనూ ఒదలావణేయాగలల్ల.

ಇದ್ದ ಮನೆ ಅಚ್ಚುಕಟ್ಟಾಗಿತ್ತು. ಹೊಟ್ಟಿಗೆ ಕೊರತೆಯಿರಲಿಲ್ಲ. ಮಗಳ ಭಾರ ತಪ್ಪಿತು. ಆದರೆ ಗಂಡ ಬಿಟ್ಟಿ ಚಿಂತೆ, ಕೈಗೆ ಬಂದ ಮಗನ ಕಾಣದ ದುಃಖ, ಆಗಾಗ ಸೀಡಿಸುತ್ತಿತ್ತು. ತವರೂರನ ನೆನಪೂ ಬಂದು ಬಿಡುತ್ತಿತ್ತು. ಬಲು ದುಃಖವಾಗುತ್ತಿತ್ತು.

ಶಾರದೆಗೆ ಒಂಬತ್ತು ತುಂಬಿ ಹತ್ತರಲ್ಲಿ ಬಿದ್ದಿತ್ತು. ಮಗುವಿಗೆ ವರು ನಡ ಮೇಲೆ ಒಂದು ತಿಂಗಳು ತುಂಬಿತ್ತು. ಶಾರದ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದಳು. ಮಕ್ಕಳು ಸುಖವಾಗಿ ಬೆಳಿದು, ಮೈ ಕೈ ತುಂಬಿ ಕೊಂಡುವು. ಅಮ್ಮೆ ಗಟ್ಟಿಯಾಗಿ ಅಳುವುದಕ್ಕೆ ಮೊದಲುಮಾಡಿದಾಗ ಮಾತ್ರ ತಾಪೂ ಗಟ್ಟಿಯಾಗಿ ಅಳುತ್ತಿದ್ದುವು; ಬೀದಿಗೆ ಕೇಳಿಸಬಿಡುತ್ತಿತ್ತು. ಆದುದರಿಂದ ಸೀತಮ್ಮೆ ರಾತ್ರಿ ಮಕ್ಕಳು ಮಲಗುವವರೆಗೂ ಕಷ್ಟದಿಂದ ದುಃಖ ತಡೆಯುತ್ತಿದ್ದಳು. ರಾತ್ರಿಯೇಲ್ಲ ನಿದ್ದೆಯೇ ಬರುತ್ತಿರಲಿಲ್ಲ. ಜೀವ ನಕ್ಕೆ ತೊಂದರೆಯಿಲ್ಲದಿದ್ದರೂ ದುಃಖದಿಂದಲೇ ಒಣಿಗಿ ಬಡವಾಡಳು. ಚಿತೆ ಜೀವವಿಲ್ಲದ ದೇಹವನ್ನು ಸುಟ್ಟಿರೆ, ಚಿಂತೆ ಜೀವವಿರುವ ದೇಹವನ್ನೇ ಸುಡುತ್ತದೆಯಂತೆ.

ಉರು ಚಿಕ್ಕದಾದರೂ ನೋಡುವುದಕ್ಕೆ ಚೆನ್ನಾಗಿತ್ತು. ಮೂರು ನಾಲ್ಕು ಬೀದಿಗಳಿದ್ದುವು. ಜನರೆಲ್ಲರೂ ತಕ್ಕವುಟ್ಟಿಗೆ ಅಸ್ತಿವಂತರು; ಗುಣ ವಂತರು. ಉರಿನ ಶಾಲೆ ಬಹಳ ಚೆನ್ನಾಗಿ ನಡೆಯುತ್ತಿತ್ತು. ಹೆಣ್ಣಿ ಮಕ್ಕಳಿಗೆ ವಿದ್ಯೆ ಸ್ವಲ್ಪವಾದರೂ ಆವಶ್ಯಕವೆಂಬ ತೀವ್ರಾನಕ್ಕೆ ಬಂದಿದ್ದ ಸೀತಮ್ಮೆ ಆಗ ಶಾರದೆಯಾನ್ನು ಶಾಲೆಗೆ ಸೇರಿಸಿದ್ದಳು; ಶಾರದ ಆರು ತಿಂಗಳೊಳಗಾಗಿ ಚೆನ್ನಾಗಿ ಓದುವುದನ್ನೂ ಬರೆಯುವುದನ್ನೂ ಕಲಿತ್ತಿದ್ದಳು.

ಆ ಉರಿಗೆ ಹೊಸಬರು ಬಹಳ ಜನ ಆಗಾಗ ಬಂದು ಹೋಗುತ್ತಿದ್ದರು. ಉರಿನ ಆಮ್ಮನ ಗುಡಿ ಬಹಳ ಪ್ರಸಿದ್ಧವಾದುದು. ಪ್ರತಿವರು ಷವೂ ಜಾತ್ರೆ ನಡೆಯುತ್ತದೆ. ಆಗ ಶುರ ಕೋಣ ಬಲಿ ಕೊಡುಹೊರತು ಅಮ್ಮನಿಗೆ ಸಮಾಧಾನವಾಗುವುದಿಲ್ಲವಂತೆ. ಉರಿನ ಮುಖ್ಯಸ್ಥರೆಲ್ಲ ಜಾತ್ರೆಯಲ್ಲಿ ಭಾಗವಹಿಸುತ್ತಿದ್ದರು. ಜನರೆಲ್ಲಾ ಚಂದಾ ಹಾಕುತ್ತಿದ್ದರು.

ಜಾತ್ರೆಯ ದಿನ ಬಂತು. “ಕಳೆದ ವರುಷ ಮಹಾತಾಂಗಾಂಧಿಜಿಯವರ ಪ್ರಜಾರ ಕೇಳಿ, ಎಲ್ಲರಿಗೂ ಬುದ್ಧನ ಗುಣ ಬಂದುಬಿಟ್ಟಿತ್ತು.

ಆದುದರಿಂದ ಮಾನೂಲಿನ ಪದ್ಧತಿ—ಕೋಣ ಕುರಿ ಕಡಿಯುವುದನ್ನು ಚಿಟ್ಟು, ಗೋಧಿ ಪಾಯಸ ಮಾಡಿ ಹೊಡಿದರು. ಪಾಯಸದ ಹಿಂಡಿಯೇ ಉಂಗಿಗೆ ಶಾಲರಾ ಬಂದುಚಿಟ್ಟೆತು. ಜನರೆಲ್ಲ ಒದ್ದಾಡಿದ ಮೇಲೆ, ಆ ಅವು ನನ್ನ ಅಂಗಲಾಚಿ ಬೇಡಿ, ಉರ ಹೊರಗೆ ಕಳಿಸಿ ಬಂದದ್ದಾಯಿತು. ಈ ಬಾರಿ ಆ ಗೋಧಿ ಪಾಯಸವನ್ನು ತ್ವರಿತ್ತು, ತಲೆತಲಾಂತರದ ಪದ್ಧತಿಯನ್ನು ಮಾಡೋಣ ” ಎಂದು ಗೌಡ ನರಸಣ್ಣ ಹೇಳಿದ. ಮುಖ್ಯಸ್ಥರೆಲ್ಲ ಅವನ ಸಲಹೆಗೆ ಒಪ್ಪಿದರು. ಉತ್ಸವ ಪದ್ಧತಿಯಂತೆಯೇ ನಡೆಯಿತು. ಉರ ಲೈಲ್ಲ ಸಂಭ್ರಮ. ಜನರ ಸಾಲುಸಾಲೇ ಗುಡಿಗೆ ಹೋಗಿ ಬರುತ್ತಿತ್ತು. ಜಾತ್ರೆ ಮೂರು ದಿನ ನಡೆಯಿತು. ಸುತ್ತಮುತ್ತ ಹಳ್ಳಿಗಳಿಂದ ಸಾವಿರಾರು ಜನ ಬಂದಿದ್ದರು. ಅನೇಕ ಅಂಗಡಿಗಳು ಬಂದಿದ್ದವು; ವ್ಯಾಪಾರ ಚೆನ್ನಾಗಿ ಆಗುತ್ತಿತ್ತು. ಉರಿನ ಜನರಿಗೆಲ್ಲ ಆನಂದ. ಎಲ್ಲರ ಮನೆ ಯಲ್ಲಿಯೂ ಸುಣ್ಣ ಕಾರಕೆ, ಹಸಿರು ತೋರಣ, ಸಾರಿಸಿಟ್ಟ ರಂಗವಲ್ಲಿ. ನೋಟ ಮನ ಸೇಳಿಯುತ್ತಿತ್ತು.

ಶಾರದೆಗೆ ಬಹಳ ಸಂತೋಷ. ದಿನವೆಲ್ಲ ಗುಡಿಯಲ್ಲಿಯೇ ಇರುತ್ತಿದ್ದಳು. ಉಟದ ಹೊತ್ತಿಗೆ ಮಾತ್ರ ಮನೆ. ಅವಳು ಹರ ಹಿಡಿದುದ ರಿಂದ, ಸುದಿನವಾದುದರಿಂದ ತಾಯಿ ಒಂದು ಚಿತ್ರಾನ್ನ ಪಾಯಸ ಮಾಡಿ ಮಗುವಿಗೆ ತಿನ್ನಿಸಿದೆಳು. ಅನ್ನ ಪ್ರಾಸನದ ಶಾಸ್ತ್ರವಾಯಿತು

ಗುಡಿಗೆ ಹೋಗಿ ಬರಬೇಕೆಂದರೆ ಎಲ್ಲರಿಗೂ ತಿಂಬಿ. ತೇರಿನ ಉತ್ಸವ, ಪ್ರಾಕಾರೋತ್ಸವ, ಗುಡಿಗೋಽಪುರದ ಅಲಂಕಾರ, ದೇವರ ಪೂಜೆಪುರಸ್ವಾರ ನೋಡಲು ಹಳ್ಳಿಹಳ್ಳಿಗಳಿಂದ ಬೇಕಾದಪ್ಪು ಜನ ಬಂದಿದ್ದರು. ಆದರೆ ಸಿತಮ್ಮ ಮನೆ ಚಿಟ್ಟು ಹೊರಗೆ ಹೊರಡಿಲ್ಲ. ಶಾರದೆ ಬಲು ಪಿಂಡಿಸಿದಳು. “ದೇವರ ದರ್ಶನ ನೋಡಿಕೊಂಡು ಬರಲು ಹೀಗೇಕೆ ಮಾಡುವೆ?” ಎಂದು ಪದೇಪದೇ ಕೇಳಿದಳು. “ಹೋಗಿ ಬರೋಣ, ಬಾರಮ್ಮ. ಉತ್ಸವ ಬಹಳ ಚೆನ್ನಾಗಿದೆ. ಜನ ಕಿಕ್ಕೆರಿದು ಬರುತ್ತಾರೆ. ಎರಡು ಸಾಲು ಅಂಗಡಿಗಳನ್ನು ನೋಡಲು ಈ ಕಣ್ಣ ಸಾಲದು. ರಬ್ಬರ್ಬಳಿ ಬಂದಿದೆ, ಹಿತ್ತಾಳೆಬಳಿ ಬಂದಿದೆ, ಬೆಳ್ಳಬಳಿ ಬಂದಿದೆ, ಕೆವಿಗಿಟ್ಟುಕೊಳ್ಳುವ ಅನೇಕ ತರಹ ಲೋಲ ಕ್ಕುಗಳು ಬಂದಿನೆ. ದೂರದಿಂದ ಸಂಡಿಗೆ ಕಂಡಹಾಗೆ ಕಾಣುತಡೆ, ಆಮ್ಮ !

ಅದೂ ಲೋಲಕ್ಕಂತೆ ! ಸೀನು ನೋಡಿಯೇ ಇಲ್ಲ. ಬಾ ಹೊರಡೊಣ ” ಎಂದು ತುಂಬ ಬೇಡಿದಳು.

ಮಗಳ ಹರ ತಡೆಯಲಾರದೆ ಸೀತಮ್ಮೆ ಅವಶಾಡನೆ ಗುಡಿಗೆ ಹೊರಟಿಳು. ಅಂದು ಮೂರನೆಯ ದಿನ. ಜನಸಂದಳ ಅಗಲೇ ಕಡನೆಯಾಗಿ ಬಿಟ್ಟಿತ್ತು. ಸಂಜೀಗೆ ಜಾತ್ರೆ ಕದಲುತ್ತದೆ : ಮಧ್ಯಾಹ್ನ ನಾಲ್ಕು ಗಂಟೆಯಾಗಿತ್ತು. ಸೀತಮ್ಮೆ ಮಗಳೊಡನೆ ಗುಡಿಗೆ ಹೊಗಿ ಹಣ್ಣು ಕಾಯಿ ಮಾಡಿಸಿಕೊಂಡು, ಎಲ್ಲ ನೋಡಿಕೊಂಡು ಮನೆಯ ಕಡೆ ವಾರಸು ಹೊರಟಿದ್ದಳು. ಶಾನುಭೋಗರ ಮನೆಯ ಮುಂದೆ ಬಹಳ ಒನ ಸೇರಿದ್ದರು. ಶಾನುಭೋಗರ ಮಗಳು ಮನೆಯಿಂದ ಗುಡಿಯ ಕಡೆ ಹೊರಟಿದ್ದಳು. ಸೀತಮ್ಮೆ ಆಕೆಯನ್ನು ಚೆನ್ನಾಗಿ ಬಲ್ಲಳು. ಆಕೆಗೂ ಸೀತಮ್ಮನನ್ನು ಕಂಡರೆ ಬಲು ಪ್ರೀತಿ. ಆದುದರಿಂದ ನೋಡಿ, ಆಕೆ ಸಿಂತಳು.

“ ಸೀತಮ್ಮೆ, ನಮ್ಮ ಮನೆಗೊಬ್ಬರು ಬಂದಿದಾರೆ. ಬನ್ನಿ, ಕರೆದು ಕೊಂಡು ಹೊಗುತ್ತೇನೆ. ನಾವೆಲ್ಲ ಅವರಿಗೆ ಕೈ ತೋರಿಸಿದೆವು. ಬಹಳ ಚೆನ್ನಾಗಿ ಭವಿಷ್ಯ ಹೇಳುತ್ತಾರೆ. ನೀವೂ ತೋರಿಸಿ, ಬನ್ನಿ ” ಎಂದಳು.

ಸೀತಮ್ಮೆ “ ನನಗೇನು ಭವಿಷ್ಯ ಇದೆಯಿಂದು ಕೈ ತೋರಿಸಲಿ ಪಡ್ಡಿ ? ನನಗೆ ಬೇಡಮ್ಮೆ, ಅದೆಲ್ಲ ಬರಿಯ ಭೂಂತಿ. ಅವರೊಂದು ಹೇಳಿದರೆ ನಡೆಯುವುದಿನೆನ್ನೊಂದು. ಅದೊಂದು ಹುಚ್ಚಿ. ನನಗೆ ಬೇಡಮ್ಮೆ. ನಾನು ಮನೆಗೆ ಹೊರಟಿದೇನೆ ” ಎಂದು ಮುಂದೆ ಹೊರಟಳು. ಪಡ್ಡ ಸಿಂತೇ ಇದ್ದಳು.

ಶಾರದ “ ಹಾಗೆಂದರೇನಮ್ಮೆ ? ಅವರು ಏನು ಹೇಳುತ್ತಾರೆ ? ಮುಂದಾಗುವುದನ್ನೇಲ್ಲ ಹೇಳುತ್ತಾರ ? ಅವರಿಗೆ ಹೇಗೆ ಗೊತ್ತಾಗುತ್ತದೆ ?.... ಯಾರಿಂದ ತಿಳಿದುಕೊಂಡಿರುತ್ತಾರಮ್ಮೆ ? ” ಎಂದು ಕೇಳಿದಳು.

ಪಡ್ಡ “ ನೋಡಿ, ಶಾರದಿಗೆ ಎಷ್ಟು ಕುಶಾಹಲ ! ನಿನ್ನ ಕೈ ತೋರಿಸಿ ಬಿಟ್ಟರೆ, ಅವರು ನಿನ್ನ ಮುಂದಿನ ಕಡೆಯನ್ನೇಲ್ಲ ಹೇಳಿದುತ್ತಾರೆ, ನಾವೆಲ್ಲ ತೋರಿಸಿದೆವು. ನಿಮ್ಮ ತಾಯಿಯೂ ತೋರಿಸಲಿಂದು ನಾನು ಹೇಳಿದರೆ ಅವರೇಕೊ ಒಪ್ಪಲಿಲ್ಲ. ಬನ್ನಿ ಸೀತಮ್ಮೆ, ಸುಮ್ಮನೆ ಆದರೂ ಬನ್ನಿ. ನೀವು ಕೈ ತೋರಿಸದಿದ್ದರೂ ಚಿಂತಿಯಲ್ಲ ” ಎಂದು ಬಲವಂತಹಡಿಸಿದಳು.

ಕೊನೆಗೆ ಸೀತಮ್ಮು ಯತ್ತು ವಿಲ್ಲದೆ ಅವರ ಮನೆಗೆ ಹೊರಡಬೇಕಾಯಿತು. ಇಷ್ಟ ಬೇಗ ಮನೆಗೆ ಹೋಗಿ ಮಾಡುವ ಕೆಲವೇನಿದೆ? ಏನೂ ಇಲ್ಲ. ಆದುದರಿಂದ ಶಾನುಭೋಗರ ಮನೆಯಲ್ಲಿಯೂ ನಿಮಿಷ ಕುಳಿತು ಕೊಂಡು ಹೋದರಾಯಿತು. ತಾನು ಹೊರಗೆ ಬರುವುದೇ ಅವರೂಪ, ಎಂದುಕೊಂಡು ಹೊರಟಳು.

ಅವರ ಮನೆಗೆ ಬಂದಿದ್ದ ನರು ಒಳ್ಳೆಯ ಪಂಡಿತರು. ಶಾನುಭೋಗರ ನಂಟರಂತೆ, ಮನೆಗೆ ಸುಮ್ಮನೆ ಬಂದಿದ್ದರು ಅವರಿಗೆ ಎಷ್ಟೋ ರಾಜ ಮಹಾರಾಜರುಗಳೂ ಕೈ ತೊರಿಸಿದ್ದಾರಂತೆ: ಬಹಳ ಪ್ರಸಿದ್ಧ. ಅವರು ಯಾರನ್ನೂ ದುಡ್ಡ ಕೇಳುತ್ತಿರಲಿಲ್ಲ. ಯಾರಾದರೂ ಬಲವಂತದಿಂದ ಕೊಟ್ಟರೆ ಮಾತ್ರ ತೆಗೆದುಕೊಳ್ಳುತ್ತಿದ್ದರು. ಅವರಿಗೆ ದೇವರೇನೂ ಕಡಮೇ ಮಾಡಿಲ್ಲವಂತೆ; ಆಸ್ತಿಪಾಸ್ತಿ ಚೆನ್ನಾಗಿದೆ, ಎಂದು ಶಾನುಭೋಗರ ಮಗಳು ಹೇಳಿದಳು.

ಆತ ನಡುಮನೆಯಲ್ಲ ಕೃಷ್ಣಾಜಿನ ಹಾಸಿಕೊಂಡು ಕುಳಿತ್ತಿದ್ದರು. ಜನ ಒಳಗೆ ಕಿಕ್ಕಿರಿದಿತ್ತು. ಒಬ್ಬರ ಮೇಲೊಬ್ಬರು ಆತುರದಿಂದ ಹಾತೊರಿದು ಕೈ ತೊರಿಸುತ್ತಿದ್ದರು. ಬೆಳ್ಳಿಯ ತಟ್ಟಿಯ ತುಂಬ ರೂಪಾಯಿಗಳು ನಿಂಬಿ ಮಿಣಿ ಮಿಂಚುತ್ತಿದ್ದವು. ಸೀತಮ್ಮು ಚಾವೆಯ ಮೇಲೆ ಕುಳಿತು ಬಹಳ ಹೊತ್ತು ಈ ದೃಶ್ಯ ನೋಡುತ್ತಿದ್ದಳು.

ಶಾನುಭೋಗರ ಮಗಳು ಎಲ್ಲಿಗೋ ಹೋಗಿ ಹಿಂತರುಗಿ ಬಂದರು. ಅಷ್ಟ ಹೊತ್ತಿಗಾಗಲೇ ಈ ಚಿತ್ರ ನೋಡಿದ ಸೀತಮ್ಮನ್ನಿಗೆ ತನ್ನ ಭವಿಷ್ಯ ತಿಳಯುವ ಕುಶಲಹಲ, ಆಸೆ ಮೂಡಿತ್ತು. ಪದ್ಮ “ಸೀನೂ ತೊರಿಸಿರಿ” ಎಂದು ಆಗಾಗ ಹೀಡಿಸುತ್ತಿದ್ದಳು. ದೀಪ ಹಚ್ಚಿನ ಹೊತ್ತಾಯಿತು. ಜನರು ಕಡಮೇಯಾದರು. ಕೊನೆಗೆ ಎಲ್ಲರೂ ಹೊರಟುಹೋದರು. ಪದ್ಮ ಅವರಿಗೆ ಸೀತಮ್ಮನ ಪರಿಚಯ ಮಾಡಿಕೊಟ್ಟಳು. ಸೀತಮ್ಮ ಕೈ ತೊರಿಸಲು ಹಿಂದೆಗೆದಳು. ಆದರೆ ಆತ “ಈ ಯಣ ನೋಂಷ ಹೆದರಬೇಡಿ, ತಾಯಿ. ನಾನು ಸಂಪಾದಿಸಿದುದಲ್ಲ. ನನಗೆ ಯಣ ಬೇಡ. ಸುವ್ರಾನೆ ಬಲವಂತದಿಂದ ಕೆಲವರು ಇತ್ತು ಬಿಸುಟು ಹೋಗಿದಾರೆ ಬಿನ್ನಿ, ಕೈ ತೊರಿಸಿ, ನನಗೆ ತಿಳಿದ ಭವಿಷ್ಯ ಹೇಳುತ್ತೇನೆ” ಎಂದರು.

ಸೀತಮ್ಮೆ ಧೈಯರು ಮಾಡಿದಳು. ಆತ ಬಹಳ ಹೊತ್ತು ಕೈ ನೋಡಿ ಸುಮ್ಮನೆ ಕುಳಿತುಬಿಟ್ಟರು. ಮಾತೇ ಆಡಲಿಲ್ಲ. ಸೀತಮ್ಮೆ ಅವರ ಮುಖ ವನ್ನೇ ನೋಡಿದಳು. ಆತನ ಮುಖದಲ್ಲಿ ಹರುಷವಿರಲಿಲ್ಲ. ಸ್ಥಿತಿ ಬದಲಾಯಿಸಿತ್ತು.

ಆಕೆಗೆ ಗುಟ್ಟು ತಿಳಿಯಿತು. “ ಏಕೆ ಹಿಂಜರಿಯುತ್ತಿರಿ. ಹೇಳಿ, ಚಿಂತೆಯಿಲ್ಲ. ಇರುವ ವಿಷಯ ನನಗೆ ತಿಳಿಯಬಾರದೆ? ನನಗೇನೂ ದುಃಖವಿಲ್ಲ ” ಎಂದು ಕೇಳಿಕೊಂಡಳು.

ಅವರು ಮತ್ತೊಮ್ಮೆ ಕೈಯನ್ನೆಲ್ಲ ಪರಿಶೀಲಿಸಿ “ ಹೇಳಲೇ, ನಿಮ್ಮ ಹಿಂದಿನ ಕಷ್ಟ ಹೇಳತ್ತಿರದು. ನಿಮ್ಮ ಹಿಂಯ ಮಗಳಿಂದ ಸ್ವಲ್ಪ ಸುಖ.....ಮೂಡಿತ್ತು.....ಆದರೆ ಆದೇಸೆ.....ತೀರುತ್ತಾ ಬಂದಿದೆ. ನಿಮಗೆ ವ್ರಾಃ ನಿಮ್ಮ ಮಗಳಿಂದಲೇ ತುಂಬ ಕಷ್ಟ ಬರಬಹುದು. ನಿಮ್ಮ ಮಕ್ಕಳ ದೇಹಸ್ಥಿತಿ ಕೆಡುತ್ತದೆ. ಆದರೆ ಶಾಂತಿ ಮಾಡಿಸುವುದರ ಮೂಲಕ ಈ ಎಲ್ಲ ಕಷ್ಟಗಳಿಂದಲೂ ಪಾರಾಗಬಹುದು ” ಎಂದು ಸುಮ್ಮನಾದರು. ಸೀತಮ್ಮೆ ಕೈಯನ್ನು ಹಿಂದಕೈ ತೆಗೆದುಕೊಂಡಳು. ತಲೆಯನ್ನೆತ್ತಲಿಲ್ಲ.

“ ಹೊಗಿ ಬರುತ್ತೇನೆ ಪದ್ಯ, ಬಹಳ ಕತ್ತಲಾಯಿತು.” ಎಂದು ಹೇಳುತ್ತ ಶಾರದೆಯೊಡನೆ ವಾಸ್ತವ ಕಡೆ ಹೊರಟಳು.

ರಾತ್ರಿಯೆಲ್ಲ ಕಳವಳ, ನಿದ್ದೆಯೇ ಬರಲಿಲ್ಲ. ಭವಿಷ್ಯ ತಿಳಿದಮೇಲೆ ಚಿಂತೆ ಹೆಚ್ಚಿತು. ಬೆಳಗಿನ ಜಾವ ಇದ್ದ ಕ್ಷೇತ್ರದಂತೆಯೇ ಶಾರದೆಗೆ ತುಂಬ ಜ್ವರ ಬಂದುಬಿಟ್ಟಿತು. ಮೂರು ದಿನದಿಂದ ಬಿಸಿಲಿನಲ್ಲಿ ಅಲೆದು ಪಸಿದ ಹೊಟ್ಟಿಗೆ ಪಾನಕ, ಕೋಸಂಬರಿ ಸುರಿದುಕೊಂಡುದರ ಫಲ; ಕಡಮೆಯಾದಿತು, ಎಂದುಕೊಂಡು ಸುಮ್ಮನಾದಳು

ಆದರೆ ಬೆಳಗಾದರೂ ಜ್ವರ ಬಿಡಲಿಲ್ಲ. ವೈಮೇಲೆ ಕೈಯಿಡಲಾಗದು. ಬೆಂದುಹೋಗುತ್ತಿತ್ತು. ಸೀತಮ್ಮನಿಗೆ ಅನ್ನವೇ ಸೇರಲಿಲ್ಲ. ಸಂಜೀಯಾದರೂ ಮಗಳಿಗೆ ಜ್ವರ ಬಿಡಲಿಲ್ಲ. ಗಂಜಿಯೊಂದೇ ಆಕೆಗೆ ಆಹಾರ. ಎನ್ನೇನೋ ನಾಟ ಛೈವಧ ಮಾಡಿದಳು. ಆದರೆ ಏನೂ ಪ್ರಯೋಜನವಾಗಲಿಲ್ಲ. ಜ್ವರ ಸ್ವಲ್ಪವೂ ಕಡಮೆಯಾಗಲಿಲ್ಲ. ಆ ರಾತ್ರಿ ಕಳೆಯುವುದು ಕಷ್ಟವಾಯಿತು. ಬೆಳಗ್ಗೆ ಸ್ನೇಹಿತುವಲ್ಲಿ ಶಾರದೆಯ ಮೈಮೇಲೆ ಕೆಂಪಗೆ

గుళ్ళిగళు సురదినే. సితమ్మనిగే గాబరియాయితు. సంజేయోళగె బహళ జాస్తియాగి శూజియ వోనేయిడలు సక స్తుళవిల్లదంతే వ్యాపి సిబిట్టెత్తు. సితమ్మ దిక్కెట్టు గోళాడైశింగిదళు. దొడ్డెవ్వనేంచు ఉఱల్లా హరదిబిట్టెతు. అక్కపక్కద మనెయవ రీల్ల బిట్టుబిట్టురు; ఒట్టుళే ఆదళు. మగువూ తుంబ చెరిశిం మాడైశింగితు. ఆదన్న నోఇకించు మగళ శుక్రసేయన్న మాడున హోత్తిగే సితమ్మ హణ్ణు హణ్ణు గిబింత్తిద్ద ఆ.

మగళిగే దొడ్డెవ్వ ఎద్దు మూరు దినగళాదువు. ముఖ వేల్ల వికార; మ్యాయేల్ల వికార. క్యేకాలు ఒండకేళ్లందు అంట కొండు ముడుగి బహళ కష్టపడుత్తిత్తు. కణ్ణునోళగేల్ల ఎద్ద బిట్టెత్తు. తలే కూదల నడువేయేల్ల తుంబిబిట్టెత్తు. నోఇలారద రూపు. తక్కమట్టిగే రూపవతీయాద ముడుగిగే ఈ గతియాయి తెందు తాయిగే బలు దుఃఖివాయితు.

మూరనేయ దిన రాత్రి మగు బహళ ఆళ్తిత్తు. సమాధానమాడి మాడి సితమ్మనిగే సాకాయితు. ఖాయిలే మగళ శుక్రవే దొడ్డెదెందు ఆ కెల్సదల్లి సిరతళాదళు. మగు ఆత్తు, ఆత్తు తన్నష్టక్కే తానే మాలగి నిద్దే మాడతైంగితు బెళగాదాగ సితమ్మ ఎద్దు మగువన్న నోఇదళు. ఆకేయ ఎదే ఒడిదంతా యితు. అలేందు ఇలేంధు కేంపు గుళ్ళిగళు కాణిసికొండి ద్వువు. తుంబ ఆత్తబిట్టుళు. ఆత్తెందు హాసిగే ఇత్తెందు కాసిగే కాచికొండు నడునే ఆన్న నిద్దే ఇల్లదంతే సుమ్మనే కుళతు బిట్టుళు.

ఎరదు దిన కళేయితు. సితమ్మన్ రూపవే బదలాయిసితు. ఉరినవరారూ మాతాడిసలు కత్తిర బరలిల్ల. ఈ కష్టపడ సుద్దియన్న మగళాంగి ముట్టిసలు మనస్సే బరలిల్ల. తవరారిగాగలి, మావనూరిగాగలే పత్త కాకున ఇష్టపడలిల్ల.

సంజే ఎదు గంచియ సమయ. మక్కళ వికార ముఖ నోఇడి

ಬೇಸತ್ತು ಹೊರಜಗಲಿಯನೇಲೆ ಸುಮೃದ್ಧಿ ಕುಳಿತ್ತಿದ್ದಳು. ವಾರಕೊನ್ನೆ ಬರುವ ಅಂಚೆಯುವ ದೂರದಲ್ಲಿ ಬರುತ್ತಿದ್ದು. ಆಕೆಯ ದೃಷ್ಟಿ ಅವನ ಕಡೆ ಸುಳಿಯಲ್ಲಿ ಏಕೆಂದರೆ ಅವಳಿಗೆ ಪತ್ರ ಬರುವ ನಿರೀಕ್ಷಣೆ ಇರಲಿಲ್ಲ. ಆದರೆ ಆತ ಸೀತಮೃನ ಮನೆಯ ಹತ್ತಿರವೇ ಬಂದ

ಮಾಗಳ ಉಳಿರಂದ ಪತ್ರ ಬಂದಿದೆಯೋ, ಏನೋ. ಮಾಗಳಿಗೆ ಏನು ವಿನತ್ತು ಸಂಭವಿಸಿದೆಯೋ, ಎಂದು ಗಾಬರಿಯಿಂದ ಸೀತಮೃದು ನಿಂತು ವಾಂದೆ ಹೆಚ್ಚೆಯಿಟ್ಟುಳು.

“ ಸೀತಮೃ, ಎಂದರೆ ತಾವೇ ತಾಯಿ ? ” ಎಂದು ಆತ ಕೇಳಿದ.

“ ಹೌದು ” ಎಂದಳು.

“ ಈ ಪತ್ರ ತೆಗೆದುಕೊಳ್ಳು ” ಎಂದು ಕೊಟ್ಟು ಹೊರಟ್. ಸೀತಮೃ “ ಅಯ್ಯಾ ” ಎಂದು ಕರೆದಳು. ಆತ ಹಿಂತಿರುಗಿ ನೋಡಿದ. ಈ ಪತ್ರ ವನ್ನು ಸ್ವಲ್ಪ ಓದಿ ಹೇಳಪ್ಪ. ನನಗೆ ಓದು ಬರದು ” ಎಂದು ಕೇಳಿದಳು. ಆತ ಬೇಗ ಓದಿ ಕಾಗದವನ್ನು ಜಗಲಿಯನೇಲಿಟ್ಟು ಹೊರಟುಹೊಡಿದ. ಸೀತಮೃನ ತಲೆ ಕೆಟ್ಟುಹೋಯಿತು. ಕಾಗದ ತೆಗೆದುಕೊಂಡು ನಡು ಮನೆಗೆ ಬಂದಳು. ಬಿದ್ದು ಬಿದ್ದು ಅತ್ತಿದ್ದು; ಬಿಕ್ಕೆ ಬಿಕ್ಕೆ ಅತ್ತಿದ್ದು. ದುಃಖಿ ಕಡವನೆಯಾಗಲಿಲ್ಲ.

“ ನಿನ್ನ ಮುಖ ನೋಡಿ ವರುಷದ ಮೇಲಾಯಿತ್ತಲ್ಪವ್ವ. ಸಾಯು ವಾಗ ನನ್ನಸ್ನೇಮ್ಮು ಬಾರಿ ಕೂಗಿ ಕೂಗಿ ಕರೆದೆಯೋ ! ಇನ್ನು ರಾಜಾಳ್ಲಿ, ಎಂದು ಯಾರನ್ನು ಕರೆಯಾಲಿ ” ಎಂದು ಗೋಳಾಡಿದಳು. ಹೆಚ್ಚು ಆತ್ತರೆ ಖಾಯಿಲೆ ವರಕ್ಕಷಿಲಿ ಗಾಬರಿಪಡುವುದೋ, ಎಂದು ಆಗಾಗ ಸುಮೃನಾಗು ತ್ತಿದ್ದಳು. ಆದರೆ ತಡೆಯಲಾಗುತ್ತಿರಲಿಲ್ಲ. ಮತ್ತೆ ಮತ್ತೆ ಅಳುತ್ತಿದ್ದಳು. ಜೀವನ ಚೇಡವೆನ್ನು ಸಿತು. ಕತ್ತಲಾಯಿತು.

* * * * *

ಬೇಳಕು ಹಂಡು ಒಂದೆರಡು ತಾಸುಗಳುರುಳಿದ್ದುವು. ಸೀತಮೃನ ಮನೆಯ ಬೀದಿಯು ಬಾಗಿಲು ತೆರೆದಿತ್ತು ಮನೆಯಲ್ಲಿ ಸ್ವಲ್ಪವೂ ಸದ್ಗುರಲಿಲ್ಲ. ಮಾತ್ರಾಳು, ನರಳುವುದು ಮೂರು ಮನೆಗೆ ಕೇಳಿಸುತ್ತಿತ್ತು; ಆದರೆ ಸ್ವಲ್ಪವೂ ಶಬ್ದಪಲ್ಲ, ಎಂದು ಎದುರು ಮನೆಯ ರಂಗರಾಯರು ಥೈಯು

ವಾಗಿ ಮನೇಯೊಳಗೆ ಹೋಗಿ ಸೋಡಿದರು. ಮಕ್ಕಳ ಜೀವ ಹಾರಿ
ಹೋಗಿತ್ತು. ಹೊರಗಿದ್ದ ಅವರ ತಮ್ಮನಿಗೆ ತಿಳಿಸಲು ಅತುರದಿಂದ
ಬಂದರು. ಜನರ ಹಿಂಡುಹಿಂಡೆ ಉಂಟಾಗಿ ಹೊರಗಿನ ಕೆರೆಯಕಡೆ ಹೊರಟಿತ್ತು.
ತಮ್ಮ “ ಕೆರೆಯೊಳಗೊಂದು ಶವ ತೇಲ. ತದೆಯೆಂತೆ ” ಎಂದ

